

ಕುರಿಗಾಹೆ ಬಿಲ್ಲೀಸುರ

ಅಂತರ ಭಾರತೀಯ ಪ್ರಸ್ತುತ ಮಾಲೆ

ಕುರಿಗಾಹಿಂ ಬಿಲ್ಲೇಸುರ

ಸೂರ್ಯಕಾಂತ ತ್ರಿಪಾಠಿ ‘ನಿರಾಲಾ’

ಅನುವಾದ:

ವೀಣಾ ಶಾಂತೇಶ್ವರ



ನ್ಯಾಷನಲ್ ಬುಕ್ ಪ್ರಸ್ತುತ, ೨೦೧೫

ಮುಖ್ಯಪಟ ಚಿತ್ರ: ಸಮರೇಶ್ ಬಾಟಜೀ

ISBN 81-237-3374-7

ಮೊದಲ ಮುದ್ರಣ : 2000 (ಶಕ 1922)

© ಮೂಲ : ರಾಮಕೃಷ್ಣ ತ್ರಿಪಾಠಿ

© ಕನ್ನಡ ಅನುವಾದ : ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, 2000

Original Title: Billesur Bakariha (Hindi)

Kannada Translation : Kurigahi Billesura

ರೂ. 25.00

ನಿರ್ದೇಶಕರು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ

ಎ-5, ಗ್ರೇನ್ ಪಾರ್ಕ್. ಹೆಸ್‌ ದೇಹಲಿ - 110 016 ಇವರಿಂದ ಪ್ರಕಟಿತ.

ಮುನ್ನಡಿ

ನಿರಾಲಾ (1899-1961) ‘ಭಾಯಾವಾದ’ದ ಒಬ್ಬ ಶೈಷ್ಟ ಕವಿಯೆಂದು ಹೇಸರು ಗಳಿಸಿದ್ದರೂ ಭಾಯಾವಾದದ ಪರಿಧಿಯನ್ನು ದಾಟ ‘ಯಥಾರ್ಥವಾದ’ದ ಸಿಲುಪುಗಳನ್ನು ಪ್ರತಿಪಾದಿಸಿ ಹೆಚ್ಚಿನ ಹೇಸರು ಪಡೆದರು. ಇದನ್ನು ಅವರ ಹುಕುರ ಮುತ್ತು ಮತ್ತು ನಯೀಪ್ರತ್ಯೇ ಸಂಕಲಗಳ ಕವಿತೆಗಳಲ್ಲಿ ಮತ್ತು ಚತುರಿಚಮಾರ, ಹಲ್ಲಿ ಭಾಟ ಹಾಗೂ ಬಿಲ್ಲೇಸುರ ಬರಿಹಂತಹ ಕೃತಿಗಳ ಕತೆಗಳಲ್ಲಿ ಕಾಣಬಹುದು. ನಿರಾಲಾ ಅವರು ಒರೆಯುತ್ತಿದ್ದ ವಾಲ್ಯೂ ದಶಕಗಳ ಅವಧಿಯಲ್ಲಿ ದೇಶದಲ್ಲಿ ಸ್ವಾತಂತ್ರ್ಯಕ್ಷಾಗಿ ಹೋರಾಟ ನಡೆದಿತ್ತು. ಅವರ ಒಟ್ಟು ಸಾಂತ್ಯ ರಚನೆಯ ಸಮಿಕ್ಷೆ ಮಾಡಿದಾಗ ಸ್ವಾತಂತ್ರ್ಯದ ಬಗೆಗಿನ ಅವರ ಒಲಪುಗಳ ಬೆಳವಣಿಗೆ ಸ್ವಷ್ಟಿ ರೂಪ ಪಡೆದದ್ದು ಕಾಣುತ್ತದೆ. ತಮ್ಮ ಪರಿಮತ (1929) ಕೃತಿಯ ಮುನ್ನಡಿಯಲ್ಲಿ ನಿರಾಲಾ ಅವರು ಕಾವ್ಯದ ವಿಮೋಚನೆಯ ಪ್ರಶ್ನೆಯನ್ನು ವಿಶ್ಲೇಷಿಸಿದ್ದರು. ಪ್ರಚಲಿತ ತಂತ್ರಕ್ಷಿಂತ ಭಿನ್ನವಾದ ಹೊಸ ಕಥನ ಶೈಲಿಯ ಹುಡುಕಾಟದಲ್ಲಿ ಅವರು ತೊಡಗಿದ್ದರು. ಹಾಸ್ಯ, ವ್ಯಂಗ್ಯ ಹಾಗೂ ವಾಸ್ತವದ ನೋವ್- ಈ ಮೂರನ್ನು ಮಾರ್ಚಕವಾಗಿ ಅವರು ಸಂಯೋಜನೆಗೊಳಿಸಿದ ರೀತಿ ವಿಶಿಷ್ಟವಾದದ್ದು.

ಒಂದು ಅಪ್ಪಣಿ ಭಾರತೀಯ ಕಾದಂಬರಿಯ ರೂಪದಲ್ಲಿ ನಿರಾಲಾ ಅವರ ಹರಿಗಾಹಿ ಬಿಲ್ಲೇಸುರ ಅತ್ಯಂತ ವಿಶಿಷ್ಟ ಗದ್ಯಕೃತಿಯಾಗಿದೆ. ಇದರ ಮೊದಲ ಆವೃತ್ತಿಯ ಪೀರಿಕೆಯಲ್ಲಿ ನಿರಾಲಾ ಅವರು ಇದನ್ನು ‘ಒಂದು ಹಾಸ್ಯಮಯ ಸ್ವಚ್ಚ’ಎಂದು ಕರೆದಿದ್ದಾರೆ. ಇದೇ ಸಂಕೀರ್ತದ ಆಧಾರದ ಮೇಲೆ ಒಹುಕಾಲ ಹರಿಗಾಹಿ ಬಿಲ್ಲೇಸುರ ಒಂದು ರೇಖಾಚಿತ್ರಕ್ಕೆ ಕಾದಂಬರಿಯೆಂದೇ ಪರಿಗಣಸಲ್ಪಟ್ಟಿದ್ದು ಆಶ್ಚರ್ಯವಲ್ಲ. ಆದರೆ ವಾಸ್ತವದಲ್ಲಿ ನಾಲ್ಕನೆಯ ದಶಕದ ಕೊನೆಗೆ ಅಧವಾ ಬದನೆಯ ದಶಕದ ಮೊದಲಲ್ಲಿ ರಚಿತವಾದ ಈ ಕಾದಂಬರಿಯ ಕಾದಂಬರಿ ಪ್ರಕಾರದ ಹೊಸ ಬಗೆಯ ಮುಕ್ತಿಯ ಭಾಸವನ್ನುಂಟುಮಾಡುತ್ತದೆ. ಗ್ರಾಮ್ಯ ಹಾಸ್ಯ-ವಿನೋದ ಹಾಗೂ ಸ್ವಜನಾತ್ಮಕ ಮುಖವಾಡದ ಸ್ವರೂಪವಿರುವ ಈ ಕಾದಂಬರಿಯ ಕಥಾನಾಯಕ ಬಿಲ್ಲೇಸುರನ ಜೀವನ ಸಂಘರ್ಷದ ಮರ್ಮವನ್ನು ಚಿತ್ರಿಸುತ್ತದೆ. ಜಾನಪದದ ರಂಗು ತುಂಬಿಕೊಂಡ ಕಾದಂಬರಿಯ ಹೊನೆ ಸುಖಾಂತರೇ ಆಗಿದ್ದರೂ ಇದು ನಿಜವಾದ ಅರ್ಥದಲ್ಲಿ ಕಥಾನಾಯಕನ ಬಾಳಿನಲ್ಲಿಯ ಹೋರಾಟದ ಚಿತ್ರಣವೇ ಆಗಿದೆ.

ಹರಿಗಾಹಿ ಬಿಲ್ಲೇಸುರ 1942 ರಲ್ಲಿ ಪ್ರಕಟವಾಯಿತು. ಅದೇ ವರ್ಷ ನಿರಾಲಾ ಅವರ ನೀಳ್ಮಾರಿತೆ ಹುಕುರಮುತ್ತು ಪ್ರಕಟಗೊಂಡು ಅದಕ್ಕೆ ವಿರಹವನ್ನು ವಿಭಿನ್ನ ರೀತಿಯಲ್ಲಿ ಅಭಿವೃತ್ತಗೊಳಿಸುವ ಕಲಾಕೃತಿಯೆಂದು ಪ್ರಶಂಸೆ ದೊರೆಯಿತು. ಹರಿಗಾಹಿ ಬಿಲ್ಲೇಸುರ ಕಾದಂಬರಿಯ ಎರಡು ಭಾಗಗಳು 1939 ರಲ್ಲಿ ‘ರಾಬಾಭ’ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಈ ಮಹತ್ವದ ಕಾದಂಬರಿಯ ಎರಡನೆಯ ಆವೃತ್ತಿ 1945 ರಲ್ಲಿ ಪ್ರಕಟವಾಯಿತು.

ಈ ಆವೃತ್ತಿಯ ಮುನ್ಮುಡಿಯಲ್ಲಿ ನಿರಾಲಾ ಅವರು ಇದನ್ನು ‘ಪ್ರಗತಿಶೀಲ ಸಾಹಿತ್ಯದ ಮಾದರಿ’ ಎಂದು ಪರಿಗಣಿಸಿದರು. ಇದರ ತಂತ್ರದ ಬಗ್ಗೆ ನಿರಾಲಾ ಅವರು ಹೀಗೆ ಅಭಿಪ್ರಾಯಪಟ್ಟಿರು: “ಇಲ್ಲಿನ ಬಾಹ್ಯ ವರ್ಣನೆಯಲ್ಲಿಯೇ ಅಂತರಂಗದ ಚಿತ್ರಣವಿದ್ದು ಇದು ಪ್ರಗತಿಶೀಲ ಸಾಹಿತ್ಯದ ಮೊದಲ ಹೆಚ್ಚಿಯಾಗಿದೆ. ಕಲೆಯು ವಿಶಿಷ್ಟವಾಗಿದ್ದು ಮೂರು ವಿಭಿನ್ನ ಕರ್ತವ್ಯಗಳನ್ನು ಒಂದೇ ಎಳೆಯಲ್ಲಿ ಹೇಳೆಯಲಾಗಿದೆ. ಕೊನೆಯು ಕೊನೆಗೊಂಡರೂ ಮುಂದುವರಿದ ಹಾಗೆ ಇದೆ, ಓದುಗನಿಗೆ ದಿಗ್ಭೂತಿ ಹುಟ್ಟಿಸುತ್ತದೆ, ಆದರೆ ಮನಸ್ಸು ಗಟ್ಟಿಗೊಂಡಂತೆ ಅನಿಸುತ್ತದೆ.” ಈ ಕಾದಂಬರಿಯು ‘ಒಂದು ಹಾಸ್ಯಮಯ ಸ್ನೇಹ’ ಎಂದು ನಿರಾಲಾ ಅವರು ಹೇಳಿದ್ದು ಕಾದಂಬರಿಯ ಪ್ರಕಾರವನ್ನು ಕಡೆಗಣಿಸಿ ಅಲ್ಲ: ತಮ್ಮ ವರ್ಣನಾಶ್ವಲಿ, ಕಥಾನರೂಪಜೆ, ವಿಶ್ಲೇಷಣಾ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ಹಾಗೆ ಹೇಳಿದರು. ಯಾವುದೇ ಪ್ರವಾಹದ ವಿರುದ್ಧ ಸತ್ಯದ ತಳಹದಿಯ ಮೇಲೆ ನಿಂತು ಹೊಸ ಬಗೆಯ ಜೀವನಚಿತ್ರಣವನ್ನು ಒಂದು ಕಾದಂಬರಿ ಕೊಟ್ಟಾಗಲೇ ಅದಕ್ಕೆ ಸಾಹಿತ್ಯಕ ಸಾಮಧ್ಯ ಸಿಗುವುದು ಹಾಗೂ ಸಮಾಜಕ್ಕೆ ಒಂದು ಜೀವರಸತ್ತುಂಬಿ ಹರಿಯುವ ಜೀವನದ ಅನುಭವ ಸಿಗುವುದು, ಎಂದು ನಿರಾಲಾ ಅವರ ಅಭಿಪ್ರಾಯವಾಗಿತ್ತು. ಈ ದೃಷ್ಟಿಯಿಂದ ಹಿಂದೀ ಕಾದಂಬರಿಯಲ್ಲಿ ಕುರಿಗಾಹಿ ಬಿಲ್ಲೇಸುರ ನಿಜವಾಗಿಯೂ ಒಂದು ಹೊಸ ಪ್ರಯೋಗವನಿಸುವುದು.

ಇದಕ್ಕಿಂತ ಮೊದಲು 1939 ರಲ್ಲಿ ನಿರಾಲಾ ಅವರ ಇನ್ನೊಂದು ಕಾದಂಬರಿ ಕುಲ್ಲೀಭಾಟ ಪ್ರಕಟವಾಗಿತ್ತು. ಈ ಎರಡೂ ಕೃತಿಗಳಲ್ಲಿ ಜಾನಪದ ಧಾಟಿಯ ಹಾಸ್ಯವಿನೋದಭಾವ ತುಂಬಿದೆ. ಕುಲ್ಲೀ ಮತ್ತು ಬಿಲ್ಲೇಸುರದಂಥ ಪಾಶ್ಚಾತ್ಯಗಳನ್ನು ನಿರಾಲಾ ಅವರು ತಮಗೆ ಚಿರಪರಿಚಿತವಾದ ಅವಧಿ ವಾರ್ಂತದ ಸರಳವಾದ ಗ್ರಾಮೀಣ ಜೀವನದಿಂದ ಆಯ್ದುಕೊಂಡಿದ್ದರು. ‘ಬಿಲ್ಲೇಶ್ವರ’ ಎಂಬುದು ‘ಬಿಲ್ಲೇಸುರ’ ದ ವಿಕೃತಿರೂಪವಾಗಿದ್ದು ‘ಕುರಿಗಾಹಿ’ ಶಬ್ದವು ಉದ್ದೋಜ ಅಥವಾ ಒಕ್ಕಲುತನದಿಂದ ಜೀವನ ನಡೆಯಿದಾಗ ಜಾತಿಯಿಂದ ಬ್ರಾಹ್ಮಣನಾದ ಬಿಲ್ಲೇಸುರನು ಕುರಿಕಾಯುವಂತೆ ಆಯಿತು ಎಂಬುದರ ಸಂಕೇತವಾಗಿದೆ. ತನ್ನ ವೈಫಲ್ಯದ ಕಾರಣವನ್ನು ಕೂಡಲೇ ಕಂಡುಕೊಂಡ ಬಿಲ್ಲೇಸುರನು ‘ಜೀವನೋಪಾಯಕ್ಕಾಗಿ ಈ ಜಗತ್ತಿನಲ್ಲಿ ಬ್ರಾಹ್ಮಣನು ನೇಗಿಲು ಸಹ ಹಿಡಿಯಬೇಕಾಗುತ್ತದೆ, ಚಪ್ಪಲಿ ಅಂಗಡಿ ತೆರೆಯಬೇಕಾಗುತ್ತದೆ, ಅಂದಮೇಲೆ ಕುರಿ ಕಾಯುವುದೇನು ಅಂಥ ಕೆಟ್ಟ ಕೆಲಸವಲ್ಲ, ಎಂದು ಸಮಾಧಾನ ಮಾಡಿಕೊಳ್ಳುತ್ತಾನೆ. ತಂದೆಯ ಸಾವಿನ ನಂತರ ಕುಟುಂಬವು ಒಡೆದು ಹೋದಾಗ ಬಿಲ್ಲೇಸುರ ಕಲ್ಪತ್ರೀಯ ದಾರಿ ಹಿಡಿಯುತ್ತಾನೆ. ಟಿಕೆಟ್ ತೆಗೆದುಕೊಳ್ಳದೆ ಟ್ರೈನಿನಲ್ಲಿ ಕೊರುತ್ತಾನೆ. ಅವನನ್ನು ದಾರಿಯಲ್ಲಿ ಇಳಿಸಿಬಿಡುತ್ತಾರೆ. ಆಗ ನಿರಾಲಾ ಬರೆಯುತ್ತಾರೆ, “ಹಿಂದೂಸ್ತಾನದ ಹವಾ ನೀರಿನ ಗುಣಕ್ಕೆ ತಕ್ಷಂತೆ ಬಿಲ್ಲೇಸುರರು ವಿನಯ-ಪೂರ್ವಕವಾಗಿಯೇ ಕಾಯಿದೆ ಉಲ್ಲಂಘಿಸುತ್ತಿದ್ದರು. ಏನೂ ಮಾತಾಡಲಿಲ್ಲ. ತೆಪ್ಪಗೆ ಇಳಿದುಬಿಟ್ಟಿರು. ಆದರೆ ತಮ್ಮ ಸಿದ್ಧಾಂತ ಬಿಡಲಿಲ್ಲ.” ಕೊನೆಗೂ ಒಮ್ಮೆ ಸತ್ತೀಡಿನ ಸುಕುಲನ ಮನೆಯನ್ನು ತಲುಪಿದರು. ಆತ ಬರದ್ದಾನದ ಮಹಾರಾಜರ ದರಬಾರಿನಲ್ಲಿ ಜಮಾದಾರನಾಗಿದ್ದು. ಸಂಬಂಧದಲ್ಲಿ ಬಿಲ್ಲೇಸುರರಿಗಿಂತ ಬಹಳ ಹಿರಿಯನಿದ್ದು. ಬಿಲ್ಲೇಸುರರಿಗೆ ಪತ್ರಗಳನ್ನು ಹಂಚುವ ಕೆಲಸ ಸಿಕ್ಕಿತು. ಬಿಲ್ಲೇಸುರರಿಂದ ಇನ್ನೂ ಹೆಚ್ಚಿನ ಕೆಲಸಗಳನ್ನು

ಮಾಡಿಸಿಕೊಳ್ಳುವ ಉದ್ದೇಶದಿಂದ ಸುಕುಲರ ಹೆಂಡತಿ ಮೊದಲಿನ ದನಗಾಹಿಯನ್ನು ಕೆಲಸದಿಂದ ತೆಗೆದುಹಾಕಬಿಟ್ಟುಲು. ಬಿಲ್ಲೇಸುರರಿಗೆ ಆಫಾತವಾಯಿತು. ಕುರಿಕಾಯಲು ಅವರು ಸಮುದ್ರದಾಟಿ ಬಂದಿರಲಿಲ್ಲ. ಅವರ ಸ್ವಭಾವದಲ್ಲಿ ಒಂದು ವಿಶಿಷ್ಟ ದೃಢತೆ ಇತ್ತು. ಅದಮ್ಮೆ ಜೀವನಶಕ್ತಿಯಿತ್ತು. ನಿರಾಲಾ ಅವರ ಶಬ್ದಗಳಲ್ಲಿ ಹೇಳುವುದಾದರೆ- “ಅವರೆಂದೂ ಏನೂ ಮಾತಾಡಲಿಲ್ಲ. ತಮ್ಮ ಬಾಲಿನ ಪುಟಗಳನ್ನು ತಾವೇ ಓದುತ್ತಾ ಸಾಗಿದ್ದರು. ಯಾವುದೇ ವಿಘಾನಿಗಿಂತ ಮಿಗಿಲಾದ ನಾಸ್ತಿಕರಾಗಿದ್ದರು. ಏಕಾಂಗಿಯಾದ ಶೂರ ನಾವಿಕರಂತೆ ಶಕ್ತಿಯುತ್ತ ಹೋರಾಟ ಮಾಡುತ್ತ ಸಾಗಿದರು.”

ಒಂದು ಒಳ್ಳೆಯ ಕಾಯಂ ನೌಕರಿಗಾಗಿ, ಬಡತಿಗಾಗಿ ಬಿಲ್ಲೇಸುರರು ಏನೆಲ್ಲ ಮಾಡಿದರು. ಸುಳ್ಳಿಗೂ ಮೋರೆ ಹೊಕ್ಕರು. ಸಂತಾನಪೂರ್ಣಿಯ ಉದ್ದೇಶದಿಂದ ಸತ್ತೀದೀನ ಸುಕುಲರು ತಮ್ಮ ಹೆಂಡತಿಯೊಂದಿಗೆ ಜಗನ್ನಾಥ ಸ್ವಾಮಿಯ ದರ್ಶನಕ್ಕೆ ಹೋದಾಗ ಒಂದು ಸುಳ್ಳ ಕನಸಿನ ನೇವದಿಂದ ಗುರುಮಂತ್ರವನ್ನು ಪಡೆದರು. ಈ ಮಂತ್ರದ ಬಲದಿಂದ ಸುಕುಲರ ಪತ್ತಿಗಭ್ರವತಿಯಾಗಲಿಲ್ಲ. ಆಗ ಅವರ ಸಂಕಷ್ಟಿ, ಆತಂಕ ಇನ್ನೂ ಹೆಚ್ಚಾದವು. ನಿರಾಲಾ ಬರೆಯುತ್ತಾರೆ, “ಗುರುಪತ್ತಿಯ ಯಥಾರ್ಥವಾದವೂ ಬಿಲ್ಲೇಸುರರನ್ನು ಘಾಸಿ ಮಾಡಿತು. ಒಂದು ದಿನ ಕಂಠಿಹಾರವನ್ನು ಅವರ ಎದುರಿಗೆ ಎಸೆದು ಉರಿಗೆ ತಿರುಗಿಬಂದರು. ಉರಿನಲ್ಲಿ ಒಕ್ಕಲುತನ ಮಾಡಬೇಕೆಂದು ನಿರ್ಧರಿಸಿದರು. ಜೊತೆಗೇ ಕುರಿಗಳನ್ನು ಕೊಂಡು ತಂದರು. ಗುರು-ಮಂತ್ರವನ್ನಂತೂ ತೃಜಿಸಿಬಿಟ್ಟಿದ್ದರು. ಆದರೆ ಕುರಿಗಳಿಗೆ ಒಳ್ಳೆಯದಾಗಲೇಂದು ಮಹಾವೀರಸ್ವಾಮಿಯ ಮೂರ್ತಿಯನ್ನು ಆರಾಧಿಸಿಕೊಡಿದರು. ಈಗಾಗಲೇ ಸಾಕಷ್ಟು ಜೀವನಾನುಭವ ಗಳಿಸಿದ್ದ ಬಿಲ್ಲೇಸುರರು ಎಚ್ಚೆತ್ತುಕೊಂಡಿದ್ದರು. ನದಾ ಮುಂದೆ ಮೋಡಿಕೊಂಡು ನಡೆಯುತ್ತಿದ್ದರು. ನಿರಾಲಾ ಅವರ ಶಬ್ದಗಳಲ್ಲಿ ಹೇಳುವುದಾದರೆ- “ನಮ್ಮ ಸಾಕ್ರಿಯೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಇವನ ಫಿಲಾಸಫಿಯೇನೂ ಕಡಿಮೆ ಮಟ್ಟದ್ವಾಗಿರಲಿಲ್ಲ, ಕೇವಲ ಇವನ ಮಾತು ಯಾರೂ ಕೇಳುತ್ತಿರಲಿಲ್ಲ ಅಷ್ಟೇ; ಇವನಿಗೂ ಮರವೇಯಿಂದ ಪಾರಾಗುವ ದಾರಿ ಕಾಣಲಿಲ್ಲ, ಆದ್ದರಿಂದ ಈತ ಅಲೇದಾಡುತ್ತಲೇ ಇದ್ದ.”

ಬಾಲಿನ ಹೋರಾಟದ ಈ ಎರಡನೆಯ ಘಟ್ಟದಲ್ಲಿ ಬಿಲ್ಲೇಸುರ ಉರಿಗೆ ಬಂದಾಗ ಅವರಿಗೆ ತಾವು ಯಾರೋ ವೈರಿಗಳ ಕೋಟೆಯಲ್ಲಿ ಇರಲು ಬಂದಂತೆ ಅನ್ನಿಸಿತು. ವಾಸಿಸಲು ಆಯ್ದುಕೊಂಡ ಮನೆಯ ವರ್ಣನೆ ಹಿಗಿದೆ- ‘ಮನೆಯ ಎದುರಿಗೆ ಒಂದು ಹಾಳು ಬಾವಿಯಿದೆ, ಒಂದು ಹಣಿಸೆಮರವಿದೆ. ಮಳೆಯ ನೇರಿನಿಂದಾಗಿ ಗೋಡೆಗಳೊಳಗಿಂದಲೇ ಹರನಾಳಿಗೆಗಳು ಹೊರಬಂದಂತೆ ಕಾಣುತ್ತವೆ. ಅವರು ಕುರಿಗಳ ರಕ್ಷಣೆಯ ಭಾರವನ್ನು ಮಹಾವೀರಸ್ವಾಮಿಗೆ ಒಪ್ಪಿಸಿ ಕೆಲಸಕ್ಕೆ ಹೊರಡುತ್ತಿದ್ದರು. ಪ್ರಕೃತಿಯ ಸಾಂದರ್ಭ ಅವರ ಮನಸೂರೆಗೊಳ್ಳುತ್ತಿತ್ತು. ಪ್ರತಿಯೊಂದು ದೃಶ್ಯವನ್ನು ಅವರು ಆಸಕ್ತಿಯಿಂದ ಮೋಡುತ್ತಿದ್ದರು. “ಮೋದಲ ಮಳೆ ಆಗಷ್ಟೇ ಸುರಿದಿತ್ತು. ನೆಲವೆಲ್ಲ ಒದ್ದುಯಾಗಿತ್ತು. ಹಳ್ಳ-ಕೊಳ್ಳ, ಕೆರೆ-ಬಾವಿಗಳು ಹೆಚ್ಚು ಕಡಿಮೆ ಮಂಬಿಕೊಂಡಿದ್ದವು. ಹತ್ತಿ, ಭತ್ತ, ಜೋಳ, ಸಜ್ಜೆ, ಉದ್ದು, ತೋಗರಿ ಅಲಸಂದಿ, ಮೇಕ್ಕೆಜೋಳ ಇತ್ಯಾದಿಗಳನ್ನು ಬಿತ್ತುಬಿಯಸಿದ ರೈತರು ಆಗಲೇ ಉಳಿತೊಡಗಿದ್ದರು. ಕೃಷಿ ತಂತ್ರದ ಮರ್ಮವನ್ನಿರತ ಬಿಲ್ಲೇಸುರರು ಮೋದಲ ಮಳೆಯ ಮಣ್ಣನ ವಾಸನೆಯಿಂದ

ರೋಮಾಂಚನಗೊಂಡು ತಮ್ಮದೇ ಗುಂಗಿನಲ್ಲಿ ಮುಳುಗಿ ಕುರಿಗಳನ್ನು ಹೊಡೆದುಕೊಂಡು ಹೊರಟಿದ್ದರು.” ಕಬ್ಬಿ ಬೆಳೆಯಬೇಕೆಂಬ ಯೋಚನೆ ಮನಸ್ಸಿನಲ್ಲಿ ಮನೆಮಾಡಿಕೊಂಡಿತ್ತು. ತಿರುಗಿ ಬಂದಾಗ ನೋಡುತ್ತಾರೆ, ಮಹಾವೀರಸ್ವಾಮಿಯ ಉಸ್ತುವಾರಿಯಲ್ಲಿ ಬಿಟ್ಟುಹೋಗಿದ್ದ ಒಂದು ಕುರಿಯನ್ನು ಯಾರೋ ಸಾಯಿಸಿಬಿಟ್ಟಿದ್ದರು. ಅವರ ವಾಲಿಗಂತೂ ಇದೊಂದು ಭಯಂಕರ ಆಘಾತದ ಅನುಭವ. ಜೀವನದ ಸಂದೇಶ ಮೃತ್ಯುವಿನ ಸಂಕೇತವಾಗಿ ಮಾರ್ಪಟ್ಟಿಂತೆ ಅನಿಸಿತು. ಜೀವನೋತ್ಸಾಹ ತುಂಬಿಕೊಂಡಿರುವಂತೆ ಕಾಣುತ್ತಿದ್ದ ದೃಶ್ಯವೇ ಈಗ ಸಂಕಟಮಯವಾದಂತೆ ಕಾಣತೊಡಗಿತ್ತು. “ಜನರು ಹೊಲಗಳನ್ನು ಉತ್ತರ ವಾಪಸು ಬರತೊಡಗಿದ್ದರು; ತಮ್ಮ ತಮ್ಮ ಮನೆಗಳ ಕೋರೆಹಲ್ಲಗಳ ಒತ್ತಡದಲ್ಲಿ ಸಿಕ್ಕು ನುಣ್ಣಿಗಾಗಿ ಸಾಯಲಿಕ್ಕೋ ಎಂಬಂತೆ.” ತೆಪ್ಪಗೆ ಮಹಾವೀರಸ್ವಾಮಿಯ ಮೂರ್ತಿಯ ಬಳಿ ಹೋಗಿ ನಿಂತು ಆರ್ಥಿಕಿಂದ ಮಾತಾಡುತ್ತ ಮೂರ್ತಿಯ ಕಪಾಳಕ್ಕೊಂದು ಏಟು ಬಿಗಿದರು, “ನೋಡು, ನಾನು ಬಡವ. ನೀನು ಬಡವರ ಬಂಧು ಅಂತ ಎಲ್ಲರೂ ಅನ್ನತ್ತಾರೆ. ಅದಕ್ಕೇ ನಾನು ನಿನ್ನ ಬಳಿ ಬಂದಿದ್ದೆ, ನನ್ನ ಕುರಿಗಳನ್ನು ಅವುಗಳ ಮರಿಗಳನ್ನು ನೋಡಿಕೋ ಅಂತ ಕೇಳಿಕೊಂಡಿದ್ದೆ. ಹಿಗೇನಾ ನೀನು ನೋಡಿಕೊಳ್ಳುವುದು? ಹೇಳಿ, ಹಿಗೇಕೆ ಮಳ್ಳನ ಹಾಗೆ ಮುಖಿ ಮಾಡಿಕೊಂಡು ನಿಂತಿರುವಿ?” ಇದು ಬಿಲ್ಲೇಸುರರ ಮೂರ್ತಿಭಂಜಕ ವ್ಯಕ್ತಿತ್ವ. ಸಂಪೂರ್ಣ ನಂಬಿದ್ದ ಮೂರ್ತಿಯ ಬಗೆಗೆ ತಿರಸ್ವಾರ. ವಿಮರ್ಶಕ ಡಾ. ರಾಮವಿಲಾಸ ಶರ್ಮರು ಕುರಿಗಾಟಿ ಬಿಲ್ಲೇಸುರ ಕಾದಂಬರಿಯು ‘ರಾವುನ ಶಕ್ತಿಪೂಜೆಯ ವಿಡಂಬನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಥೆಯ ಮೂರನೆಯ ಹಾಗೂ ಕೊನೆಯ ಭಾಗದಲ್ಲಿ ಬಿಲ್ಲೇಸುರರು ಜೀವನದ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸಿದಂತೆ, ಗಟ್ಟಿಗೊಳಿಸಿದಂತೆ ಅನಿಸುತ್ತದೆ. “ದುಃಖವನ್ನು ಪಡೆಪಡೇ ಎದುರಿಸಿ ಹಲವು ಬಾರಿ ಅದಕ್ಕೆ ಮುಖಿಂದಿರುತ್ತಿರುತ್ತಾರೆ. ಎಂದೂ ಸೋಲೊಪ್ಪಲಿಲ್ಲ.” ಒಮ್ಮೆ ಹೊವಾ ತಯಾರು ಮಾಡುವರು, ಮತ್ತೊಮ್ಮೆ ಗುದ್ದಲಿ ಹಿಡಿದು ಹೊಲದಲ್ಲಿ ಕೆಲಸ ಮಾಡುವರು. ಈ ಧೈಯ-ಸಾಹಸಗಳಿಂದಾಗಿಯೇ ಜೀವನ ಒಂದು ಘಟ್ಟಕ್ಕೆ ಒಂದು ತಲುಪಿತ್ತು. ಈ ಸಂದರ್ಭದಲ್ಲಿ ಮದುವೆಯ ಯೋಚನೆ ಒಂದಿತ್ತು. ಯಾವುದಾದರೂ ಪ್ರಸ್ತಾಪ ಬಂದಾಗ ಮೈಯಲ್ಲಿ ಮಿಂಚು ಹರಿದಂತಾಗುತ್ತಿತ್ತು. ಈ ಬಗ್ಗೆ ಹಿತ್ಯಾಷಿಗಳ ಎದುರು ತೋಡಿಕೊಂಡರು. ಒಳಗೊಳಿಗೆ ಏನೋ ಅಂಜಕೆ. ಒಂದೆಡೆ ‘ಹುಡುಗಿಯ ರೂಪದ ಮೋಹ ಆವರಿಸಿತ್ತು. ನೂರಾರು ಮೊಗ್ಗುಗಳು ಅರಳತೊಡಗಿದ್ದವು. ಸುವಾಸನೆ ಸುತ್ತೆಲ್ಲ ಹರಡತೊಡಗಿತ್ತು. ಅದು ಹೇಗೋ ದೊಡ್ಡಣ್ಣ ಮನ್ನಿಯ ಅತ್ಯಗ್ರಹಿತ ಹತ್ತಿರವಾದರು. ಆಕೆ ತಮ್ಮ ಮದುವೆ ಗೊತ್ತುಮಾಡುವಳೆಂದು ನಂಬಿ ನಿಶ್ಚಯಿತರಾದರು. ಖಿತಿಯಾಗಿದ್ದರು. ಕಬ್ಬಿ ಬೆಳೆಯತ್ತಿರುವುದನ್ನು ನೋಡುತ್ತಿದ್ದಂತೆ ಇನ್ನೂ ಖಿತಿಯಾದರು. ಪ್ರಕೃತಿಯೂ ಹೊಸ ಬಣ್ಣ ತಳೆದಂತೆ ಅನಿಸುತ್ತಿತ್ತು. “ಕಾರ್ತಿಕದ ಬೆಳೆದಿಂಗಳು ಹರಡಿತ್ತು. ನಸುಕೆಂಪು ಧಾಯೆಯ ಮಂಜು ಬೀಳತೊಡಗಿತ್ತು. ಎಲ್ಲಿಲ್ಲಿಂದಲೋ ಒಂದ ಹಕ್ಕಿಗಳು ಹುಣಸೆಯ ಮರಗಳಲ್ಲಿ ಗೂಡು ಕಟ್ಟತೊಡಗಿದ್ದವು, ಅವುಗಳ ಕಲರವ ಸುತ್ತೆಲ್ಲ ತುಂಬಿತ್ತು.” ಅತ್ಯಂತ ಕಷ್ಟದ ಸಮಯದಲ್ಲಿ ಬಿಲ್ಲೇಸುರರ ಜೀವನಾಸಕ್ತಿ ಕುಂದಿರಲಿಲ್ಲ. ಪ್ರಕೃತಿಯ ಬಗೆಗಿನ ಅವರ

ಪೀಠಿ ಸದಾ ಜಾಗೃತವೂ ಗಾಥವೂ ಆಗಿರುತ್ತಿತ್ತು. ನಿರಾಲಾ ಬರೆಯುತ್ತಾರೆ, “ರಾತ್ರಿ ಬಿಲ್ಲೇಸುರರು ಅಟ್ಟದ ಕಟ್ಟೆಯ ಮೇಲೆ ಕೂತು ನೋಡುತ್ತಿದ್ದರು. ಮೊದಲು ಈಲ್ಲಿ ಕೂತು ಆಕಾಶದಲ್ಲಿ ಬಿಗರೆಗಳನ್ನು ನೋಡುತ್ತಿದ್ದರು. ಈಗ ಹೊಸದೊಂದು ಭವಿಷ್ಯದ ಕಡೆಗೆ ನೋಡುವರು. ಕೃಷಿ ಕೆಲಸದಲ್ಲಿ ಅಭಿರುಚಿ ಉಂಟಾಗಬೊಡಗಿತ್ತು. ಕಬ್ಬಿನ ಗದ್ದೆಯಲ್ಲಿ ಒಮ್ಮೆ ಬಟ್ಟಾಣ ಬಿತ್ತುವರು, ಒಮ್ಮೆ ಸೇಂಗಾ ಬಿತ್ತುವರು. ಅವರ ಬಳಿ ಬಂಗಾರದ ಇಟ್ಟಿಗೆಯೂ ಇದೆ ಎಂಬ ಗಾದೆಮಾತನ್ನು ಅವರೆಂದೂ ಅಲ್ಲಿಗಳಿಯಲು ಪ್ರಯತ್ನಿಸಲಿಲ್ಲ.”

ಕಾದಂಬರಿಯ ಕೊನೆಯಲ್ಲಿ ನಿರಾಲಾ ಅವರ ವಿನೋದ ಪ್ರವೃತ್ತಿ ಮೇರೆದಿದೆ. ಧೇಟು ಜಾನಪದ ಧಾಟಯ ಜೀವಂತ ವಿನೋದ. ಕೆಲಸದಲ್ಲಿ ತೊಡಗಿದ ಬಿಲ್ಲೇಸುರರಿಗೆ ಮನ್ನಿಯ ಅತ್ಯೆಯ ಆಶ್ವಾಸನೆ ನೆನಬಾದಾಗ ಮನಸ್ಸು ಎತ್ತೆತ್ತೆಲೋ ಓಡುವುದು. “ಮದುಪೆಯ ಬಳ್ಳಿಗೆ ಮೊಗ್ಗು ಮೂಡಲಾರಂಭಿಸಿದಂತೆ ಅನಿಸುವುದು; ಉಸಿರು ತಡೆ-ತಡೆದು ಹೊರ ಹೊಮ್ಮುವುದು, ಕೂದಲು ನಿಮಿರಿ ನಿಲ್ಲುವುದು” ಅತ್ಯ ಸಮೌಹಿನಿಗೊಳಗಾಗದಂತೆ ಪೂಜೆಯ ಸಮಯದಲ್ಲಿ ಕನ್ನಡಿ ನೋಡಿಕೊಳ್ಳುವರು, “ಕಣ್ಣ ಹಾಗೂ ಹುಬ್ಬಿಗಳನ್ನು ಮೇಲೀರಿಸಿ, ಕೆಳಗಿಳಿಸಿ, ಕೆನ್ನೆ ಉಬ್ಬಿಸಿ, ಒಳಸೇರಿಸಿ, ತುಟೆ ಉಗಲಿಸಿ, ಕೂಡಿಸಿ.” ಮನೆಯಿಂದ ಹೊರಗೆ ಹೊರಟೊಡನೆ ಶುಭ ಸಂಕೇತಗಳು ಎದುರಾಗುವುವು-ತುಂಬಿದ ಕೊಡಗಳು. ಕೊಡ ಹೊತ್ತಾಕೆ ತಮಾಷೆ ಮಾಡುತ್ತಿದ್ದಳು, “ಇನ್ನು ನೀವು ಸಿಹಿ ಹಂಚುವುದು ಯಾವಾಗ?” ಪ್ರಕೃತಿಯ ಸಾಮಾನ್ಯ ರೂಪಗಳೇ ಹೊಸ ರಂಗು ಧರಿಸುತ್ತಿದ್ದವು. ನಿರಾಲಾ ಪ್ರಕೃತಿಯನ್ನೂ ಬಿಲ್ಲೇಸುರರ ಮನಸ್ಸಿನ ಗತಿಯನ್ನೂ ಒಟ್ಟಿಗೇ ಗಮನಿಸುತ್ತಾರೆ. “ಬಿಲ್ಲೇಸುರರು ಹಾಗೆಯೇ ಮುಂದೆ ಸಾಗಿದರು. ಅವರು ಶಮಶೇರಗಂಜದ ಹೊರವಲಯ ತಲುಪಿದರು. ಒಂದು ಕಡೆ ಈಚಲು ಹಾಗೂ ತಾಳಿ ಮರಗಳು ಕಂಡವು. ಎದುರಿಗೆ ಹಸ್ತಿರು ತುಂಬಿದ ಹೊಲ. ಇಬ್ಬನಿ ಮತ್ತು ಸೂರ್ಯ ಕಿರಣಗಳ ಕಾಂತಿ ಪಸರಿಸಿತ್ತು. ಕಣ್ಣಗಳೆಂದರು ಹಲವು ಬಣ್ಣಗಳು ಕುಣಿಯುತ್ತಿದ್ದವು. ಹೃದಯದಲ್ಲೇನೋ ಕಚೆಗುಳಿಯಿಟ್ಟು ಅನುಭವ. ಹೆಚ್ಚೆಗಳನ್ನು ಬೇಗಬೆಳಗೆ ಇಡತೊಡಗಿದರು.” ಮುಂದೆ ಹೋದಂತೆ ಮಾವು ಮತ್ತು ಮಹುಆ ಮರಗಳು ಸಾಲುಸಾಲಾಗಿ ಕಂಡುಬಂದವು. ಚೆಂಗಾಲದ ಬಂಗಾರ ಬಣ್ಣದ ಚಿಸಿಲು. ನಿರಾಲಾರ ಶಬ್ದಗಳಲ್ಲಿ ಹೇಳುವುದಾದರೆ- “ಇಡಿಯ ಜಗತ್ತೇ ಬಂಗಾರದ್ದೇನಿಸುತ್ತಿತ್ತು. ಬಡತನದ ಭಾಯ ಎಲ್ಲಾ ಇರಲಿಲ್ಲ.” ಆಗ ಬಿಲ್ಲೇಸುರರ ಮನಸ್ಸು ಗಾಳಿಯ ಹಗುರವಾದ ತೇರೆಗಳಿಗೆ ತೇಲಿಹೋಗುವುದು. ಮದುವೆ ನಿಶ್ಚಯಿಸಿಕೊಂಡು ಟಾರಿಗೆ ಮರಳಿದಾಗ ಬಿಲ್ಲೇಸುರರಿಗೆ ಹೋಟೆಯೋಂದನ್ನು ಜಯಿಸಿದ ಅನುಭವ. ಪಲ್ಲಕ್ಕಿ ಹೊರುವವರು, ಹಜಾಮ, ಮೋಚಿ, ಕಮ್ಮಾರ, ಚೌಕೀದಾರ, ಎಲ್ಲರೂ ಅವರೆಡೆ ಬರತೊಡಗಿದರು. ನೇರೆಯ ಜಮಿನುದಾರ ಶಾಕೂರರು ದಿಬ್ಬಣಕ್ಕಾಗಿ ತಮ್ಮ ಕುದುರೆಯನ್ನು ಕೊಡಮಾಡಿದಾಗ ಬಿಲ್ಲೇಸುರರು ಸ್ವಾಭಿಮಾನವಶರಾಗಿ ಹೇಳಿದರು, “ನಾನು ಬಡ ಬ್ರಾಹ್ಮಣ, ಬ್ರಾಹ್ಮಣವ ಹಾಗೆಯೇ ಹೋಗುತ್ತೇನೆ.” ಕಾದಂಬರಿಯ ಕೊನೆಯ ವಾಕ್ಯವಿದು: “ನಾಲ್ಕು ದಿನಗಳ ನಂತರ ಬಿಲ್ಲೇಸುರರು ಮದುಮಗಳನ್ನು ಕರೆದುಕೊಂಡು ಮನೆಗೆ ಮರಳಿ ಬಂದರು. ನಂತರ ತಾವು ಸಿರಿವಂತರಾದ ರಹಸ್ಯವನ್ನು ಜೀವಮಾನವಿಡೀ ಬಿಟ್ಟುಕೊಡಲಿಲ್ಲ.” ತಾಟ್ಯಯವೆಂದರೆ

ಅವರು ತುಂಬ ಸ್ನೇಹದಿಂದ ಜೀವನ ನಡೆಸಬೇಕಾಗಿತ್ತು. ಸಿರಿವಂತರಾದ ರಹಸ್ಯ ಕೇವಲ ರಹಸ್ಯವಾಗಿತ್ತು. ಕಾದಂಬರಿಯು ಹೀಗೆ ತೀರ ಸಾಮಾನ್ಯ ರೀತಿಯಲ್ಲಿ ಕೊನೆಗೊಂಡದ್ದು ಓದುಗನ ದೃಷ್ಟಿಯಿಂದ ಅಚ್ಚರಿಯ ವಿಷಯವೆನಿಸಬಹುದು, ಏಕೆಂದರೆ ಕಥಾನಾಯಕ ಬಿಲ್ಲೇಸುರರ ಹೋರಾಟ ಇನ್ನೂ ಅಪೂರ್ಣವಾಗಿಯೇ ಇತ್ತು, ಬಹುಶಃ ಇದಕ್ಕಿಂತ ಭಿನ್ನವಾದದ್ದು ಅವರ ಜೀವನದಲ್ಲಿ ಬೇರೆನೂ ಫುಟಿಸುವಂತಿರಲಿಲ್ಲ. ಇಂತಹ ಕೊನೆಯೇ ಗಡ್ಡಿಮುಟ್ಟಾದ ಕೇವೆಯೆಂದು ಅನಿಸುವುದು. ಬಿಲ್ಲೇಸುರರ ನಿಜಜೀವನದಲ್ಲಿಯೂ ಹೀಗೆಯೇ ಅತ್ಯಂತ ಕಷ್ಟಕರ ಹಾಗೂ ಭಯಾನಕ ಸಂದರ್ಭಗಳು ಸಹ ಅವರ ಜೀವನಶಕ್ತಿಯನ್ನು ಕಳೆಗುಂದಿಸಲು ಸಾಧ್ಯವಾಗಿರಲಿಲ್ಲ. ವಿಶಿಷ್ಟಕೆ ಅಥವಾ ಮಹಾನ್ತಹ ಇತ್ಯಾದಿಗಳ ಕಲ್ಪನೆಯ ಆಚೆ ಹೋಗಿ ಸಾಧಾರಣತೆ ಅಥವಾ ಸರಳತೆಯ ಅಥವಾದಲ್ಲಿ ಬಿಲ್ಲೇಸುರರು ನಾಯಕರೆನಿಸುತ್ತಾರೆ. ಬೇರೆಯವರನ್ನು ಕಂಡು ನಗುವವರು ಬಹಳ ಜನ ಇದ್ದಾರು. ಬಿಲ್ಲೇಸುರರು ತಮ್ಮನ್ನು ಕಂಡು ತಾವೇ ನಗುವ ಸಾಮಧ್ಯವುಳ್ಳವರು. ವಯಸ್ಸಾದಂತೆ ಮದುವೆಯ ಬಗ್ಗೆ ತಮಗನಿಸುವ ಉತ್ತರ ಆಸೇ-ಆಕಾಂಕ್ಷೆಯ ಬಗ್ಗೆ ನಗುತ್ತಾರೆ. ಬಂಗಾರದ ಇಟ್ಟಿಗೆಗೆ ಸಂಬಂಧಿಸಿದಂತೆ ತಮ್ಮ ಬಗ್ಗೆ ಪ್ರಚಲಿತವಿದ್ದ ಸುಳ್ಳ ಸುದ್ದಿಗಾಗಿಯೂ ನಗುತ್ತಾರೆ. ನಿರಾಲಾ ಅವರ ವ್ಯಂಗ್ಯದ ಮೂಲಕ ಯಥಾರ್ಥವಾದವು ಕುರಿಗಾಹಿ ಬಿಲ್ಲೇಸುರ ಕಾದಂಬರಿಯಲ್ಲಿ ಹಾಸ್ಯವಿನೋದದ ಜೋಡಿಗೇ ದುರಂತದ ಭಾಯೆಯನ್ನೂ ಒಳಗೊಂಡು ವಿಶಿಷ್ಟ ರೂಪ ತಾಳಿದೆ.

ಜಾನಕೀ ವಲ್ಲಭ ಶಾಸ್ತ್ರಿಗಳಿಗೆ ಕುಲ್ಲಿಭಾಟ ಕೃತಿಯ ಬಗ್ಗೆ ನಿರಾಲಾ ಅವರು ಪತ್ರ ಬರೆದಿದರು- “ಅಂತೂ ಮಾಡುತ್ತ ಕೆಡಿಸುತ್ತ ಎನ್ನೋ ಸಿದ್ಧವಾಗಿದೆ.” ಅವರಿಗೇ ಎರಡನೆಯ ಪತ್ರದಲ್ಲಿ ಮತ್ತೆ ಬರೆದರು- “ಚಮೇಲಿಯ ನಂತರ ಕುರಿಗಾಹಿ ಬಿಲ್ಲೇಸುರ ರೂಪಾಭಿ ಪತ್ರಿಕೆಯಲ್ಲಿ ಬರುವುದು. ಇದೇ ಸಂಚಿಕೆಯಲ್ಲಿ ಇದಿರಿ. ಇದೊಂದು ಹೆಚ್ಚಿನ ವೈಶಿಷ್ಟ್ಯ ಹೊಂದಿದ ಕೃತಿ.” 1939 ರಿಂದ 1941 ರ ವರೆಗೆ ನಿರಾಲಾ ಅವರು ಚಮೇಲಿ ಹಾಗೂ ಕುರಿಗಾಹಿ ಬಿಲ್ಲೇಸುರ ಕೃತಿಗಳನ್ನು ಪೂರ್ಣಗೊಳಿಸುವುದರಲ್ಲಿ ಮಗ್ನಾರಾಗಿದ್ದರು. ಚಮೇಲಿ ಅಪೂರ್ಣವಾಗಿ ಉಳಿಯಿತು. ಆದರೆ ಕುರಿಗಾಹಿ ಬಿಲ್ಲೇಸುರ ಯಥಾರ್ಥವಾದಿ ಕಾದಂಬರಿ ಪ್ರಕಾರದಲ್ಲಿ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿತು. ಬಹಿರಂಗದ ಚಿತ್ರಣದ ಈ ಪ್ರಣಾಲಿ ಅವರ ಕಾಲೇ ಕಾರನಾಮೇ ಕೃತಿಯಲ್ಲಿ ಹೊಸದೊಂದು ರೂಪ ತಾಳಿತು. ಇಲ್ಲಿಯೂ ಪ್ರಕೃತಿ ಪರಿವೀಕ್ಷಣೆ ಇದೆ, ಹಾಗೂ ಪರಿಸ್ಥಿತಿಜನ್ಯ ಸಂಕಷ್ಟಗಳ ಅದೇ ಅನುಭೂತಿ ಇದೆ. ಕುಲ್ಲಿಭಾಟದಲ್ಲಿ ನಿರಾಲಾ ಅವರು ಕುಲ್ಲಿಯ ಜೀವನಚರಿತ್ರೆ ಬರೆಯುತ್ತ ತಾವೇ ಕಥೆಯ ಒಂದು ಪಾಠವಾಗಿಬಿಡುತ್ತಾರೆ. ಹಾಗೆ ನೋಡಿದರೆ ಕುರಿಗಾಹಿ ಬಿಲ್ಲೇಸುರ ಜೀವನ ಚರಿತ್ರೆಯಲ್ಲ, ಇಲ್ಲಿ ನಿರಾಲಾ ಅವರು ಪಾಠವಾಗಿಯೂ ಇಲ್ಲ. ಬಿಲ್ಲೇಸುರರ ಜೀವನದ ಕೆಲವೇ ಘಟನೆಗಳನ್ನು ಇಲ್ಲಿ ಚಿತ್ರಿಸಲಾಗಿದ್ದು ಅದರೊಂದಿಗೆ ಮೂರು ಕತೆಗಳನ್ನು ಹೆಣೆಯಲಾಗಿದೆ. ಆದರೆ ಇಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಕಥಾನಾಯಕನ ಆಳವಾದ ಜೀವನಾಸಕ್ತಿಯ ಚಿತ್ರಣ ಹಾಗೂ ಜಾನಪದ ಲೋಕದ ಹಿನ್ನೆಲೆಯಲ್ಲಿ ಮನುಷ್ಯ ಸ್ವಭಾವದ ವಸ್ತುನಿಷ್ಟ ದರ್ಶನ. ಈ ಕಾದಂಬರಿಯ ವಿಶಿಷ್ಟ ಗದ್ದೆದಲ್ಲಿ ನಿಬಂಧ, ವೃಕ್ಷಚಿತ್ರ, ಸಂಸ್ಕಾರಣ,

ಜೀವನಚರಿತ್ರೆ-ಇತ್ಯಾದಿ ಅನೇಕ ರೂಪಗಳು ಒಳಗೊಂಡಿವೆ. ಹಿಂದಿ ಕಾದಂಬರಿ ಚರಿತ್ರೆಯಲ್ಲಿ ಒಂದು ಕಾಲಕ್ಕೆ ಮಹತ್ವದ್ದೇನಿಸಿದ್ದ ಆದರ್ಶವಾದ ಹಾಗೂ ಸುಧಾರಣಾವಾದಗಳ ಬಗ್ಗೆ ಸಂದೇಹ ಮೂಡಿಸುವಂಥ ಅಪರೂಪದ ಕೃತಿ ಈ ಕಾದಂಬರಿ. ನಿರಾಲಾ ಅವರ ದೃಷ್ಟಿಯಲ್ಲಿ ಈ ನೇರವಾದ ಆದರ್ಶವಾದವು ಯುಗಪ್ರವರ್ತನೆಯ ಅಭಿವೃತ್ತಿಯ ದಾರಿಗೆ ಅಡ್ಡಗಲ್ಲ ಆಗುತ್ತದೆ. ಹೋಸ ಬಗೆಯ ಕಾದಂಬರಿಯ ಸ್ವರೂಪದ ಹುಡುಕಾಟದಲ್ಲಿ ನಿರಾಲಾ ಒಬ್ಬ ಯುದ್ಧಾನಕ್ತ ಯೋಧನ ಪರಿಕಲ್ಪನೆಗೆ ಮಹತ್ವ ನೀಡುತ್ತಾರೆ. ಅವರೆನ್ನುತ್ತಾರೆ, “ರಾಜಕಾರಣ ಕ್ಷೇತ್ರದಲ್ಲಿ, ಹೋರಾಟದ ಪ್ರಸಂಗಗಳಲ್ಲಿ ತಲೆಯೆತ್ತಿ ನಿಲ್ಲವ ಅವಶ್ಯಕತೆ ಇರುವ ಹಾಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ದನಿಯೆತ್ತಬೇಕಾಗುತ್ತದೆ. ಈ ತರದ ಹೋರಾಟಗಳು ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ, ತುಂಬ ವಿರಳವಾದುದರಿಂದಲೇ ಕಾದಂಬರಿ ಪ್ರಕಾರಕ್ಕೆ ಈ ಗತಿ ಬಂದಿದೆ.” (ಸಂಪಾದಿಕೀಯ, ಸುಧಾ ಮಾಸಿಕ ಪತ್ರಿಕೆ, ಲಖನೌ, ಆಗಸ್ಟ್ 1930). ಸ್ವತಃ ತಮ್ಮ ಕಾದಂಬರಿಯಲ್ಲಿಯೇ ಈ ತರದ ಚೈತಿಷ್ಟವನ್ನು ತರಲು ನಿರಾಲಾ ಅವರಿಗೆ ಒಂದು ದಶಕವೇ ಬೇಕಾಯಿತು. ಸಾಮಾನ್ಯವೆಂದು ಉನಿಸುವ ಬಿಲ್ಲೇಸುರರ ಜೀವನ ಸಂಘರ್ಷದಲ್ಲಿ ಇಂಥೀ ಹೋರಾಟದ ಕೆಚ್ಚು ಇದೆ; ಪ್ರಚ್ಚನ್ನ ರೂಪದಲ್ಲಾದರೂ ಸರಿಯೇ. ಮಹಾವಿರಸ್ವಾಮಿಯ ಪ್ರತಿಮೆಯಲ್ಲಿ ಅಪಾರ ಭರವಸೆಯನ್ನಿಟ್ಟುಕೊಂಡು ಆ ಭರವಸೆ ನುಟ್ಟಿನೂರಾದಾಗ ಅದೇ ಪ್ರತಿಮೆಯ ಮೇಲೆ ಪ್ರಕಾರ ಮಾಡಿದ್ದ ಸಾಮಾನ್ಯ ಘಟನೆಯಲ್ಲ. ಇಂದು ಈ ಘಟನೆಯ ಒಳಗೆ ಅಡಗಿದ ಅಧರ್ಥ ಇನ್ನಾಂ ಆಳವೆನಿಸುತ್ತದೆ, ಸಾಂಕೇತಿಕವೆನಿಸುತ್ತದೆ. ಹಿಂದಿ ಕಾದಂಬರಿಯ ಹಳೆಯ ಸ್ವರೂಪವನ್ನು ಧಿಕ್ಕರಿಸಿ ಹೋಸಹಾದಿ ತುಳಿದ ಈ ಕಾದಂಬರಿಯ ಹಿಂದಿಯ ಅಪ್ಪಣಿ ಪ್ರಾದೇಶಿಕ ಅನುಭವಗಳನ್ನೊಳಗೊಂಡಿದೆ. ಈ ಅರ್ಥದಲ್ಲಿ ಈ ಕೃತಿಗೆ ಹೋಸದೊಂದು ಯುಗಕ್ಕೆ ನಾಂದಿ ಹಾಡಿದ ಶೈಯಸ್ವ ಸಲ್ಲತ್ತದೆ.

-ಪರಮಾನಂದ್ ಶ್ರೀವಾಸ್ತವ

ಒಂದು

ಬಹಲಮ್ಮೆ ಶೋಧನೆಯ ನಂತರ ತಿಳಿದು ಬಂದದ್ದೇನೆಂದರೆ ‘ಬಿಲ್ಲೇಸುರ’ ಹೇಸರಿನ ಶುದ್ಧರೂಪವು ‘ಬಿಲ್ಲೇಶ್ವರ’ ಎಂದಿದೆ, ಎಂಬುದು. ಇದು ಪುರವಾ ದಿವ್ವಿಜನ್ ಪ್ರದೇಶದ ಹೆಸರು, ಅಲ್ಲಿ ಬಿಲ್ಲೇಸುರ ಶಬ್ದವು ಬಹಲ ಜನಪ್ರಿಯ. ಯಾಕೆಂದರೆ ಪುರವಾದಲ್ಲಿ ಈ ಹೇಸರಿನ ಪ್ರತಿಷ್ಠಿತ ಶಿವನಿದ್ಬಾನೆ. ಬೇರೆಡೆ ಈ ಹೆಸರು ಎಲ್ಲಾ ದೊರೆಯುವುದಿಲ್ಲ, ಆದ್ದರಿಂದ ಭಾಷಾಶಾಸ್ತ್ರದ ದೃಷ್ಟಿಯಿಂದ ಇದಕ್ಕೆ ಮಹತ್ವವಿದೆ. ಅಲ್ಲಿ ‘ಕುರಿಗಾಹಿ’ ಶಬ್ದಕ್ಕೆ ಪೂರಕವಾಗಿ ‘ಕುರಿಗಾಯಿ’ ಶಬ್ದವನ್ನು ಪಯೋಗಿಸುತ್ತಾರೆ. ನಾನು ಇದಕ್ಕೆ ಹಿಂದೂಸ್ತಾನೀ ರೂಪ ಕೊಟ್ಟಿದ್ದೇನೆ. ‘ಗಾಹಿ’ಯ ಪಯೋಗವು ‘ಸಾಕುವವನು’ ಎಂಬರ್ಥದಲ್ಲಿದೆ, ‘ಕೊಲ್ಲುವವನು’ ಎಂಬರ್ಥದಲ್ಲಿ ಸರ್ವಧಾ ಅಲ್ಲ.

ಬಿಲ್ಲೇಸುರನು ಜಾತಿಯಿಂದ ಬಾಹ್ಯಣಾನು, ಘಟ್ಟದಲ್ಲಿಯ ಸತ್ಯಲಪ್ಸೂತನು; ದೇರೆಯವನ ಮಗ ದೇರೆಯವನೇ ಆಗುವ ಹಾಗೆ ಯಾವನೋ ಕುರುಬರವನ ಮಗನಾದ ಕುರಿಗಾಹಿಯಲ್ಲ ಈತ. ಆದರೆ ಘಟ್ಟದ ಈ ಸತ್ಯಲಪ್ಸೂತ ಬಾಹ್ಯಣಾನಿಗೆ ಈ ಸಂಸಾರವನ್ನು ನಿಭಾಯಿಸುವ ಬೇರಾವುದೇ ಮಾರ್ಗ ದೊರೆಯದಂತಾಗಲು ಕುರಿಗಳನ್ನು ಸಾಕುವ ಕೆಲಸ ಮಾಡತೊಡಗಿದನು. ಆಗ ಉರಿನವರು ಈ ಹೆಸರಿನಿಂದ ಅವನನ್ನು ಕರೆಯತೊಡಗಿದರು.

ಹಿಂದಿಯ ಭಾಷಾಸಾಹಿತ್ಯದಲ್ಲಿ ರಸದ ಅಭಾವವೇನೋ ಇದೆ, ಆದರೆ ಹಿಂದಿಯನ್ನು ಮಾತಾಡುವವರಲ್ಲೇನೂ ರಸದ ಕೊರತೆಯಿಲ್ಲ; ಅವರ ಜೀವನನದಲ್ಲಿ ರಸದ ಗಂಗೀಯಮುನೆಯರೇ ಹರಿಯುತ್ತಾರೆ; ಇಪ್ಪತ್ತನೇ ಶತಮಾನದ ಸಾಹಿತ್ಯದ ಪ್ರವಾಹಗಳೆಲ್ಲ ಅವರ ಸಾಂಪ್ರದಾಯಿಕ ಜೀವನದಲ್ಲಿ ಕಾಣಿಸಿಗುತ್ತವೆ. ಉದಾಹರಣೆಗಾಗಿ, ಬಿಲ್ಲೇಸುರನ ಮನೆತನವೂಂದೇ ಸಾಕು. ಬಿಲ್ಲೇಸುರನ ನಾಲ್ಕು ಜನ ಸೋದರರು ಕೂಡಿದರೆ ಆಧುನಿಕ ಸಾಹಿತ್ಯದ ನಾಲ್ಕು ಭಾಗಗಳು ಪೂರ್ತಿಯಾಗುತ್ತವೆ.

ಬಿಲ್ಲೇಸುರನ ತಂಡೆಯ ಹೆಸರು ಮುಕ್ತಪ್ರಸಾದ ಎಂದಿತ್ತು; ಅದೇಕೆ ಇಮ್ಮೆ ಶುದ್ಧ ಹೆಸರಿತ್ತೂ ತಿಳಿಯದು; ಅವರೇನೂ ಪಂಡಿತರಾಗಿರಲಿಲ್ಲ. ಮುಕ್ತಪ್ರಸಾದರಿಗೆ ನಾಲ್ಕು ಗಂಡುಮಕ್ಕಳಾದವು-ಮನ್ನಿ, ಲಲಯಿ, ಬಿಲ್ಲೇಸುರ, ದುಲಾರೆ. ಅವರು ಸ್ವತಃ ಹೆಸರಿಟ್ಟರು, ಆದರಿವು ಶುದ್ಧ ಹೆಸರುಗಳು. ಅವರನ್ನು ಕರೆಯುವ ಹೆಸರುಗಳು ಅವರವರ ಸ್ವಭಾವಾನುಸಾರವಾಗಿ ಬೇರೆಯವೇ ಆಗಿದ್ದವು. ಮನ್ನಿ ಮಟ್ಟಿ ವರ್ಷ ತುಂಬಿದಾಗ, ಮಗು ತಲೆಯೆತ್ತಿ ದಿಟ್ಟಿಸುವ ಬಗೆಯನ್ನು ಗಮನಿಸಿದ ತಂದೆ ಅವನನ್ನು ‘ಹರಟೆಮಲ್ಲಣ್ಣ’ ಎಂದು ಕರೆದರು. ಎರಡನೆಯ ಮಗ ಲಲಯಿ ತುಂಬ ಗೌರವಣಾದ ಮಗು. ಅಳುವಾಗ ಆ ಗೌರವಣಾ ಕೆಂಪಾಗಿ ಮಾರ್ಪಟ್ಟು ಇನ್ನೂ ಎದ್ದು ಕಾಣುತ್ತಿತ್ತು. ಕೆಲ್ಲಾಗಳೂ ಕಂಚಲೋಚನ,

ನ್ಯಾಭಾವವೂ ವಿಭಿನ್ನ, ಹೀಗಾಗಿ ತಂದೆ ಅವನನ್ನು ‘ಕೆಂಪಣ್ಣ’ ಎಂದು ಕರೆದರು, ಟೀತಿಯಿಂದ ‘ಕೆಂಪೂ’ ಎಂದರು. ಬಿಲ್ಲೇಸುರನ ಹೆಸರಿನಲ್ಲೇ ಅರ್ಥವಿತ್ತು; ತಂದೆ ‘ಬಿಲುವಾ’, ಟೀತಿಯಿಂದ ‘ಬಿಲ್ಲೂ’ ಎಂದು ಕರೆದರು. ದುಲಾರೆಯು ದೇವರಿಂದ ಈಚೆ ಬರುವಾಗಲೇ ಸುಂತ ಮಾಡಿಸಿಕೊಂಡು ಬಂದಿದ್ದ, ಆತನಿಗೆ ಹೆಸರಿಡುವುದು ತಂದೆಗೆ ಸುಲಭವಾಯಿತು, ‘ಕಟ್ಟಣ್ಣ’ ಎಂದು ಕರೆಯತೋಡಿದರು, ಟೀತಿಯಿಂದ ‘ಕಟ್ಟೂ’ ಎಂದರು.

ದುರ್ದೈವದಿಂದ ಗಂಡು ಮಕ್ಕಳ ‘ಪಳಿಗೆಯನ್ನು’ ನೋಡುವ ಮೊದಲೇ ಮುಕ್ಕಾಪ್ಸಾದರು ಸಂಸಾರ ಬಂಧನದಿಂದ ಮುಕ್ತರಾದರು. ಅವರ ಹೆಂಡತಿ ಎಲ್ಲವನ್ನೂ ಸಂಭಾಳಿಸುತ್ತಿದ್ದಳು. ಆದರೆ ಆಕೆಯೂ ಬೀಸುತ್ತ, ಹಿಟ್ಟು ನಾದುತ್ತ, ಸಾರಿಸುತ್ತ, ಗುಡಿಸುತ್ತ ಕುಳ್ಳು-ತಟ್ಟುತ್ತ, ಚಿಕ್ಕದಾದ ತೋಟದಲ್ಲಿ ಮಾಬು ಮಧೂಕಗಳನ್ನು ಬೆಳೆಯಿಸುತ್ತ, ಮಕ್ಕಳನ್ನು ಒಕ್ಕಲುತನದ ಕೆಲಸಕ್ಕೆ ಹಚ್ಚಿ ತಾನು ಈಶ್ವರನ ಸನ್ನಿಧಾನಕ್ಕೆ ಹೊರಟುಹೋದಳು. ಆಕೆ ಹೋದನಂತರ ನಾಲ್ಕು ಜನ ಅಣ್ಣತಮ್ಮುಂದಿರಲ್ಲಿ ಒಮ್ಮತ ಉಳಿಯಲ್ಲ. ಭಿನ್ನಾಭಿಪ್ರಾಯಗಳಿದ್ದಾಗ ಸಹಜವಾಗಿ ಕೆಲಸದಲ್ಲಿ ಅಡೆತಡೆಯುಂಟಾಗುತ್ತವೆ. ನಾಲ್ಕು ಅಣ್ಣತಮ್ಮುಂದಿರಲ್ಲಿ ಎರಡು ಪಾಟೆಗಳಾದವು. ಮನ್ನ ಮತ್ತು ಬಿಲ್ಲೇಸುರ ಒಂದೆಡೆ, ಲಲಯಿ ಮತ್ತು ದುಲಾರೆ ಇನ್ನೊಂದೆಡೆ, ಸತಾನನಧರ್ಮ ಹಾಗೂ ಆರ್ಯಸಮಾಜಗಳ ಪ್ರತಿನಿಧಿಗಳೋ ಎಂಬಂತೆ. ಕೆಲದಿನ ಹೀಗೇ ನಡೆಯಿತು. ಮುಂದೆ ಅವರಲ್ಲಿ ಟಿಸಿಲುಗಳೊಡೆದವು-ವೈಷ್ಣವ ಮತ್ತು ಶಾಕ್ತರ ಹಾಗೆ, ವೈದಿಕರು ಹಾಗೂ ವಿತಂಡವಾದಿಗಳ ಹಾಗೆ. ಮುಂದೆ ಒಮ್ಮೊಬ್ಬರದೂ ಅವರವರದ್ದೇ ಹೊಳ್ಳು ಹಾಗೂ ಅವರದೇ ರಾಗ ಎಂಬಂತಾಯಿತು.

ಫ್ರಾಟ್ರಿದ ಬ್ರಾಹ್ಮಣನಾದ್ವರಿಂದ ಯಾರೂ ತಮ್ಮ ಕನ್ಯೆಯನ್ನು ಲಗ್ಗ ಮಾಡಿ ಕೊಡುವುದಿಲ್ಲಾದು ಅರಿವಾದ ಸನಾತನಧರ್ಮಯಾದ ಮನ್ನಿಗೆ ಬಹಳ ದುಃಖವಾಯಿತು. ಲಗ್ಗವಂತೂ ಅತ್ಯವಶ್ಯ. ಈ ಲೋಕಕ್ಷಾಗಿ ಹಾಗೂ ಪರಲೋಕಕ್ಷಾಗಿ ಸಹ. ತಾಯಿ-ತಂದೆಯಂತೂ ತೀರಿಹೋಗಿದ್ದಾರೆ, ನೀರೇನೋ ಅವರಿಗೆ ಸಿಗುತ್ತದೆ, ಆದರೆ ತಾಯಿ ಮಾಡುತ್ತಿದ್ದಂತಹ ಪರೋಟಿ ಸಿಗುವುದಿಲ್ಲ. ಗೃಹಿಣೆಯಿಲ್ಲದ ಮನೆಯಲ್ಲಿ ದೇವ್ಯಗಳು ಬಿಡಾರ ಮಾಡುತ್ತವಂತೆ. ಯೋಗ್ಯವಾದ ಕಡೆ ಮನ್ನ ಮಾತುಕತೆ ಆಡುತ್ತಿದ್ದರು, ಎಲ್ಲಾದರೂ ಅನಾಧ ಹುಡುಗಿ ಕಂಡರೆ ಗಾಳ ಹಾಕಲು ಪ್ರಯತ್ನಿಸುತ್ತಿದ್ದರು. ಒಂದು ಕಡೆ ಗುರಿ ತಲುಪಿದ ಹಾಗಾಯಿತು. ಇಂತಹ ಮದುವೆಗಳಲ್ಲಿ ಉತ್ಸರ್ಕೆಯೇ ಮುಖ್ಯವೆಂದು ಹೇಳುವುದೇನೂ ಬೇಕಾಗಿಲ್ಲ. ಆದರೆ ಬಹುಪಾಲು ಎಲ್ಲ ಸುಳ್ಳೇ, ಒಂದು ದುಡ್ಡಿನಷ್ಟಿದ್ದರೆ ಒಂದು ಲಕ್ಷದಷ್ಟುದೆಯೆಂದು ಹೇಳಲಾಗುತ್ತದೆ. ಮನ್ನಿಯ ಮದುವೆಯ ವಿಷಯದಲ್ಲಿ ಹೀಗೆಯೇ ಆಯಿತು. ಮಹುಂಗಿ ಆಗಷ್ಟೇ ತಾಯಿ ಹಾಲು ಕುಡಿಯುವುದನ್ನು ಬಿಟ್ಟಿದ್ದಳು. ತಾಯಿ ವಿಧವೆ, ಹುಡುಗಿಯನ್ನು ಇನ್ನೂ ಹತ್ತು ವರ್ಷ ಆಕೆ ಉಣಿಸಿ, ತಿನಿಸಿ ಬೆಳೆಸಬೇಕಲ್ಲ, ಹೀಗಿದ್ದಾಗ ನೂರಿನ್ನೂರು ರೂಪಾಯಿ ತಗ್ಗೊಂಡು ಏನು ಮಾಡುವಿ, ಅಲ್ಲೇ ನೀನೂ ಬಂದಿರು, ಹಾಲು-ತುಪ್ಪ ಉಣ್ಣು, ರಾಣೆಯ ಹಾಗಿದ್ದುಕೊಂಡು ನಿನ್ನ ಮಗಳನ್ನು ದೊಡ್ಡವಳಿನ್ನಾಗಿ ಮಾಡು-ಎಂದೆಲ್ಲ ಆಕೆಗೆ ಹೇಳಲಾಯಿತು. ಈ ಮಾತು ಆ ತಾಯಿಗೆ ಒಪ್ಪಿಗೆಯಾಯಿತು. ಆಗ ಮನ್ನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಆದರೆ ಗಿಡ್ಡ ಆಕೃತಿಯಾದುದರಿಂದ ಹದಿನೆಂಟು-

ಹತ್ತೊಂಬತ್ತೊಂದು ಹೇಳಲಾಯಿತು. ಹಾಗೆ ಮಿಸೆಯೇನೂ ಹೆಚ್ಚು ಬೆಳೆದಿರಲಿಲ್ಲ. ಮಾತು ಕುದುರಿತು.

ಮನ್ನಿಯ ಹೊಲದ ಹತ್ತಿರ ಒಂದು ತೋವೆ ಇದೆ; ಅಲ್ಲಿ ರುಖಾಂಡವೇಶ್ವರ ದೇವರಿದ್ದಾನೆಂದು ಹೇಳುತ್ತಾರೆ. ಒಂದು ಸಂಜೆ ಮನ್ನಿ ಧೂಪ-ದೀಪ, ಅಕ್ಷತೆ-ಗಂಧ, ನೀರು, ಹಣ್ಣ-ಹಾಲು ತೆಗೆದುಕೊಂಡು ಅಲ್ಲಿಗೆ ಹೋಗಿ ಮಂಡಿಯಾರಿ ಕೂತು ಏನೇನೋ ಹೇಳಿಕೊಳ್ಳತ್ತ ಪೂಜೆ ಮಾಡತೋಡಿದರು. ಹಿಂದಿರುಗಿ ಒಂದು ಪ್ರಸಾದ ಸೇವಿಸಿ ಮಲಗಿಕೊಂಡರು, ನಂತರ ಇನ್ನೂ ರಾತ್ರಿ ಇರುವಾಗಲೇ ಎದ್ದು ಪುರವಾಕ್ಷೆ ಹೊರಟರು. ಒಂದು ವಾರದ ನಂತರ ತೆಗೆ ಪೇಟ ಸುತ್ತಿಕೊಂಡು, ಒಬ್ಬ ವಿಧವೆ ಹಾಗೂ ಆಕೆಯ ಮಗಳನ್ನು ಕರೆದುಕೊಂಡು ಹಿಂದಿರುಗಿ ಬಂದರು. ದಾರಿಯಲ್ಲಿ ಜಮಿನಾನ್ನರನ ಹೊಲದಲ್ಲಿ ರಾತ್ರಿಯಾಗಿತ್ತು, ಅದನ್ನು ತೋರಿಸಿ ಇದೆಲ್ಲಾ ನನ್ನದೇ ಬೆಳೆ-ಅಂದರು. ಅತ್ತೆಯಾದಾಕೆ ಪ್ರಯಾಸಪಟ್ಟು ಅನಂದಾತೀರೇಕವನ್ನು ತಡೆದುಕೊಂಡಳು. ಇನ್ನೊಮ್ಮೆ ಮುಂದೆ ಸಾಗಿದಾಗ ಉರ ಹೊರಗಿನ ತೋಟಗಳು ಕಂಡವು. ಮನ್ನಿ ಶ್ರೀಮಂತ ದೊಡ್ಡ ಮನುಷ್ಯನೆಂಬುದರಲ್ಲಿ ಅತ್ತೆಗೆ ಸಂದೇಹವುಳಿಯಲ್ಲ. ಮನೆ ಮುರಿದುಬಿದ್ದಿತ್ತು. ಅಣ್ಣತಮ್ಮಂದಿರಿಂದ ಬೇರೆಯಾಗಿ ಒಂದು ಮುರುಕು ಮನೆಯಲ್ಲಿ ಇರುತ್ತಿದ್ದರು; ಅದರೆ ವಾಗ್ನೇವಿಯ ಪ್ರಚಂಡ ವರವಿತ್ತು. ಮುರುಕು ಮನೆಯನ್ನು ಅದು ಅರಳಿಸಿತ್ತು. ಅಲ್ಲಿ ತಲುಪುವ ಮೊದಲೇ ದಾರಿಯಲ್ಲಿ ಜಮಿನಾನ್ನರನ ವಾಡೆಯನ್ನು ತೋರಿಸಿ-ಇದೇ ನಮ್ಮೆ ಮೂಲ ಮನೆ, ಇಲ್ಲಿ ಅಣ್ಣತಮ್ಮಂದಿರಿದ್ದಾರೆ, ನಿಮ್ಮನ್ನು ಚಿಕಾಂತವಾದ ಸ್ಥಳಕ್ಕೆ ಕರೆದೂಯ್ಯಾತ್ಮೇನೇ-ಅಂದರು. ಅಲ್ಲಿ ನಿಮಗೆ ಆರಾಮ ಸಿಗುವುದು, ಇಲ್ಲಿದ್ದರೆ ನಿಮಗೆ ತಕ್ಕ ಮರ್ಯಾದ ಸಿಗಲಿಕ್ಕಿಲ್ಲ, ನಂತರ ಇದನ್ನೇ ವಾಡೆಯನ್ನಾಗಿ ಚಿದಲಿಸಿಕೊಳ್ಳಿಣಾ-ಅಂದರು. ಅತ್ತೆಯವರು ಚಿನಯದಿಂದ ಹೇಳಿದರು-ಸರಿ ತಮ್ಮ, ಹಾಗೇ ಆಗಲಿ, ಹೊರಗಿನ ಜನರೂಂದಿಗೆ ಇರುವುದು ಸರಿಯಾಗಲಿಕ್ಕಿಲ್ಲ. ಮನ್ನಿ ಅವರನ್ನು ಮುರುಕು ಮನೆಗೆ ಕರೆದೂಯ್ಯಾರು. ಆ ದಿನ ಐದು ಸೇರು ಹಾಲು ತಂದರು. ಅತ್ತೆ ಲಜ್ಜೆಯಿಂದ-ಅಯ್ಯೋ, ಇಮ್ಮೊಂದು ಹಾಲು ಯಾರು ಕುಡಿದಾರು, ಅಂದರು. ಮನ್ನಿ ಗಂಭೀರರಾಗಿ ಹೇಳಿದರು- ಅಟ್ಟಸಿದ ನಂತರ ಸ್ತುಲ್ಪವೇ ಉಳಿಯುತ್ತದೆ, ನಾವು ಮೂವರಿದ್ದೇವಲ್ಲ, ಇದೇನೂ ಹಚ್ಚಿಲ್ಲ. ಈಗಲೇ ಒಂದಿಷ್ಟು ಹಾಲು-ಸಕ್ಕರೆ ಬೆರಸಿ ಶರಬತ್ತಿನ ಬದಲಿಗೆ ಕುಡಿದರಾಯಿತು. ಅತ್ತೆ ಹಾಯಾಗಿ ಉಸಿರಾಡಿದರು. ಮನ್ನಿ ಭಾಂಗಾ ಸಾಣಿಸುತ್ತಿದ್ದರು. ತಾಕೂರರ ಮನೆ ಹತ್ತಿರ ಒಂದು ದೊಡ್ಡ ಮುದ್ದೆಯನ್ನು ಅರೆದು ತಯಾರಿಸಿ ಮೆತ್ತೆಗೆ ಮನೆಗೆ ತಂದರು. ಹಾಲಿಗೆ ಸಕ್ಕರೆ ಬೆರಸಿ ಆ ಮುದ್ದೆಯನ್ನು ಅದಕ್ಕೆ ಸೇರಿಸಿ ಕರಗಿಸಿದರು. ಭಾಂಗಾನಲ್ಲಿ ಬಾದಾಮಿಯ ಪ್ರಮಾಣ ಸಾಕಷ್ಟಿತ್ತು, ಅತ್ತೆಯವರಿಗೆ ಅಮೃತವನ್ನೇ ಕುಡಿದಂತೆನಿಸಿತು, ಒಂದೇ ಗುಟುಕಿಗೆ ಮುಗಿಸಿದರು. ಮನ್ನಿ ಒಂದಿಷ್ಟನ್ನು ತಮ್ಮ ಭಾವೀ ಪತ್ತಿಗೆ ಕುಡಿಸಿ, ನಂತರ ತಾವೂ ಕುಡಿದರು. ಅತ್ತೆ ಕ್ಕೆಹಾಲು ತೋಳಿದುಕೊಂಡು ಕೂತರು, ಮನ್ನಿ ಪೂರಿಗಳನ್ನು ಮಾಡಿ ಮುಗಿಸಿದರು. ಪೂರಿ-ತರಕಾರಿ, ಹಾಲು-ಸಕ್ಕರೆ, ಸಿಹಿ-ಖಾರ ಎಲ್ಲಾವನ್ನೂ ಆದರದಿಂದ ಅತ್ತೆಗೆ ಬಡಿಸಿದರು. ಮನ್ನಿ ಮಂಚದ ಮೇಲೆ ಹಾಸಿಗೆ ಸೀದ್ದ ಪಡಿಸಿದ್ದರು, ತಾಯಿ-ಮಗಳು ಮಲಗಿದರು. ಮನ್ನಿ ಉಟ ಮುಗಿಸಿ ದೇವರ ನಾಮಸ್ವರಣೆ ಮಾಡತೋಡಿದರು. ಅಧರ

ರಾತ್ರಿ ಕಳೆದಾಗ ಗಟ್ಟಿಯಾಗಿ ಕ್ಯಾಕರಿಸಿದರು, ಅದರೆ ಅತ್ತೀಗೆ ಎಚ್ಚರವಿರಲಿಲ್ಲ, ನಂತರ ಬಾಗಿಲನ್ನು ಧಪ-ಧಪ ಬಡಿದರು, ಅದರೂ ಆಕೆ ಮಗ್ನಿಲು ಸಹ ಬದಲಿಸಲಿಲ್ಲ. ಬೆಳಗಾಗುವ ಮೊದಲು ಆಕೆ ಕಣ್ಣರೆಯಲಾರಳೆಂದು ಮನ್ನಿಗೆ ಗೊತ್ತಾಯಿತು. ಸರಿ, ತನ್ನ ಭಾವೀ ಪತ್ತಿಯನ್ನೆತ್ತಿ ಎದೆಗವಚಿಕೊಂಡು ಭಗವಾನ ಬುದ್ಧನ ಹಾಗೆ ಮನೆಬಿಟ್ಟು ಹೊರಟು ಬಿಟ್ಟರು. ಅತ್ತೀ ಮುಲಗಿಯೇ ಇದ್ದಳು. ಬೆಳಗಾಗುವ ಹೊತ್ತಿಗೆ ಮನ್ನಿ ಏಳು ಹರಿದಾರಿಗಳಷ್ಟು ದೂರ ಸಾಗಿ ಬಂದಿದ್ದರು. ಅತ್ತೀ ಬೆಳಗಾಗೆದ್ದು ರಂಪ ಮಾಡಿದ್ದರು. ಸುದ್ದಿ ಹಬ್ಬಿತು. ಅದರೆ ಹಕ್ಕಿ ಹಾರಿ ಹೋಗಿತ್ತು. ಆಕೆ ಎದೆಬಡಿದುಕೊಂಡು ಅಳುತ್ತು, ನೇನು ಹಾಳಾಗು, ನಿನ್ನ ಮನೆ ನೀರು ಬಾಲಾಗಲಿ, ಅಂತೆಲ್ಲಾ ಶಪಿಸುತ್ತು, ತನ್ನಾರಿಗೆ ಹೊರಟು ಹೋದಳು. ಮನ್ನಿ ಒಂದು ಶುಭದಿನ ನೋಡಿಕೊಂಡು ಸದ್ದಿಲ್ಲದೆ ಲಗ್ನವಾಗಿ ಹೆಂಡತಿಯನ್ನು ಕರೆದುಕೊಂಡು ದೂರದ ಉರಿಗೆ ಹೊರಟು ಹೋದರು. ಹಮ್ಮೆ-ಹನ್ನೆರಡು ವರ್ಷ ಹೆಂಡತಿಯ ಸೇವೆ ಮಾಡಿದರು. ನಂತರ ಧರ್ಮವನ್ನು ಪರಿಪಾಲಿಸುತ್ತು, ಆಕೆ ಇಪ್ಪತ್ತು ವರ್ಷದವರೂದಾಗ, ಆಕೆಯ ತಾಯಿಯ ಉಡಿಯಲ್ಲಿ ಒಬ್ಬ ಕನ್ನೆಯನ್ನು ಹಾಕಿ ಆಕೆಯನ್ನು ಬಿಟ್ಟು ಸ್ವರ್ಗ ಸೇರಿದರು. ಮನ್ನಿ ಕಟ್ಟಾ ಸನಾತನಧರ್ಮಯಾಗಿದ್ದರು.

ಲಲಯಿಾಯ ಕತೆಯೇ ಬೇರೆ. ಮೊದಲಲ್ಲಿ ಇವರೂ ಕೆಲ ದಿನ ಕಲಕತ್ತೇ-ಮುಂಬಯಿಯ ಧೂಳು ಮುಂದಿಸುತ್ತು ತಿರುಗಿದರು, ಕೊನೆಗೆ ರತ್ನಾಮಾಗೆ ಬಂದು ಬೀಡುಬಿಟ್ಟರು. ಅಲ್ಲೊಬ್ಬ ವ್ಯಕ್ತಿಯೊಂದಿಗೆ ಗೆಳೆತನವಾಯಿತು. ಆತ ಗುಜರಾತಿ ಬ್ರಾಹ್ಮಣನಿದ್ದನೆಂದು ಸುದ್ದಿ. ದೇವರಿಚ್ಚೆ ಕೆಲದಿನಗಳ ನಂತರ ಆ ಗೆಳೆಯ ಶಾಶ್ವತವಾಗಿ ಕಣ್ಣಮುಚ್ಚಿಬಿಟ್ಟು. ಬೇರೆ ಉಪಾಯ ಕಾಣದೆ ಗೆಳೆಯನ ಸಂಸಾರದ ಪೂರ್ಣ ಭಾರವನ್ನು ಲಲಯಿಾ ಹೊತ್ತರು. ಆ ಗೆಳೆಯನಿಗೆ ಕುಟುಂಬವಿತ್ತು. ಹೆಂಡತಿ, ಇಬ್ಬರು ಗಂಡು ಮಕ್ಕಳು, ದೊಡ್ಡ ಮಗನ ಹೆಂಡತಿ. ಈ ಎಲ್ಲರೊಂದಿಗೆ ಆ ಗೆಳೆಯನ ಸಂಬಂಧ ಹೇಗಿತ್ತೋ ಏನಿತ್ತೋ. ಲಲಯಿಾಗೂ ಅದೇ ರೀತಿಯ ಸಂಬಂಧ ಬೆಳೆಯಿತು. ಆ ಕುಟುಂಬದವರಿಗೆ ಒಂದಿಷ್ಟು ಆಸ್ತಿಯೂ ಇತ್ತು, ಆದ್ದರಿಂದ ಬಿಟ್ಟು ಎಲ್ಲಾದರೂ ದೂರ ಹೋಗುವ ಬದಲು ತಮ್ಮದೇ ಉರಿಲ್ಲಿರುವುದು ಒಳ್ಳೆಯದೆಂದು ಲಲಯಿಾಗೆ ಅನಿಸಿತು. ತಮ್ಮ ಧರ್ಮ-ಕರ್ಮಾದಿಗಳಲ್ಲಿ ದೃಢಮನಸ್ಸುರಿದ್ದು ದರಿಂದ ಲೋಕನಿಂದೆಯನ್ನು ಮತ್ತು ಯಶೋಗಾಢಿಯನ್ನು ಸಮಾನವೆಂದು ಪರಿಗಣಿಸಬಲ್ಲವರಾಗಿದ್ದರು. ಹಿಂಗಾಗಿ ಅವರಲ್ಲಿರನ್ನೂ ಉರಿಗೆ ಕರೆತೆಂದರು. ಒಂದೇ ಸಲಕ್ಕು ಹೆಂಡತಿ, ಎರಡೆರಡು ಗಂಡು ಮಕ್ಕಳು, ಒಬ್ಬ ಸೋಸೆ ಇವರನ್ನೆಲ್ಲ ನೋಡಿ ಜನ ಚಕ್ಕಿತರಾದರು. ಇಂತಹ ಚಮತ್ವಾರವನ್ನು ಅವರು ಹಿಂದೆಂದೂ ನೋಡಿರಲಿಲ್ಲ. ಎಲ್ಲಾ ಕೇಳಿಯೂ ಇರಲಿಲ್ಲ. ಲಲಯಿಾಗೆ ಮೊದಲೇ ಗೊತ್ತಿತ್ತು, ಉರಿವರ ಕಣ್ಣ ಯಾರ ಮೇಲೆ ಬೀಳುತ್ತದೋ ಅವರಿಗೆ ಬೇಗನೆ ಬಿಡುಗಡೆ ಆಗಲಾರದು, ಆದ್ದರಿಂದ ಅವರು ಆಸೆ ಬಿಟ್ಟೇ ಬಂದಿರು. ಉರಿನವರು ಲಲಯಿಾಯ ಎಲೆ-ನೀರುಗಳ ಸಂಬಂಧವನ್ನು ತಕ್ಷಣ ನಿಲ್ಲಿಸಿದರು. ಲಲಯಿಾಗೆ ಒಳ್ಳೆಯದೇ ಆಯಿತು, ಖಚ್ಚು ಉಳಿಯಿತು ಎನಿಸಿತು. ಉರಿನವರೆಂದುಕೊಂಡರು, ಈತ ನಮ್ಮನ್ನೇ ಮೂರ್ಖರನ್ನಾಗಿ ಮಾಡುತ್ತಿದ್ದಾನೆ, ಎಪ್ಪು ಆಸ್ತಿ ತಂದಿದ್ದಾನೆ, ಅದರಲ್ಲಿ ಒಂದಿಷ್ಟು ಖಚ್ಚು ಆಗಗೊಡಲಿಲ್ಲವಲ್ಲ. ಅವರು ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ಸಮಯಕ್ಕೆ ಚೆಕ್ಕವಳಿ

ಸುರುವಾಯಿತು. ಲಲಯಿ ದೇಶದ ಉದ್ಘಾರ ಕಾರ್ಯದಲ್ಲಿ ಜೊಡಗಿದರು. ಹಿರಿಯ ಮಗ ಗುಜರಾತ್‌ನಲ್ಲಿ ಎಲ್ಲೋ ಕೆಲಸದಲ್ಲಿದ್ದ, ಹಣ ಕಳಿಸುತ್ತಲಿದ್ದ. ಉರಿನವರ ಮೇಲೆ ಸರಿಯಾದ ಪರಿಣಾಮವಾಯಿತು. ಲಲಯಿಯ ಪ್ರಾಬಲ್ಯದೆಂರು ಅವರ ಅಸಹಕಾರ ನಿಲ್ಲಲಿಲ್ಲ. ಈಗ ಮತ್ತೆ ಒಂದಾಗುವ ಮಾತಾಡುತ್ತಿದ್ದಾರೆ. ಲಲಯಿ ರಾಜಕಾರಣೀಯೂ ಸಮಾಜ ಸುಧಾರಕನೂ ಆಗಿದ್ದಾರೆ.

ಬಿಲ್ಲೇಸುರರ ಒಗ್ಗೆ ಮುಂದೆ ಹೇಳಲಾಗುವುದು. ಇವರಲ್ಲಿ ಬಿಲ ಹಾಗೂ ಈಶ್ವರ ಎರಡೂ ಭಾವಗಳು ಜೊತೆಜೊತೆಯಾಗಿದ್ದವು.

ದುಲಾರೆ ಆರ್ಥಿಕಸಮಾಜದ ಅನುಯಾಯಿಯಾಗಿದ್ದರು. ಬಸ್ತೀದೀನ ಶುಕ್ತರು ಇವತ್ತರ ವಯಸ್ಸಿನಲ್ಲಿ ಒಬ್ಬ ವಿಧವೆಯನ್ನು ಕರೆತಂದಿದ್ದರು. ಹಾಗೆ ಕರೆತಂದ ವರ್ಷವೇ ಅವರು ತೀರಿಕೊಂಡರು. ದುಲಾರೆ ಆ ವಿಧವೆಗೆ ತಿಳಿಹೇಳಿದರು, ಗಂಡ ಜೀವಿಸಿದ್ದಾಗಲೂ ಮೂರು ವರ್ಷ ಅಥವಾ ಮೂರು ತಿಂಗಳುಗಳಷರೆಗೆ ಆತನ ಸಮಾಚಾರ ತಿಳಿಯದಿದ್ದರೆ ಚೇರೊಬ್ಬು, ಗಂಡನನ್ನು ಆಯ್ದುಕೊಳ್ಳುವ ಅಧಿಕಾರ ಹೆಂಡತಿಗೆ ಇದೆ. ಈಗಂತೂ ಬಸ್ತೀದೀನರು ಸತ್ತೇ ಹೊಗಿರುವರೆಂದ ಬಳಿಕ ಮೂರನೆಯ ಗಂಡನನ್ನು ಹೊಂದಲು ಆಕೆಗೆ ಪೂರ್ಣ ಸ್ವಾತಂತ್ರ್ಯವಿದೆ, ಮತ್ತು ಎಲ್ಲಾ ರೀತಿಯಿಂದ ಆಕೆಯ ಸೇವೆ ಮಾಡಲು ದುಲಾರೆ ಸಿದ್ಧವಿದ್ದಾರೆ, ಸ್ತ್ರೀಗೆ ಒಂದು ಆಧಾರ ಬೇಕು. ಆಕೆ ಒಟ್ಟಿದಳು. ಆದರೆ ದುಲಾರೆಯೂ ಒಂದೇ ವರ್ಷದಲ್ಲಿ ಸಂಸಾರವನ್ನು ತ್ಯಾಜಿಸಿ ಪರಲೋಕವನ್ನೆದಿದರು. ಹೆಂಡತಿಗೆ ಬಿಸಿರು ನಿಂತಿತ್ತು, ಮಗ ಹುಟ್ಟಿದ. ಈಗ ಆತ ನಾರದನ ಹಾಗೆ ಲಲಯಿಯ ಮನೆಬಾಗಿಲಲ್ಲಿ ಕೂತು ಆಡುತ್ತಿರುತ್ತಾನೆ. ಆತನ ತಾಯಿಯೂ ಉಳಿಯಲಿಲ್ಲ.

ಎರಡು

ಮನ್ನ ದಾರಿ ಹೋರಿಸಿ ಹೊಗಿದ್ದರು, ಬಿಲ್ಲೇಸುರರು ಹಿಂದೆ-ಹಿಂದೆಯೇ ಸಾಗಿದರು. ಉರಲ್ಲಿ ಅವರು ಕೇಳಿದ್ದರು, ಬಂಗಾಳದಲ್ಲಿ ಗಳಿಸಿದ ಹಣ ಉಳಿಯುತ್ತದೆ, ಮುಂಬಿಯಿಯಲ್ಲಿ ಉಳಿಯುವುದಿಲ್ಲ. ಆದ್ದರಿಂದ ಅವರು ಬಂಗಾಳದ ಕಡೆ ಕಣ್ಣ ಹೊರಳಿಸಿದರು. ಹತ್ತಿರದ ಉರುಗಳ ಕೆಲ ಜನರು ಬರದ್ದಾನದ ಮಹಾರಾಜರ ಬಳಿ ಸೈನಿಕರಾಗಿ, ಆರ್ಡೆರ್‌ಲಿಂಗ್‌ಯಾಗಿ, ಜಮಾದಾರರಾಗಿ ಕೆಲಸ ಮಾಡುತ್ತಿದ್ದರು. ಬಿಲ್ಲೇಸುರರು ಗಟ್ಟಿ, ಮನಸ್ಸಿನಿಂದ ಬರದ್ದಾನಕ್ಕೆ ಹೋಗುವ ನಶ್ಚಯ ಕೈಗೊಂಡರು. ಆದರೆ ಹಣವಿರಲಿಲ್ಲ. ಆದರೂ, ಪ್ರಗತಿಶೀಲನಾದವನನ್ನು ಯಾರು ತಡೆಯಲು ಸಾಧ್ಯ? ಆ ದಿನಗಳಲ್ಲಿ (ಮಾರ್ಕ್‌ವಾದಿ ಸಂಘಟನೆಯಾದ) ಚೋಲ್‌ಶೇವಿಜಮ್‌ದ ಹೆಸರನ್ನು ಕೆಲವೇ ಜನರು ಕೇಳಿದ್ದರು. ಬಿಲ್ಲೇಸುರರಿಗಂತೂ ಇವತ್ತಿಗೂ ಅದು ತಿಳಿದಿಲ್ಲ, ಆದರೂ ಈ ವಿಚಾರ ತಾನೇ ತಾನಾಗಿ ಬಿಲ್ಲೇಸುರರ ತಲೆಗೆ ಹೊಳೆಯಿತು. ಅವರು ಅದೇ ಹರಿದ ಒಟ್ಟೆಯುಟ್ಟು ದರಿದ್ರ ಸ್ಥಿತಿಯಲ್ಲಿ ಕಾನಾಪುರಕ್ಕೆ ಹೋದರು. ಟಕೆಟ್ ತೆಗೆಸದೆಯೇ ಕಲಕತ್ತೆಯ ಗಾಡಿಯಲ್ಲಿ ಕೂತರು. ಅಲಹಾಬಾದ್ ತಲುಪುತ್ತಿದ್ದಂತೆಯೇ ಟಕೆಟ್ ಚೆಕ್ಕರ್ ಬಂದು ಕಿವಿಹಿಡಿದು ಗಾಡಿಯಿಂದ ಕೆಳಗಳಿಸಿದ.

ಬಿಲ್ಲೇಸುರರು ಹಿಂದೂಸ್ಥಾನದ ನೀರು-ಗಾಳಿಗನುಗಣವಾಗಿ ವಿನಯಪೂರ್ವಕವಾಗಿಯೇ ಕಾನೂನುಭಂಗ ಮಾಡುತ್ತಿದ್ದರು, ಏನೂ ಮಾತಾಡಲಿಲ್ಲ, ಸುಮ್ಮನೆ ಇಳಿದು ಹೋದರು; ಆದರೆ ತಮ್ಮ ಸಿದ್ಧಾಂತವನ್ನು ಬಿಡಲಿಲ್ಲ, ಪ್ರಾಣಫಾರ್ಮಾಚಿತ್ರನ ಮೇಲೆ ತಿರುಗಾಡುತ್ತ ಎಲ್ಲವನ್ನೂ ತಿಳಿದುಕೊಳ್ಳುತ್ತಲಿದ್ದರು. ಪೂರ್ವದ ಕಡೆ ಹೋಗುವ ಮತ್ತೊಂದು ಗಾಡಿ ಬುಂದೊಡನೆ ಹತ್ತಿ ಕೂತರು. ಮೊಗಲಸರಾಯಿಯ ತನಕ ಹೋದ ನಂತರ ಮತ್ತೆ ಅವರನ್ನು ಕೆಳಗಿಳಿಸಲಾಯಿತು. ಆದರೆ ಎರಡು-ಮೂರು ದಿನಗಳಲ್ಲಿ, ಹತ್ತುತ್ತ-ಇಳಿಯತ್ತ, ಬರದ್ದಾನ ತಲುಪಿದರು.

ವಂಡಿತ್ ಸತ್ತೀದೀನ ಶುಕ್ಲರು ಬರದ್ದಾನಾದ ಮಹಾರಾಜರ ಸೇವೆಯಲ್ಲಿ ಜಮಾದಾರರಾಗಿದ್ದರು. ಬಂಗಾಳಿಗಳಿಗೆ ‘ಸತ್ತೀದೀನ’ಶಬ್ದವನ್ನು ಉಚ್ಛರಿಸುವುದು ಜಡವೇನ್ನಿಸುತ್ತಿತ್ತು, ಅವರು ‘ಸತ್ಯದೀನ’ಇಲ್ಲವೇ ‘ಸತೀದೀನ’ಅನ್ನತ್ತಿದ್ದರು, ಆದರೂ ಸತ್ತೀದೀನರ ಪ್ರಗತಿಗೆ ಏನೂ ಅಡೆತಡೆಯಂಟಾಗಿರಲಿಲ್ಲ, ಅರ್ಥ ತಮ್ಮ ಅಪಾರ ಮೂರ್ಖತೆಯಿಂದಾಗಿ ಸತ್ತೀದೀನರು ಮಹಾರಾಜರ ವಿಜಾಂಚಿಯಾದರು, ಇನ್ನಾರ್ಥ ಕಾರಣವೆಂದರೆ, ಕೀಲಿಕ್ಕೆ ಸತ್ತೀದೀನರ ಬಳಿಯಿರುತ್ತಿತ್ತು, ಆದರೆ ಲೆಕ್ಕಾವನ್ನು ಇನ್ನೊಬ್ಬ ಬಾಬುಗಳು ಬರೆಯುತ್ತಿದ್ದರು. ತಾನು ತೀರ ಆಪ್ತನಾದ ಭರವಸೆಯ ಮನುಷ್ಯನಾದುದೇ ಇದಕ್ಕೆ ಕಾರಣವೆಂದು ಸತ್ತೀದೀನರು ತಿಳಿದಿದ್ದರು. ಈ ಸಮ್ಮಾನದ ಪ್ರಭಾವವು ಉಳಿದ ಹಿಂದೂಸ್ಥಾನಿಗಳ ಮೇಲೂ ಆಯಿತು. ಬಿಲ್ಲೇಸುರರು ಎಲ್ಲ ತಿಳಿದುಕೊಂಡೇ ಇವರಿಗೆ ಶರಣಾದರು. ಸತ್ತೀದೀನರು ಹೆಂಡತಿಯೋಂದಿಗರಾಗಿದ್ದರು. ಒಂದೆರಡು ಆಕಳುಗಳನ್ನು ಸಾಕಿಕೊಂಡಿದ್ದರು. ಹೆಂಡತಿ ‘ಶಿವರಿದಶನೆ’ ಯಾಗಿದ್ದಳು. ಅಂದರೆ ಮುಂದಿನ ಎರಡು ಹಲ್ಲುಗಳು ಅವಶ್ಯಕತೆಗಿಂತ ಹೆಚ್ಚಾಗಿಯೆ ಮುಂದೆ ಬಂದಿದ್ದವು. ಎಷ್ಟೇ ಪ್ರಯತ್ನಿಸಿದರೂ ತುಟಿಗಳಿಂದ ಅವನ್ನು ಮುಚ್ಚಲಾಗುತ್ತಿರಲಿಲ್ಲ. ಪೈಕೂದ ಶುಕ್ಲ ವಂಶಸ್ಥರು. ವಾವೆಯಲ್ಲಿ ಬಿಲ್ಲೇಸುರರಿಗಿಂತ ಬಹಳ ದೊಡ್ಡವರು. ಇದರಿಂದಾಗಿ ಎಲ್ಲಾ ದೃಷ್ಟಿಯಿಂದ ಬಿಲ್ಲೇಸುರರಿಗೆ ಇದು ಸುರಕ್ಷಿತ ಸ್ಥಳ ಅನಿಸಿತು.

ಬಿಲ್ಲೇಸುರರು ಸತ್ತೀದೀನರಲ್ಲಿ ಇರತ್ತೊಡಗಿದರು. ಇಂತಹ ಪರಿಸ್ಥಿತಿಯಲ್ಲಿ ಓರ್ನು ಬಡವನ ಯೋಗ್ಯತೆಗೆ ಒಪ್ಪಿವಂತೆ ಮೆತ್ತಗಿನ ಹೆಚ್ಚಿಗಳಿಡುತ್ತ, ಹೊಟ್ಟೆಯನ್ನು ಒಳಗೊಳಿದುಕೊಂಡು, ಚೆನ್ನ ಬಾಗಿಸಿಕೊಂಡು, ಕಣ್ಣ ಕೆಳಗೆ ಮಾಡಿಕೊಂಡು, ಬರುತ್ತ-ಹೋಗುತ್ತ ಇದ್ದರು. ಇಳಿಯೋವನದ ಕಾಲದಲ್ಲಿ ಸತ್ತೀದೀನರ ಹೆಂಡತಿಗೆ ಒಬ್ಬ ಸಹಾಯಕ ಸಿಕ್ಕಂತಾಯಿತು. ಎರಡು ಮೂರು ದಿನ ಉಟ್ಟಿ ರುಚಿಸಲಿಲ್ಲ. ಒಂದು ದಿನ ಹೆಣ್ಣುಮಕ್ಕಳಿರುವ ಕೋಣೆಯ ಕಡೆ ಹೋದರು. ಆಕೆ ನಿರ್ಧಾರದ ದನಿಯಲ್ಲಿ ಹೇಳಿದಳು, “ಬಿಲ್ಲೇಸುರ, ನೀನು ಹೇಗೂ ಬಂದಿರುವಿ, ಈಗಂತೂ ಇಲ್ಲೇ ಇರುವಿ, ಈ ದನಕಾಯುವನನ್ನು ಯಾಕೆ ಬಿಡಿಸಿಬಿಡಬಾರದು? ಹರಾಮಿ, ದುಡ್ಡ ತಿನ್ನುತ್ತಾನೆ. ಕೆಲಸವಾದರೂ ಅಂಥದ್ದೇನಿದೆ? ಹುಲ್ಲು ಬೆಳೆದುಕೊಂಡೇ ಇದೆ, ಒಂದೆರಡು ಹೋರೆ ಕತ್ತರಿಸಿ ತಂದರಾಯಿತು; ಅದಿಲ್ಲದೆ ಹೋದರೆ ಇಲ್ಲೇ ನಿಚ್ಚಣಿಕೆ ಏರಿ ಮೇಲಿನ ಅಟ್ಟಕ್ಕೆ ಹೋದರಾಯಿತು, ಬತ್ತದ ಹುಲ್ಲಿನ ರಾಶಿ ಹಾಕಿದೆ, ದೊಡ್ಡದಾದ ಒಂದೆರಡು ಹೋರೆ ಕೊಯ್ದು ತಂದರಾಯಿತು; ಒಂದಿಷ್ಟು ಮುಸುರೆ ನೀರು

ಮಾಡಿ ಇಡಬೇಕು; ಬೇರೆ ಕಡೆಯ ಹಾಗೆ ಕೋಲು ಹಿಡಿದುಕೊಂಡು ದನಗಳ ಹಿಂದ ಛಿಡಾಡಬೇಕಿಲ್ಲ, ಉದ್ದದ್ದ ಹಗ್ಗಿಗಳಿವೆ, ಮೂರು ಆಕಳುಗಳಿವೆ, ಬೇಕಾದಷ್ಟು ಹುಲ್ಲು ಬೆಳೆದುಕೊಂಡಿದೆ, ದನಗಳನ್ನು ಹೊಡುಕೊಂಡು ಹೋಗಿ ಗೂಟು ಜಡಿದು ಕಟ್ಟಿದರಾಯಿತು, ಅವು ಮೇಯುತ್ತಾ ಇರುತ್ತವೆ; ಸಂಜೆಯ ಹೊತ್ತಿಗೆ ಬಾಬುಗಳ ಹಾಗೆ ತಿರುಗಾಡುತ್ತಾ ಹೋಗಿ ಅವುಗಳನ್ನು ಕರೆತಂದರಾಯಿತು, ಒಂದಿಷ್ಟು ಹಾಲು ಕರೆಯಬೇಕು; ರಾತ್ರಿ ಸೊಳ್ಳಿಗಳು ಬರುತ್ತವಲ್ಲ, ಒಂದಿಷ್ಟು ಲೋಬಾನದ ಹೋಗೆ ಹಾಕಬೇಕು; ಇದಿಷ್ಟು ಹೇಳಲಿಕ್ಕೇ ಹೋತ್ತಾಯಿತು” (ಮಾಡಲಿಕ್ಕೇ ಇಷ್ಟು ಹೋತ್ತು ಬೇಕಾಗಲಾರದು). ಹಾಗೆಂದು ಸತ್ತೀರ್ಥಿನರ ಹೆಂಡತಿ ಕಿವಿ ಹೊರಳಿಸಿ ಎರಡೂ ತುಟಿಗಳನ್ನು ಕೂಡಿಸುವ ಪ್ರಯತ್ನ ಮಾಡತ್ತೊಡಗಿದಲ್ಲ.

ಚಿಲ್ಡ್ಸುರರು ಜಾಗರೂಕರಾದರು. ದನಗಳನ್ನು ಮೇಯಿಸಲು ಸಮುದ್ರವನ್ನು ದಾಟಿ ಬರಲಿಲ್ಲ. ಈ ಕೆಲಸವನ್ನು ಉರಲ್ಲಿ ಮಾಡಬಹುದಿತ್ತು. ಆದರೆ ಇದು ಪರದೇಶ. ತನ್ನ ವರು ಯಾರೂ ಇಲ್ಲ. ಇನ್ನೂಬ್ಬಿರ ಸಹಾಯದಿಂದಲೇ ದಡ ಸೇರಬೇಕು. ಅಲ್ಲಿಯವರೆಗೆ ಮಾಡಿದರಾಯಿತು, ಅಂದುಕೊಂಡರು. ನೌಕರಿ ಸಿಗದಿದ್ದರೇ ನಂತರ ಮನೆಯ ಹಾದಿ ಹಿಡಿದರಾಯಿತು.

ಚಿಲ್ಡ್ಸುರರು ಉತ್ತರಿಸಲು ತಡವಾಯಿತು. ಸತ್ತೀರ್ಥಿನರ ಹೆಂಡತಿ ಮತ್ತೊಮ್ಮೆ ಕಿವಿ ಹೊರಳಿಸಿದಲ್ಲ, ಆಗ ಚಿಲ್ಡ್ಸುರರು ಹೇಳಿದರು, “ಇದೇನು ಅಂಥ ದೊಡ್ಡ ಕೆಲಸ, ಕೆಲಸಕ್ಕಾಗಿಯೇ ಒಂದಿದ್ದೇನೆ, ಏಳು ನೂರು ಮೈಲುಗಳಾಚೆಯಿಂದ-ದೇಶವು ಏಳುನೂರು ಮೈಲುಗಳಷ್ಟುದರೂ ವಿಶಾಲವಾಗಿದ್ದೀತಲ್ಲವೇ?”

ಚಿಲ್ಡ್ಸುರರ ನಿರ್ಧಾರದ ಮಾತಿಗೆ ಆಕೆ ದೃಢವಾಗಿ ಹೇಳಿದಲ್ಲ, “ಇನ್ನೂ ಹೆಚ್ಚೇ ಇದ್ದಿತು” ಕಾನ್ನಾಪುರದಿಂದ ಬರದ್ದಾನದ ವರೆಗಿನ ದೂರ. ವಿಚಾರಿಸಿ ಅಂದಲ್ಲ, “ಜಮಾದಾರರು ಒಂದೂಡನೆ ಕೇಳುವೆ, ಅವರ ಪುಸ್ತಕದಲ್ಲಿ ಎಲ್ಲಾ ಬರೆದಿರುತ್ತದೆ”

ಚಿಲ್ಡ್ಸುರರು ಮೌನವಾಗಿದ್ದರು. ಮನಸ್ಸಿನಲ್ಲಿ ಅದ್ವಷ್ಟವನ್ನು ಹಳಿಯುತ್ತಿದ್ದರು.

ಸಂಜೆ ಜಮಾದಾರರು ಒಂದರು. ಉಟ್ಟ ತಯಾರಾಗಿತ್ತು. ಹೆಂಡತಿ ಅಂದಲ್ಲ, “ಜಮಾದಾರರೇ, ಚಿಲ್ಡ್ಸುರರು ಅನ್ನುತ್ತಾರೆ, ತಮ್ಮ ದೇಶ ಇಲ್ಲಿಂದ ಏಳುನೂರು ಮೈಲು ದೂರವಿದೆ, ನಾನೆನ್ನುತ್ತೇನೆ, ಇನ್ನೂ ಹೆಚ್ಚೇ ಇದ್ದಿತು. ನಿಮ್ಮ ಪುಸ್ತಕದಲ್ಲಿ ಎಲ್ಲಾ ಬರೆದಿದೆಯಲ್ಲವೇ?”

ಸತ್ತೀರ್ಥಿನರಿಗೆ ಒಂದು ಡೈರಿ ದೂರೆತಿತ್ತು. ಡೈರಿಯನ್ನು ಅದೇ ಬಾಬುವೇ ಬರೆಯುತ್ತಿದ್ದ. ಬರೆಯಬೇಕಾದ ವಿಷಯವಲ್ಲದೆ ಅದರಲ್ಲಿ ಮತ್ತೆ ಏನೇನು ಬರೆಯಲಾಗಿದೆಯೆಂಬುದನ್ನು ಸತ್ತೀರ್ಥಿನರು ಆಗಾಗ ಓದಿಸಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಸತ್ತೀರ್ಥಿನರಿಗೆನಿಸಿತು, ಮಹಾರಾಜರು ಉಚ್ಚ ಪದವಿಯನ್ನಂತೂ ಕೊಟ್ಟಿದ್ದಾರೆ, ಜೊತೆಗೇ ಸಂಸಾರವನ್ನೂ ತಮ್ಮ ಮುಷ್ಟಿಯಲ್ಲಿ ಬೋರೆಹಣ್ಣನ ಹಾಗೆ ಕೊಟ್ಟಿಟ್ಟಿದ್ದಾರೆ. ಅನೇಕ ಸಲ ಅವರು ಪುಸ್ತಕವನ್ನು ಮನೆಗೆ ತಂದಿದ್ದರು, ಮತ್ತು ಅಲ್ಲಿ ಏನೇನು ಕೇಳಿದ್ದರೂ ಎಷ್ಟೇನ್ನು ನೆನಪಿತ್ತೋ, ಬಾಯಿಂದ ಹೆಂಡತಿಗೆ ಹೇಳಿದ್ದರು.

ಬಲಗೈಯಿಂದ ವಿಾಸೆಯನ್ನೆತ್ತಿಕೊಂಡು ಬಾಯಿಯೊಳಗಿನ ತುತ್ತನ್ನು ನುಂಗಿ

ಸತ್ತೀರ್ಥಿನರೆಂದರು, “ಎಳು ನೂರು ಮೈಲಂತೂ ಅಲಹಾಬಾದದವರೆಗೇ ಆಗುತ್ತದೆ.” ಅವರ ಹೆಂಡತಿ ಹೊಳೆಯುವ ಕಣ್ಣಗಳಿಂದ ಬಿಲ್ಲೇಸುರರನ್ನು ನೋಡತೊಡಗಿದಳು. ಬಿಲ್ಲೇಸುರರು ಸೋಲೆಪ್ಪಿಕೊಂಡು ಅಂದರು, “ಪುಸ್ತಕದಲ್ಲಿ ಬರೆದಿದೆಯೆಂದ ಮೇಲೆ ಇದೇ ಸರಿಯಿರಬೇಕು.”

ಗಂಡನು ಪ್ರಸನ್ನನಾಗಿದ್ದುದನ್ನು ಅರಿತು ಹೆಂಡತಿ ಅರ್ಜಿಯನ್ನು ಮಂಡಿಸಿದಳು, ದೊಡ್ಡ ಮನುಷ್ಯರ ವಿಷಯದಲ್ಲಿ ಮೊದಲಿಗೆ ಅವರ ಮನಸ್ಸಿತಿಂದುಕೊಂಡು ನಂತರ ವಿಷಯವನ್ನು ಹೇಳುತ್ತಾರಲ್ಲ ಆ ತರಹ. ಬಿಲ್ಲೇಸುರರು ಸಂಕಪ್ಪಕ್ಕೆ ಸಿಲುಕಿದಂತೆ ದೈನ್ಯ ಭಾವದಿಂದ ನೋಡುತ್ತಲಿದ್ದರು. ಸತ್ತೀರ್ಥಿನರು ಅದರಲ್ಲಿಂದು ಸುಧಾರಣೆಯ ಅಂಶವನ್ನು ಕಂಡುಹಿಡಿದು ಹೇಳಿದರು, “ಬಿಲ್ಲೇಸುರರು ನಮ್ಮೆ ವರೇ ಅನ್ನವುದರಲ್ಲಿ ಸಂಶಯವಿಲ್ಲ, ಆದರೆ ಆ (ದನಕಾಯುವ) ಹುಡುಗನಿಗಿಂತ ಹೆಚ್ಚಿಗೆ ತಿನ್ನುತ್ತಾರೆ ಅನ್ನವುದರಲ್ಲಿ ಸಂಶಯವಿಲ್ಲ. ನಾವು ಸಂಬಳ ಕೊಡುವುದಿಲ್ಲ. ಏರಡೂ ಹೊತ್ತು ರೂಟ ಮಾಡಿಕೊಂಡಿರಲಿ. ಸಂಬಳದ ಬದಲು ನಾವು ಕಂದಾಯದ ಜಮಾದಾರನಿಗೆ ಹೇಳಿಡುತ್ತೇವೆ, ಅವರು ಇವರಿಗೆ ಗುಮಾಸ್ತರ ಹೆಸರಿನ ಕಂದಾಯ ವಸೂಲಿಯ ಕಾಗದಗಳನ್ನು ಕೊಡುತ್ತಲಿರಲಿ, ಇವರು ನಾಲ್ಕಾರು ತಾಸುಗಳಲ್ಲಿ ಹೋಗಿ ತಲುಪಿಸಿ ಬರುತ್ತಾರೆ. ಇವರಿಗೆ ತಿಂಗಳಲ್ಲಿ ನಾಲ್ಕು ದು ರೂಪಾಯಿಗಳು ಸಿಗುತ್ತವೆ, ಹಾಗೇ ನಮ್ಮೆ ಕೆಲಸವನ್ನು ಮಾಡುತ್ತಿರಲಿ.”

ಸತ್ತೀರ್ಥಿನರ ಹೆಂಡತಿ ಉಪಕಾರ ಮಾಡಿದ ಭಾವದಿಂದ ಬಿಲ್ಲೇಸುರರನ್ನು ನೋಡಿದಳು. ಬಿಲ್ಲೇಸುರರು ಕೊಳು ಮತ್ತು ತಿಂಗಳಿಗೆ ನಾಲ್ಕು ದು ರೂಪಾಯಿಯ ಸಂಪಾದನೆ ಬಗ್ಗೆ ಯೋಚಿಸುತ್ತ ತಮ್ಮ ಧನ್ಯತಾಭಾವವನ್ನು ಹತ್ತಿಕ್ಕಿಕೊಳ್ಳ ತೊಡಗಿದ್ದರು. ಇಷ್ಟಾದರೆ ಮುಂದೆ ಬಹಳಪ್ಪನ್ನು ಮಾಡಬಹುದು. ಎಂದುಕೊಂಡು ಅವರು ಒಟ್ಟಿಗೆಯ ದೃಷ್ಟಿಯಿಂದ ಸತ್ತೀರ್ಥಿನರ ಹೆಂಡತಿಯನ್ನು ನೋಡಿದರು.

ಜಮಾದಾರರು ಗಂಭೀರವಾಗಿ ಎದ್ದು ಕ್ಕೆ-ಬಾಯಿ ತೊಳೆದುಕೊಳ್ಳತೊಡಗಿದರು.

ಮೂರು

ಬಿಲ್ಲೇಸುರರು ಬಾಳಿನ ಹೋರಾಟದ ಕಣಕ್ಕೆ ಇಳಿದರು. ಮೊದಲಿನಲ್ಲಿ ದನಗಳ ಕೆಲಸದ ಬಗ್ಗೆ ಹೇಳಿದೇ ಇದ್ದ ಅನೇಕ ವಿಷಯಗಳು ಎದುರಿಗೆ ಬಂದವು. ಸೆಗಣೆ ಬಾಚುವುದು, ಕೊಟ್ಟಿಗೆಯನ್ನು ಶುಚಿಗೊಳಿಸುವುದು, ಗಂಜಳ ಹಾಕಿದಲ್ಲಿ ಬೂದಿ ಸುರಿಯುವುದು, ಕುಳ್ಳು ತೆಟ್ಟಿಪುದು, ಆಗಾಗ ದನಗಳನ್ನು ಮಿಯಿಸುವುದು ಹಿಂಗೆ ಒಳಗಿನ ಕೆಲಸಗಳಿಷ್ಟೂ ಇದ್ದವು. ಬಿಡುವೇ ಸಿಗುತ್ತಿರಲಿಲ್ಲ. ಆದರೆ ಕಾಗದಗಳನ್ನು ತಲುಪಿಸಿ ಬರುವುದಂತೂ ಅನಿವಾರ್ಯವಾಗಿತ್ತು. ಒಂದು ಕಾಗದಕ್ಕೆ ಮೂರಾಕೆ ಸಿಗುತ್ತಿತ್ತು, ದೂರದ ಕಾಗದಗಳನ್ನು ತಲುಪಿಸುವಾಗ ಎರಡರನ್ನು ಸಿಗುತ್ತದೆಂದು ಕೆಲ ದಿನಗಳಲ್ಲೇ ಬಿಲ್ಲೇಸುರರಿಗೆ ಗೊತ್ತಾಯಿತು. ಅವರು ಅದಕ್ಕಾಗಿ ಮುಂದೆ ಬಂದರು. ಕಂದಾಯದ ಜಮಾದಾರನೆಂದ, “ನೀನಂತೂ ಇಲ್ಲಿಯ ನೌಕರನಲ್ಲ, ಯಾರದೇ ಶಿಫಾರಸ್ಸಿನ ಮೇಲೂ ಇಲ್ಲ. ಅದರ ಮೇಲೆ ಸತ್ತೀರ್ಥಿನರು ಚೇಡವೆಂದಿದ್ದಾರೆ, ದೂರದೂರಿನ ಕಾಗದಗಳನ್ನು ನಾವು ಕೊಡುವಂತಿಲ್ಲ.” ಬಿಲ್ಲೇಸುರರು

ಅವನ ಕಾಲಿಗೆ ಬಿದ್ದು ಬೇಡಿದರು, “ನೀವೇ ನನ್ನನ್ನು ಒಂದಿಲ್ಲಂದು ದಿನ ನೌಕರಿಗೆ ಹಚ್ಚಿಕೊಳ್ಳಬೇಕು; ಅಲ್ಲಿಯವರಿಗೆ ದೂರದ ಶಾರುಗಳ ಕಾಗದಗಳನ್ನು ಕೊಡಿ, ನಾನು ಹನ್ನರಡು ಹರದಾರಿ ದೂರವನ್ನು ಆರೇ ಗಂಟೆಗಳಲ್ಲಿ ತಲುಪಿ ಬರಬಲ್ಲೆ.” ಆಗ ಜಮಾದಾರರು ಕಾಗದಗಳನ್ನು ಕೊಡತೋಡಿದರು.

ಕಾಗದಗಳನ್ನು ತಲುಪಿಸಿ ಬರುವ ಈ ಕೆಲಸದ ಬಗ್ಗೆ ಸತ್ತೀದೀನರ ಹೆಂಡತಿಗೆ ಬಹಳ ಅಸಮಾಧಾನವಿತ್ತು. ಅಲ್ಲಿಂದ ತಿರುಗಿ ಬಂದ ಬಿಳ್ಳೀಸುರರು ಸದಾ ಆಕೆ ಮುಖ್ಯಗಂಟಕ್ಕಿಂದ್ದನ್ನು ಮೋಡುತ್ತಿದ್ದರು. ದನಗಳ ಕೆಲಸದಲ್ಲಿ ಒಂದಿಷ್ಟೂ ಬಬು ಇರುತ್ತಿರಲಿಲ್ಲ. ಹತ್ತುಗಂಟೆಯ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಬಿಡುತ್ತಿದ್ದರು. ತಿರುಗಿ ಬಂದು ದನಗಳನ್ನು ಬಿಚ್ಚಿ ರಾತ್ರಿ ಒಂಬತ್ತರವರೆಗೂ ಅಪುಗಳ ಹಿಂದೇ ಇರುತ್ತಿದ್ದರು. ಆದರೂ ಸತ್ತೀದೀನರ ಹೆಂಡತಿಯ ಕಿರಿಕಿರಿ ತಪ್ಪತ್ತಿರಲಿಲ್ಲ. ಬೇರೆ ಆಳನ್ನು ಅವರು ಹಚ್ಚಿಕೊಳ್ಳಲಿಲ್ಲ, ಯಾಕೆಂದರೆ ಬಿಳ್ಳೀಸುರರು ಕಡಿಮೆ ಬೆಲೆಯಲ್ಲಿ ಸ್ಕಿಡ್ಡಿದ್ದರು. ಅನೇಕ ಸಲ ಕಿವಿಗಳಿಗೆ ಅಪ್ಪಿಯವಾದ ಮಾತುಗಳನ್ನು ಆಕೆ ಆಡುತ್ತಿದ್ದಳು, ಅದರಿಂದ ಹೊಟ್ಟೆಯೋಳಗಿನ ಕರುಳುಗಳೇ ಹೊರಬರುವಂತಾಗುತ್ತಿತ್ತು. ಬಿಳ್ಳೀಸುರರು ಎಲ್ಲ ಸಹಿಸಿಕೊಳ್ಳುತ್ತಿದ್ದರು. ಬೇಸಿಗೆಯ ದಿನಗಳಲ್ಲಿ ಹತ್ತು ಹನ್ನರಡು ಗಂಟೆಯವರೆಗೂ ಮನೆಯ ಆ-ಈ ಕೆಲಸಗಳನ್ನು ಮಾಡುತ್ತಿದ್ದರು, ನಂತರ ತಡವಾಯಿತಲ್ಲಿ ಅಂದುಕೊಳ್ಳುತ್ತ ಕಾಗದಗಳನ್ನು ಅಲ್ಲಲ್ಲಿ ತಲುಪಿಸುತ್ತ ಬಿಸಿಲಲ್ಲಿ, ಒಂದು ಹೊಡೆಯೂ ಇಲ್ಲದೆ, ಓಡುತ್ತೋಡುತ್ತಲೇ ದಾರಿಯನ್ನು ಕ್ರಮಿಸುತ್ತಿದ್ದರು. ತಿರುಗಿ ಬಂದಾಗ ಬಾಯಿ ಒಣಗಿ, ತುಟಿಗಳು ಮುದುಡಿ, ಬೆವರೋ ಬೆವರಾಗಿರುತ್ತಿದ್ದರು. ಇನ್ನು ಇಲ್ಲಿ ಉಳಿದ ಕೆಲಸ ಮಾಡಲು ಎದೆ ಬಡಿದುಕೊಳ್ಳುತ್ತಿತ್ತು. ಮನೆ ತಲುಪಿ ಒಂದರೆಕ್ಕಣ ಕೂತುಕೊಳ್ಳಲಿಕ್ಕಿಲ್ಲ, ಸತ್ತೀದೀನರ ಹೆಂಡತಿ ಕೇಳುತ್ತಿದ್ದಳು, “ಇವತ್ತೆಮ್ಮೆ ಸಂಪಾದಿಸಿ ತಂದಿರಿ ಬಿಳ್ಳೀಸುರ?” ಚೂರಿಯಂತೆ ಹರಿತವಾದ ನಾಲಿಗೆ, ಭೇದಿಸುವಂತಹ ಉದ್ದೇಶ. ಅಂಥ ಶೇಕೆಯಲ್ಲೂ ಕೃತಿಮಾರ್ಗಿ ಹಲ್ಲು ಕಿರಿಯುತ್ತಾ ಉತ್ತರಿಸುತ್ತಿದ್ದ ಬಿಳ್ಳೀಸುರರು ದಣದು ಹೋಗಿದ್ದರೂ ದನಗಳ ಹಿಂದೆ ಸುತ್ತುತ್ತ ಕಾರ್ಯಮಗ್ನಿರಾಗುತ್ತಿದ್ದರು.

ಆ ದಿನಗಳಲ್ಲಿ ಅನೇಕರಿಗೆ ಬಿಳ್ಳೀಸುರರು ಗಂಡಸಾಗುವುದಕ್ಕಿಂತ ಹೆಂಗಸಾಗಿರುವುದೇ ಲೇಸು ಎಂದು ಹೇಳುತ್ತಿದ್ದರು. ಯಾರಿಗೂ ಅದರಭಾವ ತಿಳಿಯುತ್ತಿರಲಿಲ್ಲ.

ಉರಲ್ಲಿಯೂ ಬಿಳ್ಳೀಸುರರಿಗೆ ಸಹಿಸಿಕೊಳ್ಳುವುದು ರೂಢಿಯಾಗಿತ್ತು. ಅವರೆಂದೂ ಏನೂ ಅನ್ನಲಿಲ್ಲ. ತಮ್ಮ ಬಾಳಿನ ಪುಟಗಳನ್ನು ತೆರೆಯುತ್ತಲೇ ಹೋದರು. ಯಾವುದೇ ವಿಘಾನಿಗಿಂತ ಹೆಚ್ಚಿನ ನಾಸ್ತಿಕತೆಯಿಂದ.

ಬೇರೆಯವರನ್ನು ಸಂದೇಹಿಸುತ್ತ ಹೊರಟ ಬಿಳ್ಳೀಸುರರು ಒಂದು ವಿಶ್ವಾಸ್ಯ ರೀತಿಯ ವ್ಯಕ್ತಿಯಾದರು. ಆದರೆ ಅವರು ಧೈಯಗುಂದಲಿಲ್ಲ, ಏಕಾಕಿ ಈಜಗಾರನ ಹಾಗೆ ಮುನ್ನಡಿದರು. ದೂರದ ಉರುಗಳಿಗೆ ಹೋಗಿ ದುಡ್ಡಿಗಳಿನ್ನು ವಿಷಯವನ್ನು ಸತ್ತೀದೀನರ ಹೆಂಡತಿಗೆ ಎಂದೂ ಗೂತ್ತಾಗೂಡಲಿಲ್ಲ. ಹನ್ನರಡು ಹರದಾರಿ ಹೋದರೆ ಆರೇ ಹರದಾರಿ ಅಂದರು. ಜಗತ್ತನ್ನು ಖುಶಿಗೂಳಿಸುವ ರೀತಿಯನ್ನು ಅರಿತುಕೊಂಡುಬಿಟ್ಟಿದ್ದರು; ಉಸಿರು ಬಗಿಷ್ಟಿದು ಹಿಂಗೆ ಕೆಲಸ ಮಾಡುತ್ತ ಅನೇಕ ತಿಂಗಳುಗಳು ಕಳೆದವು. ಒಂದು ದಿನ ಜಮಾದಾರ

ಶುತ್ತಿಯಾಗಿದ್ದುದನ್ನು ಕಂಡು ಅಂದರು, “ಭಾಬಾ, ಇನ್ನು ನೌಕರಿಗೆ ಹಚ್ಚಿಕೊಳ್ಳಿರಲ್ಲ.”

ಅವರೆಂದರು, “ಸರಿ, ನಾಳೆ ಅಜ್ಞ ಕೊಡು.”

ಬಿಲ್ಲೇಸುರರು ಮನ್ನಿಯ ತಮ್ಮನಲ್ಲವೇ, ಐದಕಿಗಿಂತ ತುಸು ಎತ್ತರವಿದ್ದರು. ಎತ್ತರದ ಪ್ರಶ್ನೆ ಅಡ್ಡ ಬಿರುವುದೆಂದು ಅವರಿಗೆ ಗೊತ್ತಿತ್ತು. ಉಪಾಯ ಕಂಡುಹಿಡಿದರು. ಒಂದೂವರೆ ಇಂಚಿಗಿಂತ ಹೆಚ್ಚು ಎತ್ತರದ ಹಿಮ್ಮಡಿಯ ಚರ್ಮದ ಚಪ್ಪಲಿಗಳಿದ್ದವು. ಅವುಗಳಲ್ಲಿ ಹತ್ತಿಯ ಪಟ್ಟಿ ಮಾಡಿ ತುರುಕಿದರು. ಮೆಟ್ಟಿ ನಿಂತಾಗ ಇಟ್ಟಿಗೆಯ ಮೇಲೇರಿ ನಿಂತ ಹಾಗಾಯಿತು. ಆದರೆ ಸಂಕೋಚಪಡಲಿಲ್ಲ, ಅಂಜಲೂ ಇಲ್ಲ, ಕರ್ಮವೂ ನಿರ್ವಹಿಸುತ್ತಿರುವ ಗತಿನಲ್ಲಿ ಹೋದರು. ಕಢೇರಿಯಲ್ಲಿ ಅಳತೆಪಟ್ಟಿ ತಂದು ಹಚ್ಚಿದರು. ಬಿಲ್ಲೇಸುರರು ಕಣ್ಣಸಿದು ನೋಡಿದರು, ಎತ್ತರ ಸರಿಹೋಯಿತು. ಅಳತೆ ಮಾಡುವಾತ ಹೇಳಿದ-ಒಂದೂವರೆ ಇಂಚು ಕಡಿಮೆಯಾಗುತ್ತದೆ.

ಬಿಲ್ಲೇಸುರರು ಜಮಾದಾರನೆಡೆ ಬಿಡುಗಳೈನಿಂದ ನೋಡಿದರು. ಜೂತೆಗೇ ವಿನಂತಿಯ ಭಾವ, ಜಮಾದಾರರು ಮುಗುಳ್ಳಕ್ಕರು. “ಬಿಲ್ಲೇಸುರ, ನೀನು ಸರಕಾರಿ ನೌಕರನಾಗಲಾರೆ, ಆದರೆ ಯಾರಾದರೂಬ್ಬಿ ಸಿಪಾಯಿ ರಚೆಯ ಮೇಲೆ ಹೋದಾಗ, ಆಗೆಲ್ಲ ಆ ಕೆಲಸ ನಿನಗೆ ಸಿಗುವುದು, ಸಂಬಳವಿಲ್ಲದೆ ರಚೆಯ ಮೇಲೆ ಹೋದವರ ಸಂಬಳವೂ ಸಿಗುವುದು” ಎಂದರು.

ತಮ್ಮ ಪ್ರಗತಿಯ ಬಗ್ಗೆ ಯೋಚಿಸಿ ಬಿಲ್ಲೇಸುರರು ಮುಗುಳ್ಳಕ್ಕರು. ಹೀಗೆ ಒಂದು ವರ್ಷ ಕಳೆಯಿತು.

ನಾಲ್ಕು

ಸತ್ತೀರ್ಥಿನರಿಗೆ ಹೆಂಡತಿ ಬಂದು ಅನೇಕ ವರ್ಷಗಳಾಗಿದ್ದವು, ಆದರೆ ಅವರು ಜಗನ್ನಾಧ ದೇವರ ದರ್ಶನ ಪಡೆದಿರಲಿಲ್ಲ. ಅವರ ಹತ್ತಿರ ಸಾಕಷ್ಟು ಹಣವಿತ್ತು. ಒಂದು ದಿನ ಜಮಾದಾರರಿಗೆ ಹೆಂಡತಿ ಹೇಳಿದಳು, “ಜಮಾದಾರರೇ, ಹಣವೇನೋ ಸಾಕಷ್ಟಿದೆ ಆದರೆ ಮಕ್ಕಳೇ ಆಗಲಿಲ್ಲ, ನಮ್ಮು-ನಿಮ್ಮ ತರುವಾಯ ಹಣ ಅನ್ನರ ಪಾಲಾಗುವುದು. ನಾನು ಬಂದು ಇಮ್ಮು ಕಾಲವಾಯಿತು ಜಗನ್ನಾಧದೇವರ ದರ್ಶನವಾಗಲಿಲ್ಲ. ಈ ಸಲ ಅವನ ದರ್ಶನ ಪಡೆಯಬೇಕು. ತಂದೇ, ನನ್ನ ಮಡಿಲು ತುಂಬಿಸು, ನಿನ್ನ ಪಾದಕ್ಕೆ ಉರುಳು ಸೇವೆ ಮಾಡಿ ನೂರಾಂದು ರೂಪಾಯಿ ಮುಡಿಪು ಸಲ್ಲಿಸುವೆ ಎಂದು ಬೇಡಿಕೊಳ್ಳಬೇಕು. ಅವನು ಖಿಂಡಿತ ನನ್ನ ಮನೋಕಾಮನೆಯನ್ನು ಪೂರ್ಣಸುತ್ತಿನೆ. ದೇಶ ವಿದೇಶಗಳಿಂದ ಜನ ಬರುತ್ತಾರೆ, ಕೇಳಿದ ವರದಾನ ಅವರಿಗೆ ಸಿಗುತ್ತದೆ, ನನಗೆ ಎಲ್ಲಾ ಸುಖವೂ ಇದೆ. ಒಳ್ಳೆಯ ಗಂಡ ಸಿಕ್ಕ ಹಾಗೆ ಒಳ್ಳೆಯ ಮನೆಯೂ ಸಿಕ್ಕಿದೆ; ಹಣವಿದೆ, ಮಾನಮಯಾದೆಯಿದೆ, ಒಡವೆಗಳಿವೆ, ಬಟ್ಟಿಗಳಿವೆ, ಹಾಲು ತುಷ್ಪ-ದಂಡಿಯಾಗಿದೆ, ಆದರೆ ಉಹ್ಲು ಹ್ಲಾ-” ಮತ್ತೆ ಅಳು, ಅಂದರೆ ಮಕ್ಕಳಿಲ್ಲವಲ್ಲ ಅಂತ.

ಸತ್ತೀರ್ಥಿನರು ಆಕೆಯನ್ನು ಏದೆಗೊರಗಿಸಿಕೊಂಡು ಹೇಳಿದರು, “ನಿನಗೇನು ಅಂಥ ವಯಸ್ಸಾಗಿದೆಯೇ ಈಗ? ಮೊದಲನೆಯಾಕೆ ಇದ್ದಿದ್ದರೆ ಅದು ಬೇರೆಯಿತ್ತು. ಆಕೆ ಪಾಪ

ಪಿಟ್ಟು ಬೀಸುತ್ತಲೇ ಸತ್ತುಹೋದಳು. ಏದು ವರ್ಷಗಳಾದವು, ನಿನ್ನನ್ನು ಲಗ್ನವಾಗಿ ಕರೆತೆಂದೆ. ಈಗ ನಿನಗೆ ಇಪ್ಪತ್ತು ವರ್ಷ ಇದ್ದಿಂತಷ್ಟೇ?”

ಬಿಕ್ಕತ್ತಲೇ ಹೆಂಡತಿ ಹೇಳಿದಳು, “ಹತ್ತೊಂಬತ್ತು ನಡೆಯುತ್ತಿದೆ?” ವಾಸ್ತವವಾಗಿ ಆಕೆಗೆ ಇಪ್ಪತ್ತೆಂದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.

“ಹಾಗನ್ನದಿರಿ,” ಹೆಂಡತಿ ಅಂದಳು, “ಜಗನ್ನಾಧ ದೇವರ ಕೃಪೆಯಿಂದ ಆಗುತ್ತವೆ ಅನ್ನರಿ.”

ಸತ್ತೀದೀನರು ಗಂಭೀರವಾದರು. “ಜಗನ್ನಾಧ ದೇವರ ಕೃಪೆ ಎಲ್ಲಾ ಥರ ಇದೆ. ಮೊಡ್ಡು ಹುದ್ದೆ ಸಿಕ್ಕಿದೆ, ಇದೂ ಅವನದೇ ಕೃಪೆ, ಹಾಗೆ ಮನಸ್ಸಿನಲ್ಲಿ ನಾವು ದಿನಾ ಆತನ ದರ್ಶನ ಪಡೆಯುತ್ತೇವೆ, ಇನ್ನು ಆತನಿರುವ ಉರಿಗೆ ಹೋಗುವ ಮಾತು ಹೌದಲ್ಲವೇ, ಆಗಲಿ, ಹೋಗೋಣ, ಹತ್ತು ದಿನ ರಜೆ ಪಡೆಯುವೆ. ಅದೇನಂಥ ಮೊಡ್ಡು ವಿಷಯ?”

ಹೆಂಡತಿಗೆ ಧೈಯರ್ ತುಂಬಿದರು. ಅದೇ ಹೊತ್ತಿಗೆ ಬಿಲ್ಲೇಸುರರು ಬಂದರು. ಜಮಾದಾರರು ಕೇಳಿದರು, “ಬಿಲ್ಲೇಸುರ, ಜಗನ್ನಾಧ ದೇವರಿಗೆ ಹೋಗೋಣ ಬರುವಿಯಾ?”

ಬಿಲ್ಲೇಸುರರಿಗೆ ಹಣ ವಿಚುರ್ಮಾಡುವ ಮನಸ್ಸಿರಲ್ಲ. ಸತ್ತೀದೀನರಿಗೆ ಅರ್ಥವಾಯಿತು. ಆದರೆ ಬಿಲ್ಲೇಸುರರ ಹತ್ತಿರ ಹಣವಾದರೂ ಎಷ್ಟುದ್ದಿತು, ಯೋಚಿಸಿ ಹೇಳಿದರು, “ಸರಿ, ಹತ್ತು ದಿನಗಳ ರಜೆ ಪಡೆದುಕೊ, ಬರುವ ರವಿವಾರ ಹೊರಡೋಣ”, ಸತ್ತೀದೀನರಿಗೆ ಜೊತೆಗೊಂದು ಆಳು ಬೇಕಾಗಿತ್ತು.

ಬಿಲ್ಲೇಸುರರು ಬೇರೆಯವರ ಗೈರುಹಾಜರಿಯಲ್ಲಿ ಕೆಲಸ ಮಾಡತೊಡಗಿದಾಗ ಕಭೇರಿಗೆ ದಿನಾ ಹೋಗುವುದು ಅನಿವಾಯವಾಯಿತು. ಸತ್ತೀದೀನರು ದನಗಳ ಕೆಲಸಕ್ಕಾಗಿ ಬೇರೊಬ್ಬ ಆಳನ್ನು ಇಟ್ಟುಕೊಳ್ಳಬೇಕಾಯಿತು. ಹೊರಗಿನ ಹೆಚ್ಚು ಪಾಲು ಕೆಲಸವನ್ನು ಬಿಲ್ಲೇಸುರರು ಮಾಡಿಕೊಡುತ್ತಿದ್ದರು. ಹಾಗೆ ಅವರು ಈಗ ಬೇರೆ ಇರತ್ತೊಡಗಿದ್ದರು, ತಾವೇ ಅಡಿಗೆ ಮಾಡಿಕೊಳ್ಳುತ್ತಿದ್ದರು.

ಪ್ರಕ್ಕಾಟಿಯಾಗಿ ಜಗನ್ನಾಧ ದೇವರ ದರ್ಶನವಾಗುವುದು ಎಂದಾಗ ಬಿಲ್ಲೇಸುರರ ಸಂತೋಷಕ್ಕೆ ಕೊನೆ ಮೊದಲಿಲ್ಲದಂತಾಯಿತು. ಅವರು ರಜೆ ಮಂಜೂರು ಮಾಡಿಸಿಕೊಂಡರು. ಮುಂದಿನ ರವಿವಾರ ಸತ್ತೀದೀನರ ಸಾಮಾನುಗಳನ್ನು ಸಂಭಾಳಿಸುವ ಕೆಲಸ ವಹಿಸಿಕೊಂಡು ಸತ್ತೀದೀನ ಹಾಗೂ ಅವರ ಹೆಂಡತಿಯ ಜೊತೆ ಉರಿಗೆ ಹೊರಟರು.

ಜಗನ್ನಾಧದೇವರ ಕೃಪಾದೃಷ್ಟಿ ತನ್ನ ಮೇಲೆ ಬೀಳುತ್ತಲೇ ತಾನು ಗಭೀಣಿಯಾಗುವೆನೆಂದು ಸತ್ತೀದೀನರ ಹೆಂಡತಿಗೆ ಭರವಸೆಯಿತ್ತು. ಅದೇ ರೀತಿ ಸತ್ತೀದೀನರು ಬಯಸಿದೊಡನೆ ತಮ್ಮ ಕೆಲಸ ಕಾಯಂ ಆಗುವುದೆಂದು ಬಿಲ್ಲೇಸುರರಿಗೆ ಭರವಸೆಯಿತ್ತು.

ಆ ಭರವಸೆಯನ್ನು ಫಲಪ್ರದಗೋಳಿಸುವ ಉಪಾಯದ ಬಗ್ಗೆ ಬಿಲ್ಲೇಸುರರು ದಾರಿಯಿಡೀ ಯೋಚಿಸುತ್ತ ಸಾಗಿದರು.

ಪುರಿ ತಲುಪಿದಾಗ ಅವರಿಗೆ ಬಹಳ ಖಿತಿಯಾಯಿತು. ಕಾನ್‌ಪುರದಿಂದ ಬರದ್ದಾನದ ವರಗೆ ಇಂತಹ ದೃಶ್ಯ ಎಲ್ಲಾ ಕಂಡಿರಲಿಲ್ಲ. ಸಮುದ್ರ ತೀರ-ಮಳಲರಾಶಿ-ಮೋಡಿ ಬಹಳ ಖಿತಿಯಾಯಿತು. ಸಮುದ್ರ ನೋಡಿ ಮೈಮರೆತುಬಿಟ್ಟರು. ಜಗನ್ನಾಧದೇವರ ನೇನಪಿಗೆಂದು

ಬಹಳಮ್ಮೆ ಶಂಖಿಗಳನ್ನು ಸಮುದ್ರತೀರದಿಂದ ಆಯ್ದು ತೆಗೆದಿರಿಸಿಕೊಂಡರು, ಕೆಲವು ಚಿಕ್ಕ ಚಿಕ್ಕ ಶಂಖಿಗಳನ್ನು ಸಹ.

ಮಾರ್ಕೆಂಡೇಯ, ವಟಕೃಷ್ಣ, ಚಂದನತಾಲಾಬಿ ಇತ್ಯಾದಿ ಪ್ರಸಿದ್ಧ ಸ್ಥಳಗಳನ್ನು ಸಂದರ್ಶಿಸುತ್ತು ಸುತ್ತಾಡಿದರು. ದೇವಾಲಯದ ಪ್ರಾಕಾರದಲ್ಲಿ ಅನೇಕ ಚಿಕ್ಕ ಚಿಕ್ಕ ದೇವಾಲಯಗಳಿವೆ ಒಂದೊಂದನ್ನೇ ನೋಡುತ್ತಾ ತಿರುಗಾಡಿದರು. ಏಕಾದಶಿಯ ದಿನ ಒಂದೆಡೆ ತಲೆಕಳಗೆ ಮಾಡಿ ನೇತು ಬಿದ್ದವರನ್ನು ನೋಡಿದರು. ಸತ್ತೀರ್ದೀನರೆಂದರು, “ದೇವರ ಮಹಿಮೆಯಿಂದ ಇಲ್ಲಿ ಏಕಾದಶಿಯೇ ತಲೆ ಕೆಳಗಾಗಿದೆ, ಇಲ್ಲಿ ಯಾರೂ ಏಕಾದಶಿಪ್ರತ ಮಾಡುತ್ತಿರಲಾರಾ.” ಬಿಲ್ಲೇಸುರರು ಅಪುಗಳಿಗೂ ಕೈಚೋಡಿಸಿ ನಮಸ್ಕರಿಸಿದರು. ನಂತರ ಎಲ್ಲರೂ ಕಲಿಯುಗದ ಮೂರ್ತಿ ನೋಡಲು ಹೋದರು. ಕಲಿಯುಗಪುರುಷ ತನ್ನ ಹಂಡತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಂದೆಯನ್ನು ಕಾಲ್ಪನಿಗೆಯಿಂದ ಕರೆದೊಯ್ದತ್ತಿದ್ದಾನೆ. ಸತ್ತೀರ್ದೀನರ ಹಂಡತಿ ಗಮನವಿಟ್ಟು ನೋಡುತ್ತಿದ್ದಳು. ಅನೇಕ ದಿನಗಳನ್ನು ಆನಂದದಿಂದ ಕಳಿದರು. ಭುವನೇಶ್ವರಕ್ಕೆ ಹೋಗಲು ಸಿದ್ಧತೆ ಮಾಡಿದರು.

ಜಗನ್ನಾಧದೇವರಲ್ಲಿ ಎಂಜಲು ಎಂಬುದಿಲ್ಲ, ಅಂದರೆ ಬೇರೆಯವರ ಎಂಜಲು ತಿನ್ನುವುದು ಅಲ್ಲಿ ರೂಡಿ. ಇಲ್ಲಿಯ ಜನ, ಯಾವಾಗಲೂ ಮಡಿಯ ನಿಯಮವನ್ನು ಪಾಲಿಸುವವರು, ಅಲ್ಲಿ ಹೋದಾಗ ಮುಕ್ತವಾಗಿ ಒಬ್ಬರೊಬ್ಬರ ಎಂಜಲು ತಿನ್ನುತ್ತಾರೆ. ಯಾರೂ ತಪ್ಪ ತಿಳಿಯುವುದಿಲ್ಲ. ಬಿಲ್ಲೇಸುರರು ಜಮಾದಾರ ಹಾಗೂ ಜಮಾದಾರಿಣಿಯ ಎಲೆಗಳಲ್ಲಿ ತಮ್ಮ ಎಂಜಲು ಕೈಯಿಂದ ಅನ್ನ ಹಾಕಿದರು. ಅವರು ಏನೂ ಅನ್ನಲಿಲ್ಲ, ಅದನ್ನು ತಿನ್ನುತ್ತಾ ನಗುತ್ತಾ ಇದ್ದರು.

ಎರಡು ದಿನ ನಂತರದ ಮಾತು. ಜಮಾದಾರರ ಸ್ವಾನವಾಗಿತ್ತು, ಬಿಲ್ಲೇಸುರರೂ ಸ್ವಾನ ಮುಗಿಸಿ ಬಂದರು. ಬಂದು ಸೀದಾ ಜಮಾದಾರರ ಒಳಿ ಹೋದರು, ಅವರ ಕಾಲುಗಳನ್ನು ಹಿಡಿದು ಸಾಷ್ಟಾಂಗಪೇರಿಗಿದರು.

“ಇದೇನು ಬಿಲ್ಲೇಸುರ? - ಇದೇನು?” ಜಮಾದಾರರು ಸಂಶಯ ದೃಷ್ಟಿಯಿಂದ ನೋಡುತ್ತಾ ಕೇಳಿದರು. ಬಿಲ್ಲೇಸುರರು ಕರುಣಾಪೂರಿತ ಧ್ವನಿಯಿಂದ ಹೇಳಿದರು. “ಏನೂ ಇಲ್ಲ, ತಂದೆ, ಭವಸಾಗರದಿಂದ ನನ್ನನ್ನು ಉದ್ಧರಿಸಿರು.”

“ಭವಸಾಗರದಿಂದದೆತ್ತಿ ಉದ್ಧರಿಸುವುದು ನನ್ನಂದ ಹೇಗೆ ಸಾಧ್ಯ ಬಿಲ್ಲೇಸುರ? ಏನಾಗಿದೆ ನನಗೆ?” ಸತ್ತೀರ್ದೀನರು ವಿಚಲಿತರಾದರು.

ಕಾಲು ಹಿಡಿದಿದ್ದಂತೆಯೇ ಬಿಲ್ಲೇಸುರರೆಂದರು, “ತಂದೆ, ನನಗೆ ಗುರುಮಂತ ಹೋಧಿಸಿರಿ!”

“ಅರೆ, ಇಲ್ಲಿ ಒಬ್ಬರಿಗಿಂತ ಒಬ್ಬ ಶೈಷ್ವ ಗುರುಗಳಿದ್ದಾರೆ. ನನ್ನ ಕಾಲು ಬಿಡು, ಅವರಲ್ಲಿ ಯಾರಿಂದ ಬೇಕಾದರೂ ಮಂತ್ರ ಪಡೆದುಕೊ.” ಸತ್ತೀರ್ದೀನರು ಕಾಲು ಬಿಡಿಸಿಕೊಳ್ಳಲು ಪ್ರಯತ್ನಿಸಿದರು.

“ನನ್ನ ದೃಷ್ಟಿಯಲ್ಲಿ ನಿಮಗಿಂತ ಶೈಷ್ವರು ಯಾರೂ ಇಲ್ಲ. ನನ್ನ ಮೇಲೆ ದಯೆ ತೋರಿಸಿರಿ.” ಕಾಲು ಹಿಡಿದಿದ್ದಂತೆಯೇ ಬಿಲ್ಲೇಸುರರು ಕಾಲ ಮೇಲೆ ಹಣೆಯೂರಿದರು.

“ನನಗಂತೂ ಯಾವ ಗುರುಮಂತವೂ ಬರುವುದಿಲ್ಲ. ಬರಿಯ ಗಾಯತ್ರಿ ಬರುತ್ತದೆ.”

ಕಲಳಿದಂತಾಗಿ ಹೇಳಿದರು.

“ತಂದೆ, ಗಾಯತ್ರಿಗಿಂತ ಶೈಷ್ವವಾದ ಗುರುಮಂತ್ರ ಬೇರೊಂದಿಲ್ಲ. ನನಗೆ ಅದನ್ನೇ ಹೇಳಿಕೊಡಿರಿ.”

“ಅರೆ, ಉಪನಯನದ ಸಮಯದಲ್ಲಿ ಗಾಯತ್ರಿಯನ್ನು ನೀನು ಕೇಳಿಯೇ ಇರಬೇಕಲ್ಲ.”

“ನನಗೆ ಮರೆತು ಹೋಗಿದೆ. ನಿಮ್ಮ ಕಾಲು ಮುಟ್ಟಿ ಹೇಳುತ್ತೇನೆ. ನಿನ್ನ ನನ್ನ ಕನಸಿನಲ್ಲಿ ಜಗನ್ನಾಥದೇವರು ಹೇಳಿದರು.... ಆದರೆ ಬಾಯಿ ಬಿಟ್ಟು ಹೇಳಿದರೆ ಕನಸು ಫಲಿಸುವುದಿಲ್ಲ.”

ಕನಸಿನ ಸುದ್ದಿ ಕೇಳಿ ಸತ್ತೀದೀನರ ಹೆಂಡತಿ ರೋಮಾಂಚಿತಾದಳು. ಬಿಲ್ಲೇಸುರರು ಪಣವನ್ನು ಗೆದ್ದೇ ಬಿಟ್ಟರೆಂದು ಆಕೆಗನಿಸಿತು. ಆಕೆ ಕೂಗಿ ಹೇಳಿದಳು, “ಬಿಲ್ಲೇಸುರ, ಕಾಲು ಬಿಡು. ನಿನಗೆ ದೇವರ ಕನಸಾಗಿದೆ, ಅಂದಮೇಲೆ ನಾನೇ ಹೇಳುವೆ ತಗೋ, ಜಮಾದಾರರು ಗುರುಮಂತ್ರ ಉಪದೇಶಿಸುತ್ತಾರೆ. ಇಲ್ಲಿ ಬಾ, ಏನು ಕನಸಾಯಿತೆಂದು ನನಗೊಬ್ಬಳಿಗೇ ಹೇಳು ಬಾ.”

ಆಕೆ ಮಾತು ಕೊಟ್ಟೊಡನೆ ಬಿಲ್ಲೇಸುರರು ಕಾಲು ಬಿಟ್ಟರು. ಸತ್ತೀದೀನರ ಹೆಂಡತಿ ಕೊರಡಿಯ ಕಡೆ ಹೆಚ್ಚಿ ಹಾಕಿದಳು. ಬಿಲ್ಲೇಸುರರೂ ಜೊತೆಗೇ ಹೋದರು. ಅಲ್ಲಿ ಹೋಗಿ ಹೇಳಿದರು, “ನಾನು ಮಲಗಿದ್ದೆ, ಮಲಗಿದ್ದ ಹಾಗೆಯೇ ನೋಡಿದೆ, ಭುಸ್ಯೆಂದು ಬೆಂಕಿಯ ಜ್ಞಾಲೆ ಮೇಲೆದ್ದಿತು, ಅದರಲ್ಲಿ ಮೂರು ತಲೆಗಳ ಒಬ್ಬ ಮನುಷ್ಯ ಕೂತಿದ್ದು, ಆತ ಹೇಳಿದ, ಬಿಲ್ಲೇಸುರ, ನೀನು ಬಡ ಬಾಹ್ಯಣಿದ್ದೀ, ತೊಂದರೆ ಅನುಭವಿಸಿದ್ದೀ, ಆದರೆ ಭಯಪಡಬೇಡ, ನೀನು ಯಾರೊಂದಿಗೆ ಬಂದಿರುವಿಯೋ ಅವರ ಸೇವೆ ಮಾಡು, ಅವರಿಂದಲೇ ಗುರುಮಂತ್ರ ಪಡೆದುಕೋ, ನೀನು ಹಾಲು-ಮೋಸರಿನಿಂದ ಸಮೃದ್ಧಿ ಹೊಂದುವಿ. ಕಣ್ಣು ತೆರೆದು ನೋಡಿದರೆ ಏನೂ ಇಲ್ಲು.”

ಫಲವು ತಿರುವು ಮುರುವಾಯಿತಲ್ಲ ಎನಿಸಿತು ಸತ್ತೀದೀನರ ಹೆಂಡತಿಗೆ. ವಾಸ್ತವವಾಗಿ ಈ ಕನಸು ಆಕೆಗೆ ಬೀಳಬೇಕಿತ್ತು. ಏನಾದರೂ ತಪ್ಪಾಗಿರಬಹುದು. ಪ್ರತಿ ಸೋಮವಾರ ದೇವರ ಹೆಸರಿನಲ್ಲಿ ತುಪ್ಪದ ದೀವಿಗೆ ಹಚ್ಚಿಬೇಕಂದು ಸಂಕಲ್ಪಿಸಿದಳು. ಬಳಿಕ ಮಂತ್ರೋಪದೇಶ ಮಾಡಲು ಗಂಡನನ್ನು ಕೇಳಿಕೊಂಡಳು. ಸತ್ತೀದೀನರು ಜಪಮಾಲೆ, ಸಿಹಿ, ಅಂಗವಸ್ತು ಇತ್ಯಾದಿಗಳನ್ನು ಪೇಟೆಯಿಂದ ಕೊಂಡುತರಲು ಬಿಲ್ಲೇಸುರರಿಗೆ ಹೇಳಿದರು. ಬಿಲ್ಲೇಸುರರು ಕೆಲವೇ ಕ್ಷಣಿಗಳಲ್ಲಿ ಹೋಗಿ ಅವನ್ನೆಲ್ಲ ತಂದರು. ಸತ್ತೀದೀನರು ಬಿಲ್ಲೇಸುರರಿಗೆ ಪುನಃ ಒಮ್ಮೆ ಗಾಯತ್ರಿ ಮಂತ್ರೋಪದೇಶ ಮಾಡಿ ದೀಕ್ಷೆ ಕೊಟ್ಟಿರು.

ಬಿಲ್ಲೇಸುರರ ಕಣ್ಣಗಳಲ್ಲಿ ತುಳುಕುತ್ತಿದ್ದ ಶ್ರದ್ಧೆಯಿಂದ ಸತ್ತೀದೀನರ ಹೆಂಡತಿ ಪ್ರಭಾವಿತಾದಳು. ಬಿಲ್ಲೇಸುರರಿಗೆ ಹೋಲಿಸಿದಾಗ ತಾನು ಪಡೆದ ದೇವರದಶನ ವೃಧಿವೆಂದು ಆಕೆಗನಿಸಿತು. ಆಕೆ ಜಮಾದಾರರಿಗೆಂದಳು, “ಜಮಾದಾರರೆ, ನಾನೂ ಯಾಕೆ ಮಂತ್ರ ದೀಕ್ಷೆ ಪಡೆಯಬಾರದು?” ಜಮಾದಾರರೆಂದರು, “ಸರಿ, ಪಂಡಾಜಿ ಬರಲಿ, ಕೇಳಿಕೋಣ.” ದೇವರಿಷ್ಟೆಯಿಂದ ತುಸು ಹೊತ್ತಿನಲ್ಲೇ ಪಂಡಾಜಿ ಅಲ್ಲಿಗೆ ಬಂದರು. ಸತ್ತೀದೀನರು ಕೇಳಿದರು. ಪಂಡಾಜಿ ಸತ್ತೀದೀನರ ಹೆಂಡತಿಯನ್ನು ನೋಡಿ ಹೇಳಿದರು, “ಈಗಲೇ ನೀನು ಈ ಮಂತ್ರ ಪಡೆದುಕೊಳ್ಳಲಾರೆ. ಈಗಿನಷ್ಟು ನಿನಗೆ ಪ್ರತಿ ತಿಂಗಳು ಮುಟ್ಟು

ಇರುವುದು”.

ಸತ್ತೀರ್ಥಿನರ ಹೆಂಡತಿ ಸೋತೆದೃಷ್ಟಿಯಿಂದ ನೋಡುತ್ತಲಿದ್ದಳು. ನಾಲ್ಕುನೇಯ ದಿನ ಗುರುಮಂತ್ರ ಪಡೆದರೆ ಲಾಭದಾಯಕವಾಗುವುದೆಂದು ಪಂಡಾಚಿ ಸತ್ತೀರ್ಥಿನರಿಗೆ ಸಲಹೆಯಿತ್ತರು. “ಅಲ್ಲಿಯವರೆಗೆ ಸ್ತೋ ಮುಟ್ಟಾಗುತ್ತಾಣೋ ಅಲ್ಲಿಯವರೆಗೆ ಆಕೆ ಮಂತ್ರವನ್ನು ರಕ್ಷಿಸಲಾರಳು, ಅಶುದ್ಧಳಾಗಿರುತ್ತಾಳೆ ಮತ್ತು ವಿವಿಧ ರೀತಿಗಳಿಂದ ಆಕೆ ಕಾಲುಜಾರುವ ಸಂಭವವಿರುತ್ತದೆ.” ಸತ್ತೀರ್ಥಿನರು ಸರಿ ಅಂದರು.

ಅಲ್ಲಿಂದ ಭುವನೇಶ್ವರಕ್ಕೆ ಹೋದರು, ಒಳಿಕ ಬರದಾಗ್ನಕ್ಕೆ ವಾಪಸು ಬಂದರು.

ಇದು

ಸತ್ತೀರ್ಥಿನರ ಹೆಂಡತಿ ಒಂದು ವರ್ಷದವರೆಗೂ ಜಗನ್ನಾಧದೇವರ ಶಕ್ತಿಯ ಪರೀಕ್ಷೆ ಮಾಡುತ್ತಲಿದ್ದಳು. ಪ್ರತಿ ಸೋಮವಾರ ತುಪ್ಪದ ದೀಪಿಗೆ ಹಚ್ಚುತ್ತಿದ್ದಳು; ಪ್ರತಿ ತಿಂಗಳ ಕೊನೆಯವರೆಗೂ ಕಾಯುತ್ತಿದ್ದಳು. ಆದರೆ ಏನೂ ಫಲವಾಗಲಿಲ್ಲ.

ಬಿಲ್ಲೇಸುರರ ಕ್ರಿಯೆ-ಕಾಷಾಧಿಗಳು ಹೆಚ್ಚಾಗುತ್ತಲೇ ಹೋದವು. ತಿಲಕ, ಮಾಲೆ ಮತ್ತು ಗಾಯತ್ರಿಯ ಫಲವಾಗಿ ಅವರ ತೇಜಸ್ಸು ದಿನದಿನವೂ ವರ್ಧಿಸುತ್ತ ಹೋಯಿತು.

ಒಂದು ವರ್ಷ ಕಳೆದರೂ ಮಗು ಹುಟ್ಟಿವ ಬಗ್ಗೆ ಜಗನ್ನಾಧದೇವರ ಕೃಪೆ ಆಗದಿರಲು ಸತ್ತೀರ್ಥಿನರ ಹೆಂಡತಿಗೆ ದೇವರ ಮೇಲೆ ಸಿಟ್ಟು, ಉಕ್ಕೇರಿತು, ಆಕೆ ದಿವ್ಯಶಕ್ತಿಯ ಗೊಡವೆ ಬಿಟ್ಟು ಮನುಷ್ಯ ಶಕ್ತಿಯ ಪಕ್ಷ ಹಿಡಿದಳು; ಯಥಾರ್ಥವಾದಿ ಲೇಖಿಕನ ಹಾಗೆ.

ಬಿಲ್ಲೇಸುರರಿಗೆ ಬಹಳ ನೋವಾಯಿತು. ಜನರು ಅವರ ಗುರುಮಂತ್ರದ ಬಗ್ಗೆ ಹಾಸ್ಯ ಮಾಡುತ್ತಿದ್ದರು. ಅವರ ಪರಿಸ್ಥಿತಿಯಲ್ಲಿ ಏನೂ ಸುಧಾರಣೆ ಆಗಲಿಲ್ಲ. ಅವರು ನಿಶ್ಚಯಿಸಿಬಿಟ್ಟರು. ಇನ್ನು ಉರಿಗೆ ತಿರುಗಿ ಹೋಗುವುದೇ ಸರಿ, ಜಮಿನಾನ್ನರನ ಗುಲಾಮಗಿರಿಗಿಂತ ಗುರುವಿನ ಗುಲಾಮಗಿರಿ ಒಳ್ಳೆಯದು, ಇಲ್ಲಿಗಿಂತ ಅಲ್ಲಿಯ ಹವೆ-ನೀರು ಒಳ್ಳೆಯದು, ಹೇಳಿ-ಕೇಳಿ ಮಾಡಲು ತನ್ನವರೆನ್ನುವ ಜನ ಇದ್ದಾರೆ, ಇನ್ನು ಇಲ್ಲಿರಬಾರದು.

ಗುರುಪತ್ತಿಯ ಯಥಾರ್ಥವಾದವೂ ಬಿಲ್ಲೇಸುರರಿಗೆ ಹಿಡಿಸಲಿಲ್ಲ. ಒಂದು ದಿನ ಅವರು ತಮ್ಮ ಕಂಠಿಮಾಲೆಯನ್ನು ತೆಗೆದುಕೊಂಡು ಹೋಗಿ ಗುರುಪತ್ತಿಯೆದರು ಇಟ್ಟು ಹೇಳಿದರು, “ನಾನು ಉರಿಗೆ ಹೋಗಲು ರಚಿ ಪಡೆದಿದ್ದೇನೆ. ತಿರುಗಿ ಬರುವೇನೋ ಇಲ್ಲವೋ. ಹೇಳುವುದು ಇನ್ನೇನಿದೆ, ಈ ಜಪಮಾಲೆ ಮತ್ತು ಈ ಕಂಠಿ ಎರಡನ್ನೂ ತೆಗೆದುಕೊಳ್ಳಿ. ನಾನಿನ್ನು ಸೇವಕನಾಗಿ ಇರುವುದಿಲ್ಲ. ಗುರುಗಳು ಇದ್ದ ಹಾಗೆಯೇ ನೀವೂ ಸಹ, ಈ ಮಂತ್ರ ನಿಮ್ಮದೇ!”

ಅಷ್ಟೇಂದು ಗಾಯತ್ರಿ ಮಂತ್ರದ ಆಪ್ತತ್ವ ಮಾಡಿ ಒಂದು ಸಲ ಪರಿಸಿ ಹೊರಟುಬಿಟ್ಟರು. ಬಗ್ಗೆ ನಮಸ್ಕರಿಸಲೂ ಇಲ್ಲ.

ಅರು

ಬಿಲ್ಲೇಸುರರು ಉರಿಗೆ ಬಂದರು. ಗಂಟನಲ್ಲಿ ಹಣವಿತ್ತು, ತುಟಿಗಳಲ್ಲಿ ಮುಗುಳ್ಳಿಗೆ. ಉರಿನ ಜಮಿನಾನ್ನರ, ನೇರಹೊರೆಯ ದೂಡ್ಣ ಮನುಷ್ಯರು, ಎಲ್ಲರ ಕಣ್ಣಗಳೂ ಕುಕ್ಕಿದವು-ಎಲ್ಲರ ಕಲ್ಪನೆಗಳೂ ಕುಣಿಯತೋಡಗಿದವು- “ಎಷ್ಟೂಂದು ಹಣ ತಂದಿದ್ದಾನೆ.” ಜನಗಳ ಮನಸ್ಸಿನಾಳದ ಬಯಕೆಯಲ್ಲಿ ಅವೈಕ್ರಿಕಾದ ಧ್ವನಿಯಿತ್ತು-ಬಿಲ್ಲೇಸುರರಿಂದ ಹಣ ದೂರವಾಗಲಿ ಎಂದು. ರಾತ್ರಿ ಹೋಲಿನ ಸಹಾಯದಿಂದ ಮನೆಮಾಳಿಗೆಯೇರಿ, ಅಂಗಳದಲ್ಲಿ ಇಳಿದು, ಅಲ್ಲಿಟ್ಟು ಸಾಮಾನುಗಳನ್ನೂ ಒಟ್ಟೆಬರೆಗಳನ್ನೂ ಏತ್ತಿಕೊಂಡು ಪಾರಾಗುವಂತಹ ಕಳ್ಳರು ಅವಕಾಶ ಸಿಕ್ಕರೆ ಬಂದು ಕ್ಕೆ ಮೋಡೊಣಿಪೆಂದು ಹೊಂಚಹಾಕತೋಡಗಿದರು. ಬಂದು ದಿನ ಸುಬೇದಾರರಾದ ಶ್ರೀಲೋಚನರು ಸಿಕ್ಕರು, ತಮ್ಮ ಅನುಭವೀ ಕಣ್ಣಗಳಿಂದ ಬಿಲ್ಲೇಸುರರನ್ನು ನೋಡುತ್ತಾ ಬಹಳ ಆತ್ಮೀಯತೆಯಿಂದ ಮಾತುಕತೆಗೆ ತೋಡಗಿದರು, “ಎನು ಬಿಲ್ಲೇಸುರ, ಈಗಲಾದರೂ ಉರಲ್ಲಿರುವ ವಿಚಾರವಿದೆಯೋ ಅಥವಾ ಮತ್ತೆ ಹೊರಟು ಹೋಗುತ್ತೀಯೋ?”

ಬಿಲ್ಲೇಸುರವಿಗೆ ಶ್ರೀಲೋಚನರ ಅಪ್ಪನ ಇತಿಹಾಸವೂ ಬಾಯಿಬಾಲವಿತ್ತು, ಹಿಂದಿಯ ಶ್ರೀಷ್ಟ ಸರಳರಗಳಿಯ ಕವಿಯ ಹಾಗೆ ಸಮ್ಮೀಳನದಲ್ಲಿ ಅಥವಾ ಮನೆಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಅದನ್ನು ಬಹಿರಂಗವಾಗಿ ಹೇಳುತ್ತಿರಲ್ಲ, ಅಷ್ಟು. ಮುಗುಳ್ಳಿಕ್ಕು ವಿನಯದಿಂದ ಉತ್ತರಿಸಿದರು, “ತಾಣ್ಣ, ಇನ್ನು ಉರಲ್ಲಿ ಇರುವ ವಿಚಾರವಿದೆ. ಬಂಗಾಳದ ನೀರಿನೊಂದಿಗೆ ನಂಟು ಅಂಟಕೊಂಡುಬಿಟ್ಟಿದೆ.”

ಶ್ರೀಲೋಚನರ ಮೂರನೇ ಕಣ್ಣಲ್ಲಿ ಹೆಚ್ಚಿನ ಹೊಳಪು ಬಂದಿತು. ಬಂದು ಹೆಚ್ಚೆ ಮುಂದಿರಿಸಿ ಇನ್ನೂ ಸನಿಹ ಬಂದು, ಆತ್ಮೀಯ ಗೆಳೆಯನ ಸಹಾನುಭೂತಿಸೂಚಕ ಧ್ವನಿಯಲ್ಲಿ ಹೇಳಿದರು, “ಬಹಳ ಒಳ್ಳಿಯದು, ಬಹಳ ಒಳ್ಳಿಯದು. ಯಾವ ಕೇಲಸ ಮಾಡುವಿ?”

“ಇನ್ನೂ ಏನೂ ಯೋಚಿಸಿಲ್ಲ” ಬಿಲ್ಲೇಸುರರು ನಗುತ್ತಲೇ ಹೇಳಿದರು.

“ಸೆಲೆಗಳಿಲ್ಲದ ಬಾವಿ ಬತ್ತಿ ಹೋಗುತ್ತದೆ. ಎಷ್ಟು ದಿನ ಕೂತು ತಿನ್ನಬಲ್ಲ?”

“ನಿಜವಾಗಿ ಹೇಳುತ್ತಿದ್ದೇನೆ, ಈಗಂತೂ ಹೀಗೆಯೇ ದಿನಗಳು ಕಳೆದು ಹೋಗುತ್ತಿವೆ.”

“ಹಾಗನ್ನು ಬೇಡ. ಉರಿನ ಜನ ಮಹಾ ಲಘಂಗರು. ಪೋಲಿಸರಿಗೆ ರಿಪೋಣ್ಟ್ ಮಾಡಿದರೆ ಬದ್ದಾಷರ ಪಟ್ಟಿಯಲ್ಲಿ ಹೆಸರು ಸೇರಬಹುದು. ಹೇಳು, ಗಳಿಸಿ ತಂದಿದ್ದು ವಿಚಾರದರೆ ಮತ್ತೆ ಗಳಿಸಿಕೊಂಡು ಬರುವಿ ಅಲ್ಲವೇ.”

ಬಿಲ್ಲೇಸುರರು ಗೊಂದಲಕ್ಕೂಳಿಗಾದರು. “ಹಾದಣ್ಣ, ಈ ದಿನಗಳಲ್ಲಿ ಹೋಮು ಮಾಡುವಾಗಲೂ ಕ್ಕೆ ಸುಡುತ್ತದೆ. ಏನೂ ಇಲ್ಲದಿದ್ದರೆ ಹೇಗೆ ತಿನ್ನುತ್ತಿದ್ದಾನೆಂದು ಜನ ಯೋಚಿಸುತ್ತಾರೆ, ಕಳ್ಳತನ ಮಾಡುತ್ತಾನೆಂದು ಅಂದುಕೊಳ್ಳಬಹುದು.”

ಶ್ರೀಲೋಚನರೆಂದುಕೊಂಡರು. ಮೊದಲ ದಜ್ಞೆಯ ಚಾಲಾಕಿತನವಿದೆ ಇವನಲ್ಲಿ, ಏನೂ ಎಲ್ಲಾ ಬಿಟ್ಟುಕೊಡುತ್ತಿಲ್ಲ. ಬಹಿರಂಗದಲ್ಲಿ ಉಂದರು, “ಹಣ್ಣ, ದೀನಾನಾಥರು ಹೀಗೇ ಏನೋ ಅಲ್ಲಿಸಲ್ಲದ್ದನ್ನು ವಾತಾಡುತ್ತಿದ್ದರು, ಈಗ ಬದ್ದಾಷರ ಪಟ್ಟಿಯಲ್ಲಿ

ನೇರಿಬಿಟ್ಟಿದ್ದಾರೆ, ರಾತ್ರಿ ಹೊತ್ತು ಅವರ ಮೇಲೆ ಕಣ್ಣಿಡಲಾಗುತ್ತದೆ.”

ಆದರೂ ಬಿಲ್ಲೇಸುರರು ಸಿಕ್ಕಿಹಾಕಿಕೊಳ್ಳಲಿಲ್ಲ. “ಪೋಲೀಸರು ಕಣ್ಣಿಗಳನ್ನು ನೋಡಿಯೇ ತಿಳಿದುಕೊಂಡುಬಿಡುತ್ತಾರೆ-ಯಾರು ಕೆಟ್ಟವರು, ಯಾರು ಒಳ್ಳೆಯವರು, ಎಂದು. ನನ್ನ ಹೊಲವನ್ನು ರಾಮದೀನನಿಗೆ ಉಳುಮೆ ಮಾಡಲು ಕೊಟ್ಟು ಹೋಗಿದ್ದೆ. ಅದನ್ನೇ ತಿರುಗಿ ಪಡೆದು ಒಕ್ಕಲುತನ ಮಾಡುವೆ” ಎಂದರು.

ಶ್ರೀಲೋಚನರಿಗೆ ತುಸು ಹಿಡಿತ ಸಿಕ್ಕಿತ್ತು. “ಹಾಳ್ಳಿ, ಇದಂತೂ ಒಳ್ಳೆಯ ವಿಚಾರ. ಆದರ ನಿನಗೆ ಎತ್ತುಗಳಿಲ್ಲವಲ್ಲ, ಒಕ್ಕಲುತನ ಹೇಗೆ ಮಾಡುತ್ತೀ?” ಎಂದರು.

ಬಿಲ್ಲೇಸುರರು ಪೇಚಿಗೆ ಸಿಕ್ಕಿರು. “ಅದಕ್ಕೇ ಹೇಳಿದ್ದು, ಇನ್ನೂ ಏನೂ ನಿಶ್ಚಯಿಸಿಲ್ಲ ಅಂತ” ಎಂದರು.

ಶ್ರೀಲೋಚನರು ಇನ್ನೂ ತುಸು ಅಲುಗಾಡಿಸಿ ನೋಡಬೇಕೆಂದುಕೊಂಡು, ಆದರೆ ಹಾಗೆ ಮಾಡಿದರೆ ಏನಾದರೂಂದು ಬಿರುಸು ಮಾತು ಕೇಳಿ ದೂರವಾಗುವುದರ ಹೊರತು ಬೇರಿನ್ನೇನೂ ಸ್ವಾಧೀ ಸಾಧಿಸಿಕೊಳ್ಳಲಾಗದು, ಎಂದು ಯೋಚಿಸಿ ಕಷ್ಟಪಟ್ಟು ತಮಗನಿಸಿದ್ದನ್ನು ಹೇಳುವುದನ್ನು ತಡೆದುಕೊಂಡರು. ತುಂಬಾ ಧೈಯದಿಂದ ಹೇಳಿದರು, “ನಮ್ಮ ಎತ್ತುಗಳನ್ನು ತೆಗೆದುಕೊಳ್ಳಬಹುದಲ್ಲ.”

“ಅಮೇಲೆ ನೀವೇನು ಮಾಡುವಿರಿ?”

“ನಾವು ಇನ್ನೂ ದೊಡ್ಡ ಎತ್ತುಗಳನ್ನು ಕೊಳ್ಳಬೇಕೆಂದಿದ್ದೇವೆ. ಆದರೆ ನೀವಂತೂ ನೂರು ರೂಪಾಯಿಗಳನ್ನಾದರೂ ಕೊಡಬೇಕು.”

ನೂರು ರೂಪಾಯಿ ಹೆಚ್ಚಲ್ಲವೆಂದು ಯೋಚಿಸಿ ಬಿಲ್ಲೇಸುರರು ಹೇಳಿದರು, “ಸರಿ, ನಾಳೆ ಹೇಳುತ್ತೇವೆ.”

ಶ್ರೀಲೋಚನರು ಏನೋ ಕೆಲಸವಿದೆಯೆಂದು ಹೇಳಿ ಹೊರಟು ಹೋದರು. ಒಂದೇ ಬಾರಿಗೆ ನೂರು ರೂಪಾಯಿ ಕೊಡಲು ತಯಾರಾದ ಬಿಲ್ಲೇಸುರರ ಬಳಿ ಆರೇಳು ನೂರು ರೂಪಾಯಿಗಳಾದರೂ ಇರಲೇಬೇಕೆಂದು ಮನಸ್ಸಿನಲ್ಲಿ ಅಂದುಕೊಂಡರು. ಯಾವ ಉಪಾಯದಿಂದ ಆ ಹಣವನ್ನು ದಕ್ಕಿಸಿಕೊಳ್ಳಬಹುದು ಎಂದು ವಿಚಾರವಿಮರ್ಶಿ ಮಾಡಲು ಶ್ರೀಲೋಚನರು ಬೇರೊಂದು ಕಡೆ ಹೋದರು.

ಶ್ರೀಲೋಚನರು ಹೋದೊಡನೆ ಮನೆಯೊಳಗಡೆ ಹೋದ ಬಿಲ್ಲೇಸುರರು ತುಸು ಹೊತ್ತಿನಲ್ಲೇ ತಯಾರಾಗಿ ಹೊರಗಡೆ ಹೊರಟರು. ಜನ ಕೇಳಿದರು- ಎಲ್ಲಿಗೆ ಹೊರಟದ್ದೀರಿ ಬಿಲ್ಲೇಸುರ? ಬಿಲ್ಲೇಸುರರು ಹೇಳಿದರು-ಪಟವಾರಿಯ ಕಡೆ.

ಸಂಜೆಯಾಗುತ್ತಿದ್ದಂತೆ ಜನರೆಲ್ಲ ಕಂಡದ್ದೇನು-ಮೂರು ದೊಡ್ಡ ಗಬ್ಬದ ಆಡುಗಳನ್ನು ಹೊಡೆದುಕೊಂಡು ಬಿಲ್ಲೇಸುರರು ಬರುತ್ತಿದ್ದಾರೆ. ಉರಲ್ಲೆಲ್ಲ ಸುದ್ದಿಯಾಯಿತು- ಬಿಲ್ಲೇಸುರರು ಮೂರು ಆಡುಗಳನ್ನು ತಂದಿದ್ದಾರೆ. ಎಲ್ಲರೂ ನಿಡಿದಾದ ನಿಟ್ಟುಸ್ಥಿರು ಬಿಟ್ಟರು

ಆಡುಗಳ ಸುದ್ದಿ ಕೇಳಿ ಶ್ರೀಲೋಚನರು ಮತ್ತೆ ಬಂದರು. “ಆಡು ತಂದೆಯಾ, ಒಳ್ಳೆಯದು ಮಾಡಿದೆ. ಈಗ ಸಾಕಷ್ಟು ಪಶುಸಂಪತ್ತಾಗುವುದು.” ಎಂದರು. ಬಿಲ್ಲೇಸುರೆಂದರು, “ಹಾಳ್ಳಿ, ಎತ್ತುಗಳ ವಿಚಾರವನ್ನು ಸದ್ಗೃಹಿಸಿದ್ದೇನೆ, ಅವುಗಳ ನೀರು-ನಿಡಿ ನೋಡುವವರಾಗ್ಯರು?

ಆಡುಗಳಿಗಾದರೋ ಸೊಪ್ಪು ಸೆದೆ ಕಿತ್ತು ಹಾಕುವೆ. ಎತ್ತುಗಳನ್ನು ಸಾಕಿಕೊಂಡರೆ ಎತ್ತಿನ ಹಾಗೆಯೇ ಭಾಕರಿ ಮಾಡಬೇಕಾಗುತ್ತದೆ.”

“ಮತ್ತು ಒಕ್ಕಲುತನ್?”

“ಹೇಗೂ ವಾಲು ಕೊಟ್ಟಿರುವೆ, ಒಷ್ಟಂದ ಮಾಡಿಕೊಳ್ಳುವೆ.”

ವಿಶು

ಬಿಲ್ಲೇಸುರರು ದಾರಿಯಲ್ಲಿ ಅತ್ತಿಯ ಮರದ, ಅರಳಿಯ ಮರದ, ಗೂರಲು ಮರದ ಟೊಂಗೆಗಳನ್ನು ಕಡಿದು ಹಾಕಿ ಆಡುಗಳಿಗೆ ಮೇಯಿಸಲೆಂದು ಒಂದು ಉದ್ದನ್ನು ತೆಳ್ಳಿನ ಬಿದಿರಿನ ಗಳಕ್ಕೆ ಕುಡುಗೋಲು ಸಿಕ್ಕಿಸಿದರು. ತಯಾರಿ ಮಾಡುತ್ತ ಹೊತ್ತು ವರಿತು. ಬಿಲ್ಲೇಸುರರು ಆಡುಗಳನ್ನು ಹೊಡೆದುಕೊಂಡು ಉರ ದಾರಿಗುಂಟ ನಡೆದರು. ರಾಮದೀನರು ಭೆಟ್ಟಿಯಾಗಿ ಅಂದರು, “ಬಾಹ್ಯಣಾಗಿ ಆಡು ಸಾಕುವೆಯಾ? ಆದರೆ ಆಡುಗಳಂತೂ ತುಂಬ ಚೆನ್ನಾಗಿವೆ, ಸಾಕಷ್ಟು ಹಾಲು ಕೊಡಬಲ್ಲವು, ಇನ್ನು ಒಂದೆರಡು ವರ್ಷಗಳಲ್ಲಿ ಆಡುಗಳಂದ ಮನೆ ತುಂಬಿ ಹೊಲುವುದು, ಗಳಿಕೆಯೂ ಸಾಕಷ್ಟಾಗುವುದು.” ಹಾಗೆಂದು ಅಸೆಗಣ್ಣಗಳಂದ ಆಡುಗಳನ್ನು ನೋಡತೊಡಗಿದರು. ದಾರಿಯಲ್ಲಿ ತಿರುಗಿ ಉತ್ತರಿಸುವುದು ಅಷ್ಟೇನೂ ಸರಿಕಾಣದೆ ಬಿಲ್ಲೇಸುರರು ಹಾಗೇ ಉಸಿರು ಬಿಗಿಹಿಡಿದು ಮುಂದೆ ಹೋದರು. ಮನಸ್ಸಿನಲ್ಲಿ ಅಂದುಕೊಂಡರು, “ಅವಶ್ಯಕತೆ ಬಿದ್ದಾಗ ಬಾಹ್ಯಣರು ನೇಗಿಲು ಹಿಡಿಯಬೇಕಾಯಿತು, ಚಪ್ಪಲಿಗಳ ಅಂಗಡಿ ತರೆಯಬೇಕಾಯಿತು, ಅಂದಮೇಲೆ ಆಡು ಕಾಯುವುದೇನು ಅಂಥ ಮಹಾ ಕೆಟ್ಟ ಕೆಲಸ?” ಲಲಯಿಂ ಕುಂಬಾರ ತನ್ನ ಚಕ್ರವನ್ನು ತಿರುಗಿಸುತ್ತ ಕೂಡಿದ್ದ, ಆಡುಗಳನ್ನು ನೋಡಿದವನೇ ಒಬ್ಬ ಕಾಮ್ಮೇಡನ ಹಾಗೆ ಕೂಗು ಹಾಕಿ ಬಿಲ್ಲೇಸುರರನ್ನು ಹುರಿದುಂಬಿಸಿದನು: ಬಿಲ್ಲೇಸುರರು ಖುಶಿಯಾಗಿ ಮುಂದೆ ಹೋದರು. ಮುಂದೆ ಒಂದು ಗುಡಿ ಇತ್ತು. ಒಳಗೆ ಮಹಾದೇವರು, ಹೊರಗೆ ಮಹಾವೀರರು ಪ್ರತಿಷ್ಠಿತರಾಗಿದ್ದರು. ಬಿಲ್ಲೇಸುರರು ಗುರುಮಂತ್ರವನ್ನು ತೃಜಿಸಿಬಿಟ್ಟಿದ್ದರೂ ಆಡುಗಳ ಒಳಿತಿಗಾಗಿ ಬೇಡಿಕೊಳ್ಳದೆ ಹಾಗೇ ಹೋಗುವುದು ಸಾಧ್ಯವಾಗದೆ ಗುಡಿಯೋಳಗೆ ಹೋದರು. ಅವರಿಗೆ ಮಹಾದೇವರಿಗಿಂತ ಮಹಾವೀರರೇ ಹೆಚ್ಚು ಶಕ್ತಿಶಾಲಿಗಳನಿಸಿತು ಅಥವಾ ಹೊರಗಡೆ ಮಹಾವೀರರ ಕಡೆ ಹೋಗುವುದರಿಂದ ಅವರಿಗೆ ಬೀದಿಯಲ್ಲಿ ಮುಂದೆ ಸಾಗುತ್ತಿದ್ದ ಆಡುಗಳನ್ನೂ ನೋಡಬಹುದು ಅನಿಸಿರಬೇಕು. ಸರಿ, ಮಹಾವೀರರ ಪಾದಗಳಿಗೆ ನಮಸ್ಕಾರಿಸಿ ಅವರು ಮನಸ್ಸಿನಲ್ಲೇ ಏನೋ ಅಂದುಕೊಂಡರು, ನಂತರ ಮತ್ತೆ ತಮ್ಮ ಆಡುಗಳನ್ನು ಹಿಂಬಾಲಿಸಿದರು. ಹೊಲಗಳ ಹಸಿರಿನ ಕಡೆ ಜಿಗಿಯುತ್ತಿದ್ದ ಆಡುಗಳನ್ನು ಜಬರಿಸಿ ಮುಂದೆ ಹೊಲುವಂತೆ ಮಾಡಿದರು. ಮನ್ನುವಿನ ಹಳೀಯ ಬಾವಿ ಬಂದಿತು. ದಾರಿಯಲ್ಲಿ ನಿಂತೇ ಗಳವನ್ನು ಮುಂದೆ ಚಾಚಿ ಕೆಳಗೆ ಬಾಗಿದ್ದ ಅರಳಿಯ ಟೊಂಗೆಗಳನ್ನು ಕಡಿಯತೊಡಗಿದರು. ಟೊಂಗೆಗಳು ಕೆಳಗೆ ಬೀಳುತ್ತಲೇ ಆಡುಗಳು ಎಲೆಗಳಿಗೆ ಮುಗಿಬಿದ್ದವು. ಸಾಕಷ್ಟು ಎಲೆಗಳನ್ನು ಕಡಿದು ಗುಡ್ಡಹಾಕಿ ಗಳವನ್ನು ಗಿಡಕ್ಕೆ ಅನಿಸಿ ನಿಲ್ಲಿಸಿ ಬಿಲ್ಲೇಸುರರು ಆಡುಗಳನ್ನು ಕಾಯುತ್ತ ಬಾವಿಯ ಕಟ್ಟಿಯನ್ನು ವರಿ ಕುಳಿತರು.

ಎದುರಿಗೆ ಪಾಳುಬಿದ್ದ ಭೂಮಿಯಿತ್ತು. ದನಕಾಯುವ ಹುಡುಗರು ಅಲ್ಲಲ್ಲೇ ದನಗಳೊಂದಿಗೆ ನಿಂತಿದ್ದರು. ಬಿಲ್ಲೇಸುರರನ್ನು ನೋಡಿದರು. ಅವರ ಆಡುಗಳನ್ನು ನೋಡಿದರು. ಅವನ್ನು ಓಡಿಸಬೇಕೆಂಬ ಆಸೇಯಾಯಿತು. ಹುಡುಗರು ಉಪಾಯ ಯೋಚಿಸಿದರು. ಆಡುಗಳನ್ನು ಬೆನ್ನಟ್ಟಿ ಓಡಿಸಿ ಕಾಲುವೆಯಲ್ಲಿ ಬೀಳಿಸಬೇಕೆಂದು ನಶ್ಯಾಯಿಸಲಾಯಿತು. ಬಿಲ್ಲೇಸುರರು ಗಾಬರಿಯಾಗುವರು, ಎಲ್ಲ ಕಡೆ ಹುಡುಕುವರು. ಸಿಗುತ್ತವೆ, ಸಿಗುತ್ತವೆ; ದೈವಬಲವಿಲ್ಲದಿದ್ದರೆ ಸಿಗಲಿಕ್ಕೂ ಇಲ್ಲ. ಒಬ್ಬನೆಂದ-ಬೇಟೆಯಾಡುವವರಿಗೆ ತಿಳಿಸಿದರೆ ಕಾಲುವೆಯಲ್ಲೇ ಹೊಂದು ಹಾಕುತ್ತಾರೆ, ಒಂದಿಷ್ಟು ಮಾಂಸ ನಮಗೂ ಸಿಗಬಹುದಲ್ಲ. ಇನ್ನೊಬ್ಬನೆಂದ-ಗಬ್ಬದ ಆಡುಗಳು, ಇವುಗಳ ಮಾಂಸದಿಂದೇನು? ಆದರೂ ಆಡುಗಳನ್ನು ಓಡಿಸಬೇಕೆನ್ನುವ ಹಂಬಲವನ್ನು ಆ ಹುಡುಗರಿಂದ ಹತ್ತಿಕ್ಕಿಕೊಳ್ಳಲಾಗಲಿಲ್ಲ. ಯೋಚನೆ ಮಾಡಿ ಕೆಲವರು ಹೊರಗೇ ಉಳಿದರು, ಕೆಲವರು ಬಿಲ್ಲೇಸುರರ ಬಳಿ ಹೋದರು. ಒಬ್ಬನೆಂದ, “ಕಾಕಾ, ಬಾರಲ್ಲ, ಏನಾದರೂ ಆಟ ಆಡೋಣ.” ಬಿಲ್ಲೇಸುರರು ಮುಗುಳ್ಳಿಕ್ಕು ಅಂದರು, “ನಿಮ್ಮಪ್ಪನನ್ನು ಕರಹೊಂಡು ಬಾ ಹೋಗು, ನನ್ನ ಕೂಡಾ ನೀನೇನು ಆಡಬಲ್ಲ?” ಅಷ್ಟೇಂದು ಎಚ್ಚರದ ಕಣ್ಣನಿಂದ ಆಡು ಕಾಯತೊಡಗಿದರು. ಇನ್ನೊಬ್ಬನೆಂದ, “ಸರಿ ಕಾಕಾ, ಆಟ ಜೀಡವಾದರೆ ಬೇಡ; ಪರದೇಶಕ್ಕೆ ಹೋಗಿದ್ದೆಯಲ್ಲ, ಅಲ್ಲಿಯದೇನಾದರೂ ಸುದ್ದಿ ಹೇಳು.” ಬಿಲ್ಲೇಸುರರೆಂದರು, “ಸ್ವತಃ ಸಾಯದೆ ಯಾರಿಗೂ ಸ್ವರ್ಗ ಕಾಣದು. ದೊಡ್ಡವರಾಗಿ ಪರದೇಶಕ್ಕೆ ಹೋಗಿ ಬರಿ, ಆಗ ಅದು ಹೇಗಿರುತ್ತದೆಂದು ತಾನೇ ತಿಳಿಯುತ್ತದೆ.” ಈಗ ಮೂರನೆಯವನೆಂದ, “ಇಲ್ಲ ನಾವೆಲ್ಲ ಇದ್ದೇವೆ, ತೋಳದ ಭಯವಿಲ್ಲ. ಅಲ್ಲಿ ಮೂಲಿನ ಅಡವಿಯಲ್ಲಿ ಇರುತ್ತದೆ.” ಬಿಲ್ಲೇಸುರರೆಂದರು, “ಅಲ್ಲಿಯೂ ಬರುತ್ತದೆ, ಮನುಷ್ಯನ ಹಾಗೆ ವೇಷ ಮರೀಸಿಕೊಂಡು.”

ಅಷ್ಟೇಂದು ಬಿಲ್ಲೇಸುರರು ಎದ್ದರು. ಆಡುಗಳು ಎಲ್ಲಾ ಎಲೆಗಳನ್ನು ಕಬಳಿಸಿದ್ದವು. ತಟ್ಟನೆ ಹೋಗಿ, ಗಳ ಎತ್ತಿಕೊಂಡು ಅವಸರದಿಂದ ಬೇರೆ ಕಡೆ ಹೋದರು. ಪಾಳುಬಿದ್ದ ಭೂಮಿಯಾಚೆಗಿನ ಎತ್ತರದ ತೋಟದ ಕಡೆ ಹೋಗುತ್ತ ಒಂದಿಷ್ಟು ಹಸಿರಾದ ಎಲೆಗಳನ್ನು ಕಿತ್ತುಕೊಂಡರು. ಉರ ಕಡೆ ಹೊರಟಿದ್ದ ದೀನಾನಾಥರು ಸಿಕ್ಕಿದರು. ಆಸೆ ಬುರುಕ ಕಣ್ಣಗಳಿಂದ ಆಡುಗಳನ್ನು ನೋಡುತ್ತ ಕೇಳಿದರು, “ಎಷ್ಟಕ್ಕೆ ಹೊಂಡುಕೊಂಡೇ?” ಬಿಲ್ಲೇಸುರರು ಬೇರೆಡ ನೋಡುತ್ತ ಕೇಳಿದರು, “ಅರ್ಥ ಬೇಗೆ ಅಡವಿಟ್ಟುಕೊಳ್ಳಲು ಸಿಕ್ಕಿವೆ.”

ಬಿಲ್ಲೇಸುರರ ಈ ಭಾಗ್ಯದಿಂದ ದೀನಾನಾಥರ ರೋಮಗಳು ನಿಮಿರಿ ನಿಂತವು, ಬಹಳ ಆಶ್ಚರ್ಯವಾಯಿತು. ಕೇಳಿದರು, “ಮೂರೂ ಸೇರಿಯೆ?” ಬಿಲ್ಲೇಸುರರು ತಮ್ಮ ವಿಶಿಷ್ಟ ಮುಗುಳ್ಳಗೆಯೊಂದಿಗೆ ಉತ್ತರಿಸಿದರು, “ ಮತ್ತೆ ಒಂದೇ ಅಂದುಕೊಂಡಿರೇನು?” ದೀನಾನಾಥರು ಅಚ್ಚರಿಯಿಂದ ಕೇಳಿದರು, “ಅಂದರೆ ಆಡುಗಳು ನಿನ್ನವು, ಹಾಲು ನಿನಗ ಸೇರಿದ್ದು, ಸತ್ತರೆ ಮಾತ್ರ ಅವನ ಹೊಣೆಯೇ, ಮರಿಗಳು ಅರ್ಥ ಅರ್ಥ ಭಾಗವೇ?” ಬಿಲ್ಲೇಸುರರು “ಹೌದು” ಅಂದರು. ಬಿಲ್ಲೇಸುರರ ಈ ಅಸಂಭವವನಿಸುವ ಲಾಭದ ಹೊರಿಯಿಂದ ದೀನಾನಾಥರ ಸೊಂಟವೇ ಬಾಗಿದಂತಾಯಿತು. ತಗ್ಗಿದ ದನಿಯಿಂದ ಅಂದರು, “ದೇವರು ಕಣ್ಣರೆದಂತಾಯಿತು.” ಮನಸ್ಸಿನಲ್ಲಿ ಅಸೂಯೆಯಾಯಿತು. ಬಿಲ್ಲೇಸುರರು ಒಬ್ಬರೇ

ಇದೆಲ್ಲ ಸುಖ ಅನುಭವಿಸಬೇಕೆ? ಈ ಆಡುಗಳನ್ನು ನುಂಗಿ ನೀರುಕುಡಿಯಿದ್ದರೆ ತಾನು ದೀನಾನಾಥನೇ ಅಲ್ಲ. ಬಿಲ್ಲೇಸುರರು ಮೋಡಿದರು, ದೀನಾನಾಥರ ಹಣೆಯ ಮೇಲೆ ನಿರಿಗೆಗಳಿದ್ದವು, ಕಣ್ಣಗಳಲ್ಲಿ ಉದ್ದೇಶ ಸ್ವಷ್ಟವಾಗಿತ್ತು. ಜೀವನದ ದಾರಿಯಲ್ಲಿ ಬಿಲ್ಲೇಸುರರಿಗೆ ಯಾವಾಗಲೂ ಇಂತಹ ಅವಘಾಗಳೇ ಎದುರಾಗಿವೆ. ಒಮ್ಮೊಮ್ಮೆ ವಾರಾಗಿದ್ದಾರೆ, ಒಮ್ಮೊಮ್ಮೆ ಸಿಕ್ಕಬಿದ್ದಿದ್ದಾರೆ. ಈಗ ಬಹಳ ಎಚ್ಚರದಿಂದಿರುತ್ತಾರೆ, ಯಾವಾಗಲೂ ದೃಷ್ಟಿ ನೇರವಾಗಿರುತ್ತದೆ. ಅಲ್ಲಿಂದ ಮುಂದೆ ನಡೆದು ಅತ್ಯಿಯ ಗಿಡದ ಕೆಳಗೆ ಹೋದರು. ಒಂದಿಪ್ಪು ಎಲೆಗಳನ್ನು ಕತ್ತರಿಸಿ ಆಡುಗಳಿಗೆ ಮನೆಯಲ್ಲಿ ತಿನಿಸಲೆಂದು ಹೋರೆ ಕಟ್ಟಿಕೊಂಡರು. ಆಡುಗಳ ಹೊಟ್ಟೆ ತುಂಬಿದಾಗ ಹೋರೆಯನ್ನು ತಲೆಯ ಮೇಲೆ ಹೊತ್ತುಕೊಂಡು ಬೇರೆ ದಾರಿಯಿಂದ ಆಡುಗಳನ್ನು ಸಾಗಿಸಿಕೊಂಡು ಮನೆಗೆ ಹಿಂದಿರುಗಿದರು.

ಎಂಟು

ಬಿಲ್ಲೇಸುರರ ಸ್ತುತದ ಮನೆಯಲ್ಲಿ ಅನೇಕ ಪಾಲುಗಳಾಗಿದ್ದರಿಂದ ಆಡುಗಳೊಂದಿಗೆ ಅಲ್ಲಿರುವುದು ಸಾಧ್ಯವಿರಲಿಲ್ಲ. ಅಣ್ಣಿಂದಿರಿಗೆ ಕ್ಷಯರೋಗವೇನೂ ಇಲ್ಲದ್ದರಿಂದ ಆಡುಗಳ ವಾಸನೆಯೆಂದರೆ ಆಗುತ್ತಿರಲಿಲ್ಲ. ಏರಡನೆಯಾಗಿ, ಮನ ಹಳೆಯಾಗಿದ್ದರಿಂದ ಬಹಳ ಕಡೆ ಬಿದ್ದುಹೋಗಿತ್ತು. ರಾತ್ರಿ ತೋಳನ ರೂಪದಲ್ಲಿ ಕಳ್ಳರು ಬಂದು ಆಡುಗಳನ್ನು ಎತ್ತಿಕೊಂಡು ಹೋಗಬಹುದಿತ್ತು. ಹೀಗೆ ಅನೇಕ ಕಾರಣದಿಂದಾಗಿ ಬಿಲ್ಲೇಸುರರು ಉರಲ್ಲಿ ಖಾಲಿ ಬಿದ್ದಿದ್ದ ಬಂದು ಹಳೆಯ ಮನೆಯನ್ನು ಇರಲಿಕ್ಕೆಂದು ತೆಗೆದುಕೊಂಡರು. ಕೊಂಡುಕೊಳ್ಳಲಿಲ್ಲ; ಅದನ್ನು ಸಾರಿಸಿ, ಗುಡಿಸಿ ಮೆತ್ತಿಸಿ ಮನೆ ಬೀಳದ ಹಾಗೆ ಮೋಡಿಕೊಂಡಿರುವೆನೆಂದು ಕರಾರು ಮಾಡಿ ತೆಗೆದುಕೊಂಡರು. ನೋಟೆನು ಕೊಟ್ಟಿ ಆರು ತಿಂಗಳಲ್ಲಿ ಮನೆ ಖಾಲಿಮಾಡುವೆನೆಂದು ಒಪ್ಪಿದ್ದರು. ಮನೆಯ ವಾಲೀಕರು ಪರದೇಶದಲ್ಲಿರುತ್ತಿದ್ದರು. ಮನೆ ಯಾರ ಸುಪರ್ದಿಯಲ್ಲಿತ್ತೂ ಅವರು ಹದಿನಾರಾಣ ಕಾಣಿಕೆ ಪಡೆದು ಬಿಲ್ಲೇಸುರರ ಮೇಲೆ ದಯೆ ತೋರಿದ್ದರು.

ಆ ಮನೆ ಪರದೇಶದಲ್ಲಿರುವ ಪರದಾಗಿತ್ತೆಂದು ಬಹಳ ಚೆನ್ನಾಗಿತ್ತೆಂದೇನೂ ಅಲ್ಲ. ಪರದೇಶದವರು ಆ ಮನೆಯಲ್ಲಿರುತ್ತಿದ್ದಾಗ ಬಿಲ್ಲೇಸುರರ ಹಾಗೆ ದೇಶಿಯರೇ ಆಗಿದ್ದರು. ದೇಶದಲ್ಲಿನ ಬಡತನದ ಕಾರಣವಾಗಿಯೇ ಪರದೇಶಕ್ಕೆ ಹೋಗಿದ್ದರು. ಮನೆಯೆದುರು ಬಂದು ಹಾಳುಬಾವಿಯಿತ್ತು ಮತ್ತು ಬಂದು ಹುಣಸೆಮರ. ಮಳೆಯ ನೀರಲ್ಲಿ ತೊಯ್ದು ಗೋಡೆಗಳು ಬಣ್ಣಗೆಟ್ಟು ಬಿರುಕುಬಿಟ್ಟು ನಿಂತಿವೆ, ಗೋಡೆಗಳಿಂದಲೇ ಕಾಲುವೆ ಹರಿದ ಹಾಗೆ ಒಳಗಿನ ಮೋರಿಯ ಬಾಯಿ ಮುಂಬಿದ್ದರಿಂದ ಮಳೆಯ ನೀರು ಹೊಸ್ತಿಲಿನ ಕಟ್ಟಿಯ ಕೆಳಗೆ ಮಡುಗಟ್ಟಿ ಹರಿದಿದೆ. ಬಿರುಕುಂಟಾಗಿದ್ದು ಅದರಲ್ಲಿ ದನಗಳು ನಾಯಿಗಳು ಸುಲಭವಾಗಿ ನುಗ್ಗಿ ಒಳನೇರಬಹುದು. ಹೊಸ್ತಿಲಿನಾಚೆ ಜಗಲಿ ಎಲ್ಲಿಯೂ ಸಮಾತಳಿಯಿಲ್ಲ. ಅದರ ಮೇಲೆ ಮಲಗುವುದೇನು ಬಂತು, ಬಂದು ಮಂಚವನ್ನು ಹಾಕಲೂ ಬರುತ್ತಿರಲಿಲ್ಲ. ಮತ್ತೊಂದು ಕಡೆ ಬಂದು ಬಜ್ಜಲು ಮನೆ ಇತ್ತು, ಅದಕ್ಕೆ ಹೊಂದಿದಂತೆ ಬಂದು ಹೋಣೆ. ಬಿಲ್ಲೇಸುರರು

ಇಲ್ಲೋ ಒಂದು ಉಳಿದುಕೊಂಡರು. ಬಾಗಿಲ ಕೆಳಗಿನ ತಗ್ನು ಮುಚ್ಚಿದರು. ನಿಧಾನವಾಗಿ ಮನೆಯ ಉಳಿದ ಭಾಗವನ್ನು ರಿಪೇರಿ ಮಾಡುತ್ತಲಿದ್ದರು.

ಒಂದು ಹೊತ್ತು ರೊಟ್ಟಿ ಬೇಯಿಸಿ ಎರಡೂ ಹೊತ್ತು ತಿನ್ನುತ್ತಿದ್ದರು. ಹೀಗೆ ಒಂದು ಪರ್ಷಿಕ್ಕಿಂತ ಹೆಚ್ಚಿಗೆ ನಿಖಾಯಿಸಿದರು. ಅವರ ಕೆಲಸದ ವ್ಯಾಪ್ತಿ ಹೆಚ್ಚಿತ್ತ ಹೋಯಿತು. ಆದರೆ ಅಡಚಣೆಗಳೇನೂ ತಪ್ಪಲ್ಲ. ಉರಲ್ಲಿ ಅದೆಷ್ಟು ಜನರಿದ್ದರು; ತನ್ನವರೆನ್ನು ವವರು ಯಾರೂ ಇಲ್ಲ, ಶತ್ರುಗಳ ಕೋಟೆಯಲ್ಲಿ ಇದ್ದ ಹಾಗೆ ಅನಿಸುತ್ತಿತ್ತು. ಅಣ್ಣಿಂದಿರೂ ತಮ್ಮವರಲ್ಲ. ಒಬ್ಬರಿಗೊಬ್ಬರು ಯಾಕೆ ಆಗುವುದಿಲ್ಲೆಂದು ಬಿಲ್ಲೇಸುರರು ಯೋಚಿಸುತ್ತಿದ್ದರು. ಅದಕ್ಕಿಂದಿಗೂ ಉತ್ತರ ಸಿಗಲಿಲ್ಲ. ಬಹುಶಃ ಅವರಿಗೆ ಜಗತ್ತಿನ ನಿಜವಾದ ಅಥವ ತಿಳಿದಿರಬೇಕು. ಆದರೂ ಜೀವವಿರುವವರೆಗೆ ಕೆಲಸ ಮಾಡಬೇಕು, ಆಸರೆ ಪಡೆದುಕೊಳ್ಳಬೇಕು, ಇದು ಸತ್ಯ. ತಮ್ಮ ಕಡೆ ಯಾರೂ ಗಮನ ಕೊಡುವುದಿಲ್ಲವಲ್ಲ, ಎಂಬ ಕೂರಗು ದೂರವಾಗಲಿಲ್ಲ; ಯಾರ ಮುಖಿವೂ ದೃಷ್ಟಿಗೆ ಬೀಳಲೊಲ್ಲದು. ನಮ್ಮ ಸಾಕೆಟ್ಸಾನಿಗೆ ಬಾಯಿ ಇರಲಿಲ್ಲ, ಆದರೆ ಅವನ ಫಿಲಾಸಫಿಯೇನೂ ಕಡಿಮೆ ದಜ್ಞಯದಾಗಿರಲಿಲ್ಲ, ಯಾರೂ ಅವನ ವಿಚಾರಗಳನ್ನು ಕೇಳುತ್ತಿರಲಿಲ್ಲ, ಅಷ್ಟೇ. ಅವನಿಗೂ ಮರೆವಿನ ಲೋಕದಿಂದ ಹೊರಬರುವ ದಾರಿ ಕಂಡಿರಲಿಲ್ಲ, ಹೀಗಾಗಿ ಅವನು ಅಲೆಯುತ್ತಲೇ ಇದ್ದು.

ಇನ್ನೂ ಒಂದೆಷ್ಟು ಕಾಲ ಕಳೆಯಿತು. ಆಡುಗಳ ಜೊತೆಗೇ ಇರುತ್ತಿದ್ದರು. ಇಡೀ ಮನೆ ತುಂಬ ಆಡು ಮರಿಗಳು. ಮೊದಲಿನಿಂದಲೂ ಗಟ್ಟಿ ಜೀವ, ಆಡುಗಳ ಜೊತೆ ಇರತ್ತೊಡಗಿ ಇನ್ನೂ ಗಟ್ಟಿಯಾದರು. ಈಗಂತೂ ಅವರು ಕೊಂಡ ಆಡುಗಳಿಗೆ ಮೊಮ್ಮೆಕ್ಕಳು ಹುಟ್ಟಿದ್ದವು. ಕೆಲವು ಆಡುಗಳನ್ನು ಮಾರಿಯೂ ಇದ್ದರು. ಒಳ್ಳೆಯ ಉತ್ತನ್ನವಾಗಿತ್ತು. ಉರಿನವರ ಕಣ್ಣಲ್ಲಿ ಇನ್ನೂ ಹೆಚ್ಚು ಒತ್ತತೊಡಗಿದ್ದರು. ಒಂದು ಸಲ ಉರಿನ ಕೆಲ ಜನರು ಬಿಲ್ಲೇಸುರರು ಉರಲಿಲ್ಲನ ಗಿಡಗಳನ್ನೆಲ್ಲ ಬೋಳು ವೂಡಿದ್ದಾರೆಂದು ಜಮಿನಾಂತರನ ಬಳ ದೂರನ್ನೊಯ್ದಿದ್ದರು, ಅವರ ಆಡುಗಳನ್ನೆಲ್ಲ ಮಾರಿಸಿಬಿಡಬೇಕೆಂದು ಒತ್ತಾಯಿಸಿದ್ದರು. ಜಮಿನಾಂತರನು ಆಗಲಿ ಎಂದು ಹೇಳಿ ಅವರನ್ನು ಹುರಿದುಂಬಿಸಿ ಮಾತು ಹಾರಿಸಿದ್ದನು, ಯಾಕೆಂದರೆ ಈ ಮೊದಲೇ ಅವನ ಕಣ್ಣ ಬಿಲ್ಲೇಸುರರ ಆಡುಗಳ ಮೇಲೆ ಬಿದ್ದಿತ್ತು, ಮತ್ತು ಸರಕಾರಿ ಗಿಡಗಳನ್ನು ಕತ್ತರಿಸುತ್ತಿರುವುದಕ್ಕಾಗಿ ಈಗಾಗಲೇ ಅವನು ಬಿಲ್ಲೇಸುರರಿಂದ ನಿಗದಿಪಡಿಸಿದ ರಕಮನ್ನು ವಸೂಲು ಮಾಡುತ್ತಿದ್ದನು. ಮನಸ್ಸಿನೊಳಗಿನ ದ್ವೇಷವನ್ನು ಉರವರು ಬಿಲ್ಲೇಸುರರನ್ನು “ಕುರಿಗಾಟ್” ಎಂದು ಕರೆದು ತೀರಿಸಿಕೊಳ್ಳತೊಡಗಿದರು. ಇದಕ್ಕೂತ್ತರವಾಗಿ ಬಿಲ್ಲೇಸುರರು ಉರವರ ಹೆಸರುಗಳನ್ನೇ ತಮ್ಮ ಆಡುಗಳ ಮರಿಗಳಿಗೆ ಇಟ್ಟು ಕರೆಯತೊಡಗಿದರು.

ಒಂಬತ್ತು

ಸ್ವಾನಮಾಡಿ ರೊಟ್ಟಿ, ಬೇಯಿಸಿ-ತಿಂದು, ಸಂಜೀವಿಪ್ಪು ಇಟ್ಟು, ಬಿಲ್ಲೇಸುರರು ಆಡುಗಳನ್ನು ಹೊಡೆದುಕೊಂಡು ಹೊರಟರು. ಹಗೆಲ ಮೇಲೆ ಅದೇ ಗಳ ಹೊತ್ತಿದ್ದರು. ನೇರಳೆಕಾಯಿಗಳು

ಹಣ್ಣುಗತೊಡಗಿದ್ದವು. ಒಂದು ಜೋಂಗೆಯಲ್ಲಿ ಗಳವನ್ನು ತುರುತ್ತಿ ಅಶ್ವಾದಿಸಿದರು. ಗಳದ ಒಂದು ತುದಿಗೆ ಹಗ್ಗಿವನ್ನು ಕಟ್ಟಿದ್ದರು. ಹಣ್ಣುಗಳು ಉದುರಿದವು. ಆರಿಸಿ ಅಂಗವಸ್ತುದಲ್ಲಿ ಕಟ್ಟಿಕೊಂಡು ತೆನ್ನತ್ತು ಓಣಿಗುಂಟ ಸಾಗಿದರು. ಎದುರಿಗೆ ಮಹಾವೀರಚಯ ಗುಡಿ ಕಾಣಿಸಿತು. ಮೇಲೆ ಹತ್ತಿ ಕಟ್ಟಿಯ ತುದಿಗೆ ನಿಂತು ಬಾಯಲ್ಲಿನ ಬೀಜಗಳನ್ನು ಉಗುಳಿ ಮಹಾವೀರಚಯ ಪಾದಗಳಿಗೆ ನಮಸ್ಕರಿಸಿ ಎಂದಿನಂತೆ ಅಂದರು, ನನ್ನ ಆಡುಗಳನ್ನು ಕಾಯಿರಿ. ತುಲಸೀದಾಸಚ ಅಥವಾ ಸಿತಾಚಯವರಿಗಿದ್ದಂತಹ ಅಂತರ್ಭೃದ್ಯಷ್ಟಿ, ಇರಲಿಲ್ಲ, ಇದ್ದಿದ್ದರೆ ನೋಡಬಹುದಿತ್ತು; ಮೂರ್ತಿ ಮುಗುಳ್ಳಿಗೆ ಬೀರಿತು. ಅಷ್ಟೇಂದು ಅವಸರದಲ್ಲಿ ನಮಸ್ಕರಿಸಿ ಗುಡಿಯ ಕಟ್ಟಿಯಿಂದ ಕಳಗಿಳಿದರು. ಆಡುಗಳೊಂದಿಗೆ ಇಕ್ಕಟ್ಟಾದ ಓಣಿಯಲ್ಲಿ ಮುಂದೆ ಸಾಗಿ ತೋಟದ ಕಡೆ ನಡೆದರು. ಮಧ್ಯಾಹ್ನದ ಹೊತ್ತಾಗಿತ್ತು. ಮಳೆ ಬಿದ್ದಿದ್ದರಿಂದ ನೆಲವೆಲ್ಲ ಹಸಿಯಾಗಿತ್ತು. ಕೆರೆ-ಬಾವಿಗಳು, ಹಳ್ಳಿ-ಕೊಳ್ಳಿಗಳು ಸಾಕಷ್ಟು ತುಂಬಿದ್ದವು. ಜೋಳ, ಸಜ್ಜೆ, ಹತ್ತಿ, ಭತ್ತ, ಸಣಬು, ಸೌತೆ-ಹೀರೆ, ಗೋವಿನ ಜೋಳ, ಉದ್ದು ಇತ್ತಾದಿಗಳನ್ನು ಬಿತ್ತುವ ಮೋಹವಿದ್ದ ರ್ಯತರು ವೇಗವಾಗಿ ನೇಗಿಲು ಹೊಡೆಯತೊಡಗಿದ್ದರು. ಒಕ್ಕಲುತನದ ತಂತ್ರಗಳ ಅರಿವಿದ್ದ ಬಿಲ್ಲೇಸುರರು ಮೊದಲ ಮಳಿಯ ಮಣ್ಣನ ವಾಸನೆಯಿಂದ ಖುಶಿಗೊಳ್ಳುತ್ತ ಉತ್ತಮವಾದ ಒಕ್ಕಲುತನ ಮಾಡಬೇಕೆಂದು ಲೇಕ್ಕ ಹಾಕುತ್ತ ತನ್ನದೇ ಧ್ಯಾನದಲ್ಲಿ ಆಡುಗಳನ್ನು ಹೊಡೆದುಕೊಂಡು ಹೊರಟಿದ್ದರು. ತುಂಡು ಹೊಲಗಳಲ್ಲಿ ಒಂದನ್ನು ಗುತ್ತಿಗೆಗಾಗಿ ತೆಗೆದುಕೊಂಡಿದ್ದರು. ಮಳಿಗಾಲದ ಸಾಗುವಳಿಯಲ್ಲಿ ಹೆಚ್ಚಿನ ಶ್ರಮವಿರುವುದಿಲ್ಲ. ಒಂದು ಕೈ ಎರಡು ಕೈ ಅನ್ನತ್ತು ಬೀಜಗಳನ್ನು ಬಿತ್ತುಲಾಗುತ್ತದೆ. ಮಳೆ ನೀರಿನಿಂದ ಹೊಲ ಬೇಳೆದು ತುಂಬಿ ನಿಲ್ಲುತ್ತದೆ. ಎತ್ತುಗಳಲ್ಲ, ಕೇಳಿದರೆ ಯಾರೂ ಕೊಡುವುದಿಲ್ಲ. ಆರೇಳು ದಿನಗಳೊಳಗಾಗಿ ತಮಗೆ ಬೇಕಾದಷ್ಟು ಭೂಮಿಯನ್ನು ಗುದ್ದಲಿಯಿಂದ ಅಗೆದು ಸರಿಮಾಡಿಕೊಳ್ಳಬೇಕೆಂದು ಬಿಲ್ಲೇಸುರರು ನಿಶ್ಚಯಿಸಿದರು. ಉರಿನ ಜನ ಬೇರೆಲ್ಲ ಬೇಳೆಯತ್ತಾರೆ, ಗೆಣಸು ಬೇಳೆಯುವುದಿಲ್ಲ. ಇದರಿಂದ ಬಹಳ ಲಾಭವಾಗುವುದು. ನಂತರ ಚೆಳಗಾಲದಲ್ಲಿ ಅದೇ ಹೊಲದಲ್ಲಿ ಬಟಾಣ ಬಿತ್ತುಬಹುದು. ಗೆಣಸು ಬೇಳೆದು ನಿಂತಾಗ ರಾತ್ರಿ ಕಾಯಬೇಕಾಗುವುದು, ಆಗ ಯಾರಿಗಾದರೂ ಒಂದಿಷ್ಟು ಏನನ್ನಾದರೂ ಕೊಟ್ಟು ರಾತ್ರಿ ಕಾವಲಿಗೆ ಇಡಬೇಕು. ಒಂದಿಷ್ಟು ಹಣ ಕ್ಕಿಗೆ ಹತ್ತಿಬಹುದು.

ಹಾಗೆಂದು ನಿಶ್ಚಯಿಸಿ ಮತ್ತೆ ಈ ಲೋಕಕ್ಕೆ ಮರಳಿದ ಬಿಲ್ಲೇಸುರರು ಬಹಳ ದೂರ ಸಾಗಿ ಬಂದಿದ್ದರು. ಸ್ವಲ್ಪ ಗಾಬರಿಯಿಂದ ಆಡುಗಳನ್ನು ನಿರುಕ್ಷಿಸಿದರು-ಗಂಗೆ, ಯಮುನೆ, ಸರಜೂ, ಪಾವತಿ ಇದ್ದಾರೆ; ಸೇಬಾಯಿನ, ಜಮಿಾಲಾ, ಗುಲಾಬಿ, ನಿತಿಬಿಯಾ ಇದ್ದಾರೆ; ರಮುವಾ, ಸ್ವಮುವಾ, ಭಗವತಿಯಾ, ಪರಭುವಾ ಇದ್ದಾರೆ; ಟುರುಲಾ ಇದೆ, ಆದರೆ ದಿನವಾ? ಬಿಲ್ಲೇಸುರರು ದಿಗಿಲುಗೊಂಡು ನೋಡಿದರು, ಹಿಂದೆ ದೂರದವರೆಗೆ ಕಣ್ಣು ಹಾಯಿಸಿದರು. ದೀನಾನಾಥ ಎಲ್ಲವುಗಳಿಗಿಂತ ಗಟ್ಟಿಮುಟ್ಟಾಗಿತ್ತು. ಅದೇ ಹಿಂದೆ ಉಳಿಯಿತಲ್ಲ, ಅಥವಾ ಎಲ್ಲಿ ಹೋಯಿತು? ಕೂಗತೊಡಗಿದರು, “ಉರ್ಜ, ಉರ್ಜ! ದಿನವಾ ಬಾಲೇ-ಬಾಲೇ ಉರ್ಜ! ಬಾಬಾ, ದಿನವಾ! ಉರ್ಜ, ಉರ್ಜ! ಬಾಬಾ, ದಿನವಾ! ಉರ್ಜ, ಉರ್ಜ, ಮಗೂ ದೀನಾನಾಥ, ಉರ್ಜ! ಟುರುಮಿ ಬ್ಯಾಂ ಅನ್ನತೊಡಗಿತು. ದೀನಾನಾಥನ ಸದ್ದೇ ಇಲ್ಲ,

ಟುರುಮಿ, ದೀನಾನಾಥ ಎಲ್ಲಿದ್ದಾನೆ? ಟುರುಮಿ ಬ್ಯಾಂ-ಬ್ಯಾಂ ಅನ್ನತ್ವ ಬಿಲ್ಲೇಸುರರ ಬಳಿ ಬಂದಿತು. ಆಡುಗಳನ್ನು ಹೊಡಕೊಂಡು ಬಿಲ್ಲೇಸುರರು ಅದೇ ದಾರಿಯಲ್ಲಿ ಹಿಂದಿರುಗಿದರು. ಅದೇ ಹಳ್ಳಿದ ಬಳಿ ಹುಡುಗರು ಗಳ ಹಿಡಿದುಕೊಂಡು ನಿಂತಿದ್ದರು. ಬಿಲ್ಲೇಸುರರನ್ನು ನೋಡಿ ಮುಗುಳ್ಳಕ್ಕರು. ಬಿಲ್ಲೇಸುರರ ಹೃದಯ ಅಳುತ್ತಿತ್ತು. ಹುಡುಗರ ನಗುವಿನಿಂದ ಅವರ ತಲೆ ಬಿಸಿಯಾಯಿತು. ಆದರೆ ಜಾಣತನ ಕೋರಿದರು. ಏನೂ ಅರಿಯದ ಭಾವದಿಂದ ಕೇಳಿದರು. “ಮಗೂ, ನಮ್ಮ ಆದು ಈ ಕಡೆ ಬಂದಿತ್ತೇ?”

“ಯಾವ ಆದು?”

“ಗಂಡು, ನಾವು ಅದನ್ನು ದಿನವಾ ಅನ್ನತ್ತಿದ್ದೇವು.”

“ದಿನವಾ ಅನ್ನತ್ತಿದ್ದರೇ ದಿನವಾನನ್ನೇ ಕೇಳಿರಲ್ಲ. ಎಲ್ಲಿದೆಯೋ ನಮಗಂತೂ ಗೊತ್ತಿಲ್ಲ.”

ಮತ್ತೆ ಬಿಲ್ಲೇಸುರರು ಏನೂ ಕೇಳಲಿಲ್ಲ. ಸಂಶಯ ಬಂದಿತು. ಹಳ್ಳಿದ ದಂಡೆ ಗುಂಟು ಹುಡುಕೊಣಬೇಸಿತು.

ಆದರೆ ಆಡುಗಳನ್ನು ಯಾರಿಗೊಷ್ಟಿಸಿ ಹೋಗುವುದು, ಮತ್ತೊಂದು ಮರಿಯನ್ನು ಮರೆಮಾಡಿದರೇ ಏನು ಮಾಡುವುದು? ಬೇಗಬೇಗನೇ ಮನೆಯ ಕಡೆ ನಡೆದರು. ಆಡುಗಳನ್ನೂ ಮರಿಗಳನ್ನೂ ಓಡಿಸುತ್ತಲೇ ನಡೆದರು. ದಾರಿಯಲ್ಲಿ ಸಿಕ್ಕು ಒಬ್ಬಬ್ಬರು ಕೇಳಿದರು, “ಏನಿದು, ಬಿಲ್ಲೇಸುರ, ಇಪ್ಪು ಬೇಗ, ಅದೂ ಓಡಿಸಿಕೊಂಡು ಹೊರಟಿದ್ದೀ?” ಬಿಲ್ಲೇಸುರರೆಂದರು, “ಅಣ್ಣ, ಒಂದು ಗಂಡು ಆದನ್ನು ಯಾರೋ ಹಿಡಿದುಕೊಂಡಿದ್ದಾರೆ, ಅಲ್ಲಿ ಹಳ್ಳಿದ ಬದಿ ಹುಡುಗರು ಗಳ ಹಿಡಿದುಕೊಂಡು ನಿಂತಿದ್ದಾರೆ, ಹೇಳಲೊಲ್ಲರು.” ಕೇಳಿದವರು ಅಂದರು, “ಉರಲ್ಲಿ ಎಂಥೆಂಥ ಕಳ್ಳರಿದ್ದಾರೆ ಗೊತ್ತಿಲ್ಲವೇ, ಅಂಗಳದಲ್ಲಿ ಚಿಕ್ಕ ಕಟ್ಟಗೆಯನ್ನಿಟ್ಟರೂ ಗೋಡೆಯಿಳಿದು ಒಂದು ಎತ್ತಿ ಒಯ್ಯಿತ್ತಾರೆ. ಏನಾದರೂ ಅಂದರೇ ತೀರಿತು, ಜೋರು ಬಾಯಿಮಾಡಿ ಮಯಾದೆ ಕಳೆಯತ್ತಾರೆ. ಉರು ಬಿಟ್ಟು ಹೋಗುವುದಾದರೂ ಎಲ್ಲಿಗೇ?” ಬಿಲ್ಲೇಸುರರು ಮುಂದೆ ನಡೆದರು. ಬಾಗಿಲು ತೆರೆದರು. ಕೊರಡಿಯಲ್ಲಿ ಮರಿಗಳನ್ನೂ ಅಂಗಳದಲ್ಲಿ ಆಡುಗಳನ್ನೂ ಸೇರಿಸಿ ಬೀಗಹಾಕಿ, ಕೋಲು ತೆಗೆದುಕೊಂಡು ದೀನಾನಾಥನನ್ನು ಹುಡುಕಲು ಹೊರಟರು.

ಮೋದಲು ದೀನಾನಾಥನ ಮನೆಗೆ ಹೋದರು. ಆತ ಮನೆಯಲ್ಲಿಲ್ಲವೆಂದು ತಿಳಿಯಿತು. ಅಲ್ಲಿಂದ ಸೀದಾ ಹಳ್ಳಿದ ಕಡೆ ನಡೆದರು. ಎತ್ತರದ ದಿನ್ನೆಯೊಂದರ ಮೇಲೆ ಕೂತೆ ಒಬ್ಬ ಹುಡುಗ ಆ ಕಡೆ ಈ ಕಡೆ ನೋಡುತ್ತಿದ್ದು. ಬಿಲ್ಲೇಸುರರಿಗೆ ಗೊತ್ತಾಯಿತು. ಹಳ್ಳಿದ ದಂಡೆಗುಂಟು ಮುಂದೆ ಹೋದರು. ಹುಡುಗ ಒಂದು ವಿಶ್ವೇ ಕೂಗು ಹಾಕಿದ. ಹತ್ತಿರದಲ್ಲೇ ಇರಬೇಕೆಂದು ಬಿಲ್ಲೇಸುರರು ತಿಳಿದುಕೊಂಡರು. ಮುಂದೆ ಮುಂದೆ ಹಾಗೆಯೇ ನಡೆದರು. ದೂರದಲ್ಲೊಂದು ಗಿಡಗಳ ಗುಂಪು ಕಾಣಿಸಿತು, ಅಲ್ಲೇ ಎಲ್ಲೊಂದು ಬಿದ್ದುಕೊಂಡಿರಬೇಕೆಂದು ಖಾತ್ರಿಯಾಯಿತು. ಗಿಡಗಳ ಬಳಿ ಹೋದರು. ಅಲ್ಲಿ ಯಾರೂ ಇರಲಿಲ್ಲ. ಒಳಗೆ ಹೋದರು. ಸರಿಯಾಗಿ ನೋಡಿದರು, ರಕ್ತಮಯವಾಗಿದ್ದ ನೇಲ ಕಾಣಿಸಿತು. ಮನುಷ್ಯರೂ ಕಾಣಲಿಲ್ಲ. ಅವರ ಮುಖ ಚಿಕ್ಕದಾಯಿತು. ಮನಸ್ಸು ಅಳತೊಡಗಿತು, ಆದರೆ ಕಣ್ಣಲ್ಲಿ ನೀರು ಬರಲಿಲ್ಲ. ಎಲ್ಲಿಯೂ ನ್ಯಾಯವಿಲ್ಲ, ಜನ ಬರೇ ಉಪದೇಶ ಕೊಡುತ್ತಾರೆ. ಅಲ್ಲಿಂದ ಹೊರಟು ಬಾವಿಯ ಬಳಿ

ಬಂದರು. ಒಹಳ ಉದ್ದೇಶಗೊಂಡಿದ್ದರು. ಕಟ್ಟಿಯ ಮೇಲೆ ಕೂತರು. ಅಡನ್ನು ಕೊಂಡು ಹಾಕಲಾಗಿತ್ತು. ಹುಡುಗರಿಗೆ ಗೊತ್ತಿದೆ, ಹೇಳುತ್ತಿಲ್ಲವಷ್ಟು. ಎಂಟು ರಾಘಾಯಿ ಬೆಲೀಯಿತ್ತು. ಮನಸ್ಸು ಅಳುತ್ತಿತ್ತು. ಯಾರೂ ಸಹಾಯ ಮಾಡುವವರಿಲ್ಲ. ಮುಳುಗುತ್ತಿರುವ ಸೂರ್ಯನ ಬಿಸಿಲು ತಲೆಯನ್ನು ಸುಡುತ್ತಿತ್ತು, ಆದರೆ ತಮ್ಮದೇ ಚಿಂತೆಯಲ್ಲಿ ಮುಳುಗಿದ ಬಿಲ್ಲೇಸುರರಿಗೆ ಬಿಸಿಲು ತಗಲಿಯೂ ತಗಲುತ್ತಿರಲಿಲ್ಲ.

ಈಗ ಆಡುಗಳಿಗೆ ಹಸಿವಾಗಿದೆ. ಸಂಜೆಯಾಗುತ್ತ ಬಂದಿದೆ, ಮೇರಿಸಲು ಸಮಯವಿಲ್ಲ. ಕುಡುಗೋಲು ತಂದಿಲ್ಲ, ಹಾಗಾಗಿ ಎಲೆಗಳನ್ನು ಕೊಯ್ದಾಗಿಲ್ಲ, ರಾತ್ರಿಯೂ ಹಸಿದುಕೊಂಡೇ ಇರಬೇಕಾಗುವುದು. ಹೀಗೆ ಮಾಡಿದರೆ ಹೇಗೆ ನಡೆದೀತು? ಅವು ತಿನ್ನದಿದ್ದರೆ ಮುಂಜಾನೆ ಹಾಲು ಕೊಡಲಾರವು. ಮರಿಗಳೂ ಹಸಿದಿರಬೇಕಾಗುತ್ತದೆ. ಅವು ಬಡವಾಗಿಬಿಡುತ್ತವೆ. ರೋಗವೂ ಬರಬಹುದು. ಒಂದಿಪ್ಪು ಹೊಟ್ಟು ಇದೆ, ಆದರೆ ಅಷ್ಟರಿಂದ ಇಷ್ಟೆಲ್ಲ ಆಡುಗಳಿಗೆ ಮರಿಗಳಿಗೆ ಏನಾದೀತು? ರಾತ್ರಿ ಗಿಡಗಳಿಂದ ಎಲೆಗಳನ್ನು ಕೀಳಬೇಕಾಗುವುದು.

ಸೂರ್ಯ ಮುಳುಗಿದ. ಬಿಲ್ಲೇಸುರರ ಕಣ್ಣಗಳಲ್ಲಿ ಸಂಜೆಯ ಉದಾಸೀನತೆ ಪನರಿಸಿತ್ತು. ದಿಕ್ಕುಗಳೂ ಗಾಳಿಯೋಂದಿಗೆ ನಿಟ್ಟುಸಿರಿಡತೊಡಗಿದವು. ತೊರೆಯಲ್ಲಿ ನೀರು ಹರಿಯುತ್ತಲೇ ಇತ್ತು, ಸಾವಿನ ಸಂದೇಶ ಸಾರುತ್ತಿರುವುದೇನೋ ಎಂಬಂತೆ. ಜನರು ಹೊಲವನ್ನು ಉತ್ತಿ-ಬಿತ್ತಿ ಮನೆಗಳಿಗೆ ಮರಳತೊಡಗಿದ್ದರು, ಮನೆಯ ದವಡೆಗಳಲ್ಲಿ ಸಿಕ್ಕಿಕೊಂಡು ಅಪ್ಪಚ್ಚಿಯಾಗಿ ಸಾಯುವುದಕ್ಕಾಗಿಯೇ ಏನೋ ಎಂಬಂತೆ ಗುಬ್ಬಿಗಳು ತಮ್ಮ ತಮ್ಮ ಗೂಡುಗಳಿರುವ ಹೊಂಗೆಗಳ ಮೇಲೆ ಕೂತು ಚಿಂಬಾ-ಚಿಂಬಾ ಅನ್ನತೊಡಗಿದ್ದವು, ಅತ್ತು-ಅತ್ತು ಸಾರಿ ಹೇಳುತ್ತಿದ್ದವು, ರಾತ್ರಿಯಲ್ಲಿ ಗೂಡಿಗೆ ದಾಳಿಯಕ್ಕುವ ಕಾಡುಬೆಕ್ಕಿನಿಂದ ನಮ್ಮನ್ನು ಯಾರು ರಕ್ಷಿಸುವರು? ಗಾಳಿ ಬೀಸುತ್ತಿರುವೆಂತೆಯೇ ಸೂಚಿಸುತ್ತಿತ್ತು, ಎಲ್ಲವೂ ಹೀಗೆಯೇ ಕೊಚ್ಚಿಕೊಂಡು ಹೋಗಿಬಿಡುತ್ತದೆ ಎಂದು.

ಬಿಲ್ಲೇಸುರರು ಕೋಲು ಹಿಡಿದುಕೊಂಡು ನಿಧಾನವಾಗಿ ಉರಕಡೆ ತಿರುಗಿ ನಡೆದರು. ತಾನಾಗಿಯೇ ಮನಸ್ಸು ಗಟ್ಟಿಯಾಗತೊಡಗಿತ್ತು. ಬೇರೆ ಕೆಲಸ ಮಾಡಲು ಮನಸ್ಸಿನಲ್ಲಿ ಶಕ್ತಿ ಹುಟ್ಟತೊಡಗಿತ್ತು. ಭರವಸೆಯೂ ಮೂಡತೊಡಗಿತ್ತು. ಉರ ಅಂಚಿಗೆ ಬಂದರು. ಮಹಾವೀರಚಿಯ ದೇವಸ್ಥಾನ ಕಾಣಿಸಿತ್ತು. ಕೆತ್ತಲಾಗಿತ್ತು. ಎದುರಿನಿಂದ ದೇವಸ್ಥಾನ ಕಟ್ಟಿಯೇರಿದರು. ಕಟ್ಟಿಯ ಮೇಲಿಂದಲೇ ದೇವಸ್ಥಾನಕ್ಕೆ ತಿರುವುಮುರುವಾಗಿ ಪ್ರದಕ್ಷಿಣ ಹಾಕಿ, ಮಹಾವೀರಚಿಯ ಬಳಿ ಬಂದರು. ನಿಲ್ದಕ್ಷದಿಂದ ಎದುರಿಗೆ ನಿಂತು ಆವೇಶದಿಂದ ಮಾತಾಡತೊಡಗಿದರು, “ನೋಡು, ನಾನು ಬಡವ. ನೀನು ಬಡವರ ಆಧಾರವೆಂದು ಎಲ್ಲಾರೂ ಹೇಳುತ್ತಾರೆ, ಅದಕ್ಕಾಗಿಯೇ ನಾನು ನಿನ್ನ ಬಳಿ ಬರುತ್ತಿದ್ದೆ, ನನ್ನ ಆಡುಗಳನ್ನು ಮರಿಗಳನ್ನು ಕಾಪಾಡು ಅಂತ ಕೇಳಿಕೊಳ್ಳುತ್ತಿದ್ದೆ. ನೀನು ಯಾವ ರೀತಿ ಕಾಪಾಡಿದೆ ಅಂತ ಹೇಳು, ಹೀಗೆ ಉದ್ದ ಮೋರೆ ಮಾಡಿಕೊಂಡು ನಿಂತಿದ್ದೀರುಲ್ಲ?” ಯಾವ ಉತ್ತರವೂ ಸಿಗಲಿಲ್ಲ. ಬಿಲ್ಲೇಸುರರು ಕಣ್ಣಲ್ಲಿ ಕಣ್ಣ ನೆಟ್ಟು ಮಹಾವೀರಚಿಯ ಮುಖಕ್ಕೆ ಜೋರಾಗಿ ಕೋಲಿನಿಂದ ಬೀಸಿ ಹೊಡೆದರು, ಮಣ್ಣನ ಅ ಮುಖ ಚಿಣ್ಣ ಕೋಲಿನಂತೆ ತುಂಡರಿಸಿ ಮಾರು ದೂರ ಹೋಗಿ ಬಿದ್ದಿತು.

ಹೆತ್ತು

ಬಿಲ್ಲೇಸುರರು, ಈಗಾಗಲೇ ಹೇಳಿದಂತೆ, ಪದೇ ಪದೇ ದುಃಖವನ್ನು ಎದುರಿಸಿ ಅದಕ್ಕೆ ಸಾಂಪ್ರದಾಯಿತ್ವದಲ್ಲಿ ನಡೆದಿದ್ದರು. ಅವರೆಂದೂ ಸೋಲೊಪ್ಲಾಟ್‌ಲ್ಯಾನ್‌. ಈಚೆಗೆ ನಗರಗಳಲ್ಲಿ ಮಹಾತ್ಮಾ ಗಾಂಧಿಯವರನ್ನು ನುಸರಿಸಿ ಎಲ್ಲರೂ ಆದಿನ ಹಾಲು ಕುಡಿಯ ಕೊಡಗಿದ್ದರಿಂದ ಆದಿನ ಹಾಲಿಗೆ ಒಳ್ಳೆಯ ಬೇಡಿಕೆಯಿದೆ; ಅದ್ದರಿಂದ ಆಕಳ ಹಾಲಿಗಿಂತ ಅದರ ಬೆಲೆ ಹಚ್ಚಾಗಿದೆ; ಹೀಗಾಗೆ ಹಳ್ಳಿಗಳಲ್ಲಾ ಈ ಪದ್ಧತಿ ಪ್ರಚಲಿತವಾಗಿದೆ; ಅದರ ಬಿಲ್ಲೇಸುರರ ಕಾಲದಲ್ಲಿ ಇಡೀ ಪ್ರಪಂಚಕ್ಕೇ ಆದಿನ ಹಾಲಿನ ಬಗ್ಗೆ ತಿರಸ್ಕಾರವಿತ್ತು; ತೀರ ಅಸ್ವಸ್ಥರಾದವರಿಗೆ, ಆಕಳ ಹಾಲೂ ಸಹ ಪಚನವಾಗದಂತಹ ಪರಿಸ್ಥಿತಿಯಲ್ಲಿ ಮಾತ್ರ, ಆದಿನ ಹಾಲನ್ನು ಕೊಡಲಾಗುತ್ತಿತ್ತು. ಬಿಲ್ಲೇಸುರರ ಉರಿನಲ್ಲಿ ಈ ತರಹದ ಒಬ್ಬ ರೋಗಿಯೂ ಇರಲಿಲ್ಲ. ಹಾಲನ್ನು ಮಾರಬೇಕೆಂದರೂ ಮಾರಾಟವಾಗದಿದ್ದಾಗ, ಯಾರಿಗಾದರೂ ಅವರನ್ನು ಸಂತುಷ್ಟಗೊಳಿಸಲು ಹಾಗೆಯೇ ಹಾಲು ಕೊಟ್ಟರೂ ಅವರು ಮುಖ ಶಿವಚಕೊಡಗಿದಾಗ, ಬಿಲ್ಲೇಸುರರು ಖೋವಾ ತಯಾರಿಸಿಕೊಡಗಿರು. ಆದಿನ ಹಾಲಿನ ಖೋವಾ ತಯಾರಿಸುವಲ್ಲಿ ಮೊದಲಿಗೆ ಪ್ರಕೃತಿಯೇ ಅಡ್ಡವಾಯಿತು; ಆದಿನ ಹಾಲಲ್ಲಿ ನೀರಿನ ಅಂಶ ಹಚ್ಚಾಗಿರುತ್ತದೆ; ದೊಡ್ಡ ಕಟ್ಟಿಗೆಗಳನ್ನು ಉರಿಸಬೇಕಾಯಿತು; ಬಹಳ ಹೊತ್ತಿನವರಿಗೆ ಒಲೆಯ ಮುಂದೆ ಕೂಡಿರಬೇಕಾಯಿತು; ಬಹಳ ಪರಿಶ್ರಮ; ಗುಡ್ಡ ಅಗೆದು ಇಲಿ ಹಿಡಿದ ಹಾಗೆ-ಖೋವಾದ ಒಂದು ಚಿಕ್ಕ ಮುದ್ದೆ ಸಿದ್ಧವಾದಾಗ ಮನಸ್ಸಿನ ಚಿಕ್ಕದಾಯಿತು. ಒಂದು ಸೇರು ಎಮ್ಮೆ ಹಾಲಿನಲ್ಲಿ ಪಾಪು ಖೋವಾ ಹೊರಡುತ್ತದೆ, ಇದು ಅದರ ಅಧಿಕಾರಿ ಅಗಲಿಲ್ಲ. ಗಟ್ಟಿಮನಸ್ಸು ಮಾಡಿ ಮಾರ್ತಿಲು ಹೊರಟರು; ಭಜನಾ ಹಲವಾಯಿ ಜೋತಿಸುರವಾಲೇನ ಒಳ ಹೋದರು. ಅವನು ಬೀಜಗಳನ್ನು ಕಡಿಯುತ್ತಿದ್ದು, ಅವಸರದಲ್ಲಿ ಅವನು ನೋಡಲಿಲ್ಲ, ಹಾಗೆಯೇ ತೂಕ ಮಾಡಿ ಹಣ ಕೊಟ್ಟಿ; ಎರಡನೇ ದಿನ ಹೋದಾಗ ತೂಕ ಮಾಡಿ ಇಟ್ಟಿಕೊಂಡ. ಬಿಲ್ಲೇಸುರರು ಹೇಳಿದರು, “ಹಣ?” ಅವನೆಂದ, “ಹಣ ನಿನ್ನೆಯೇ ಕೊಟ್ಟಿದ್ದೇನೆ, ನಾನು ಎಮ್ಮೆಯ ಹಾಲಿನ ಖೋವಾ ಅಂಶ ತಿಳಿದಿದ್ದು, ಇದು ಆದಿನ ಖೋವಾ, ಆದಿನ ಖೋವಾಕ್ಕೆ ಅಧಿಕ ಬೆಲೆಯೂ ಹಚ್ಚಾಯಿತು, ಆದಿನ ಖೋವಾ ನಾನು ಕೊಳ್ಳುವುದಿಲ್ಲ; ಇನ್ನು ಮೇಲೆ ತರಬೇಡ, ಮಿಶಾಯಿಯಲ್ಲ ಹಾಳಾಗಿ ಬಿಡುತ್ತದೆ, ಗಿರಾಕಿಗಳು ಬೈಯ್ಯತ್ತಾರೆ, ಇದರಲ್ಲಿ ತುಪ್ಪವಿಲ್ಲ, ರುಚಿಯೂ ಇಲ್ಲ; ಒಂದಿಮ್ಮೆ ತುಪ್ಪ ಇದರಿಂದ ಹೊರಟರೂ ಅದು ಬೇರೆ ತುಪ್ಪದೊಂದಿಗೆ ಕೂಡಿಕೊಳ್ಳುವುದಿಲ್ಲ-ಒಟ್ಟು ಎಲ್ಲ ತುಪ್ಪಕ್ಕೆ ಕಟ್ಟಿ ವಾಸನೆ ಬರುತ್ತದೆ.” ಬಿಲ್ಲೇಸುರರು ತಲೆ ತಗ್ಗಿಸಿ ಸುಮ್ಮನೆ ಹೊರಟು ಬಂದರು. ಮಾಲು ಇದೆ, ಆದರೆ ಮಾರಾಟವಾಗುತ್ತಿಲ್ಲ. ಆಗ ಒಂದು ಉಪಾಯ ಹೊಳೆಯಿತು. ಇದರಲ್ಲಿ ಖೋವಾ ಮಾಡುವಷ್ಟು ಪರಿಶ್ರಮವೂ ಇಲ್ಲ. ಕೆಂಡದ ಉರಿಯ ಮೇಲೆ ಚೋಗುಣಯಲ್ಲಿ ಹಾಲು ಇಡುತ್ತಿದ್ದರು, ಇತ್ತು ತಮ್ಮ ಕೆಲಸಗಳನ್ನು ಮಾಡುತ್ತಿದ್ದರು, ಹಾಲು ಕಾಯ್ದಾಡನೆ ಅದನ್ನು ತಂಪುಗೊಳಿಸಿ ಹೆಷ್ಟ ಹಾಕಿಡುತ್ತಿದ್ದರು; ಮರುದಿನ ಕಡೆದು ಬೆಣ್ಣೆ ತೆಗೆಯುತ್ತಿದ್ದರು. ಮಜ್ಜಿಗೆಯನ್ನು ತಾಪ್ತಾ ಕುಡಿಯುತ್ತಿದ್ದರು, ಮರಿಗಳಿಗೂ ಕುಡಿಸುತ್ತಿದ್ದರು.

ಚೆಣ್ಣೆಯಿಂದ ತುಪ್ಪ ಮಾಡಿ ಅದರಲ್ಲಿ ನಾಲ್ಕುರಲ್ಲಿಂದು ಭಾಗದಮ್ಮೆ ಎಮೈಯ ಚೆಣ್ಣೆ ಕೊಂಡು ಬೇರೆಸುತ್ತಿದ್ದರು, ಕಡಿಮೆ ಬೆಲೆಗೆ ಪೇಟೆಯಲ್ಲಿ ಮಾರಾಟ ಮಾಡಿ ಬರುತ್ತಿದ್ದರು. ಹಳ್ಳಿಗಳಲ್ಲಿ ಆಕಳು, ಎಮ್ಮೆ ಅಡುಗಳ ಮಿಶ್ರಣ ಮಾಡಿದ ಚೆಣ್ಣೆಯೂ ಮಾರಾಟವಾಗುತ್ತದೆ. ಏರಡು ಅಥವಾ ಮೂರೂ ಬಗೆಯ ಪ್ರಾಣಿಗಳನ್ನು ಸಾಕಿಕೊಂಡವರು ಹಾಲನ್ನು ಪ್ರತ್ಯೇಕವಾಗಿ ಹೆಪ್ಪ ಹಾಕುವುದಿಲ್ಲ. ಬಿಲ್ಲೇಸುರರ ಕಲಸ ಹೀಗೆಯೇ ಸಾಗಿತ್ತು. ಆದು ಸತ್ತುಹೋದ ನಂತರದ ದಿನಗಳಲ್ಲಿ ಅವರು ಹಾನಿ-ಲಾಭ ಮತ್ತು ಜೀವನ-ಮರಣಗಳ ಬಗ್ಗೆ ತತ್ತ್ವಜ್ಞಾನಿಯಂತೆ ಯೋಚಿಸುತ್ತೇ ತಮ್ಮ ಭವಿಷ್ಯದ ಬಗೆಗೂ ವಿಚಾರ ಮಾಡಿದರು. ಆಡುಗಳನ್ನು ಇನ್ನು ಬಯಲಿಗೆ ಮೇಯಲು ಕರೆದೊಯ್ದಬಾರದು, ಮನೆಯಲ್ಲೇ ತಿನ್ನಿಸಬೇಕು, ಹೊಲ ತಯಾರಾಗುವ ವರಿಗೆ ಹಾಗೂ ಗೆಣಸಿನ ಬೆಳೆ ಬರುವವರಿಗೆ ಹೀಗೆಯೇ ಮಾಡಬೇಕು ಎಂದು ಅವರು ನಿರ್ಧರಿಸಿದರು. ಬೆಳಗಾಗುತ್ತಲೇ ಬಿಲ್ಲೇಸುರರು ಗುದ್ದಲಿ ತೆಗೆದುಕೊಂಡು ಹೊಲದ ಕಲಸಕ್ಕೆ ಹೊರಟರು. ರಾತ್ರಿ ಸಾಕಮ್ಮೆ ಎಲೆಗಳನ್ನು ತಂದಿದ್ದೀರಿಂದ ಇಡೀ ದಿನ ಆಡುಗಳನ್ನು ಸಾಕಮ್ಮೆ ಮೇಯಿಸಿದ್ದರು. ಆಡುಗಳು ಹಾಗೂ ಮರಿಗಳು ಎಂದಿನಂತೆ ಕೊಟ್ಟಿಗೆಯಲ್ಲಿ ಭದ್ರವಾಗಿದ್ದವು. ಹೊಲದಲ್ಲಿ ನೆಲ ಅಗೆಯುವುದನ್ನು ಕಂಡು ಜನ ತಮಾವೆ ಮಾಡತೊಡಗಿದರು. ಆದರೆ ಬಿಲ್ಲೇಸುರರು ಹಿಟ್ಟಿನ್ನದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಮಧ್ಯಾಹ್ನದ ಹೊತ್ತಿಗೆ ಸಾಕಮ್ಮೆ ಜಮಿನು ಅಗೆದು ಹದಮಾಡಿದ್ದರು. ನೋಡಿ ಎದೆ ತಂಪಾಯಿತು. ಆರೇಳು ದಿನಗಳಲ್ಲಿ ತಮ್ಮ ಪರಿಶ್ರಮದಿಂದ ಆಡುಗಳಾಗಿ ದೂಡಿಯನ್ನು ತಯಾರಿಸಬಹುದೆಂದು ಮನಸ್ಸಿಗೆ ಭರವಸೆಯನಿಸಿತು. ಮಧ್ಯಾಹ್ನ ಮನೆಗೆ ಬಂದರು, ಸ್ವಾನ ಮಾಡಿ ಸಚ್ಚಿಗೆ ತಯಾರಿಸಿದರು, ತಿಂದು ತುಸು ಹೊತ್ತು ವಿಶ್ವಾಂತಿ ಪಡೆದರು. ಮಧ್ಯಾಹ್ನ ಕಳೆಯಿತು, ಇನ್ನೂ ಸಂಜೆಯಾಗಿರಲಿಲ್ಲ. ಎದ್ದು ಮತ್ತೆ ಹೊಲದಲ್ಲಿ ನೆಲ ಅಗೆಯಲು ನಡೆದರು. ಸಂಜೆ ತನಕ ದುಡಿದು ಆಡುಗಳಿಗೆ ಎಲೆಗಳನ್ನು ಕೊಯ್ದುಕೊಂಡು ರಾತ್ರಿಯಾಗುವಾಗ ಮನೆಗೆ ಬಂದರು. ಏಳು ದಿನಗಳ ಒದಲಿಗೆ ಇದೇ ದಿನಗಳಲ್ಲಿ ಬಿಲ್ಲೇಸುರರು ಹೊಲದ ಒಂದು ಭಾಗವನ್ನು ಅಗೆದು ಹದಗೊಳಿಸಿದರು. ಹೊಲದಿಂದ ಒಂದು ಭಾಗವನ್ನು ಬೇವ್ರಡಿಸಿದರು. ಏನನ್ನು ಬಿತ್ತಿಚೇಕೆನ್ನುತ್ತಿರು ಬಿಲ್ಲೇಸುರ? - ಎಂದು ಜನ ಕೇಳುತ್ತಿದ್ದರು. ಬಿಲ್ಲೇಸುರರು ಹೇಳುತ್ತಿದ್ದರು, ಅಫ್ಫಿಮು! ಹಳ್ಳಿಗಳಲ್ಲಿ ಯಾರೂ ಯಾರಿಗೂ ಅಷ್ಟಾಗಿ ಗಮನ ಕೊಡುವುದಿಲ್ಲ, ಹಾಗೆ ಎಲ್ಲಿಯೂ ಕೊಡುವುದಿಲ್ಲ, ಆ ಮಾತು ಬೇರೆ. ಬಿಲ್ಲೇಸುರರು ಅತಿತ್ತ ತಿರುಗಿ ವಿಚಾರಿಸಿ ಗೆಣಸಿನ ಅಗೆಗಳನ್ನು ತಂದರು. ಒಂದು ದಿನ ಜನರಲ್ಲಿ ನೋಡಿದರು-ಬಿಲ್ಲೇಸುರರು ಗೆಣಸು ನೆಡುತ್ತಿದ್ದಾರೆ. ಮಳೆ ಬರುವುದಕ್ಕೂ ಗೆಣಸು ನೆಡುವುದಕ್ಕೂ ಸರಿ ಹೋಯಿತು. ಆಗ ಬಿಲ್ಲೇಸುರರು ಆಲೂಗಡ್ಡೆಯನ್ನು ಬೆಳೆಯಲು ಮಣ್ಣ ಹದಗೊಳಿಸತ್ತೇಡಗಿದರು.

ಹನ್ನೊಂದು

ಶ್ರೀಲೋಚನನ ಎತ್ತುಗಳನ್ನು ಕೊಳ್ಳಿದ ಬಿಲ್ಲೇಸುರರು ಬೇರೆದೆಯಿಂದ ಆಡುಗಳನ್ನು

ಕೊಂಡಂದಿನಿಂದಲೇ ಶ್ರೀಲೋಚನರು ಈ ಪಾಪದ ಮನುಷ್ಯನನ್ನು ಪೇಚಿಗೆ ಸಿಕ್ಕಿಸಲು ಹೊಂಚುಹಾಕತೊಡಗಿದ್ದರು. ಅಡುಗಳ ಮರಿಗಳು ಹೆಚ್ಚಾದಂತೆ ಉರಲ್ಲಿ ಬಿಲ್ಲೇಸುರರ ಹೆಸರು ಹಣವಂತರ ಪಟ್ಟಿಯಲ್ಲಿ ನೇರತೊಡಗಿತು. ಜನರು ಬಗೆಬಗೆಯ ಅಭಿಪ್ರಾಯಗಳನ್ನು ಹೇಳತೊಡಗಿದರು. ಅಶ್ವಯುಜ ತಿಂಗಳು. ಬಿಲ್ಲೇಸುರರ ಗೆಣಸಿನ ಬಳ್ಳಿಗಳು ನಳನಳಿಸತೊಡಗಿದ್ದವು. ಇಂತಿಷ್ಟು ವುಣ ಗೆಣಸು ಹೊರಡಬಹುದೆಂದು ಜನ ಅಂದಾಜುಕಟ್ಟತೊಡಗಿದ್ದರು; ಬಿಲ್ಲೇಸುರರು ಚಪ್ಪರದ. ಕೆಳಗೆ ಅಡಿನ ಹಾಲಿನೊಂದಿಗೆ ಮರಿಹಿಟ್ಟು ಬೆಲ್ಲ ತಿನ್ನತೊಡಗಿದ್ದರು, ಆಗ ಶ್ರೀಲೋಚನರು ಬಂದರು. ಅಡುಗಳ ಮರಿಗಳನ್ನು ಹೊದಿಸಿ ಮರೆಮಾಡಲೆಂದು ಒಂದು ಬುಟ್ಟಿಯನ್ನು ಡಬ್ಬಿ ಹಾಕಿತ್ತು, ಅದರ ಮೇಲೆ ಕೂಡಲೆಂದು ತಿರುಗಿದ್ದರು, ಅದರೆ ಬಿಲ್ಲೇಸುರರು ಕೈಯಲ್ಲಾಡಿಸಿದ್ದನ್ನು ನೋಡಿ ನೆಲದ ಮೇಲೆಯೇ ಕೂಡರು. “ಒಂದು ಭಾರೀ ಸುದ್ದಿಯಿದೆ ಬಿಲ್ಲೇಸುರ” - ಎಂದು ಮುಗುಳ್ಳಗುತ್ತ ಹೇಳಿದರು. ಉಪದೇಶಕನ ಭಂಗಿಯಲ್ಲಿ ಕೈಯೆತ್ತಿ ಏನೂ ಮಾತಾಡದೆ ಅಶ್ವಸನೆ ಕೊಡುತ್ತಿರುವ ಹಾಗೆ, ತನು ಹೊತ್ತು ತಾಳಿರಿ ಅಂತ ಬಿಲ್ಲೇಸುರರು ಸನ್ನೆ ಮಾಡಿದರು. ಶ್ರೀಲೋಚನರು ಕೇಳಿದರು, ಉಂಟ ಮಾಡುವಾಗ ಮಾತಾಡುವುದಿಲ್ಲವೇ? ಗಂಭೀರ ಭಾವದಿಂದ ಕಣ್ಣು ಮುಚ್ಚಿ ತಲೆಯಲುಗಿಸಿ ಬಿಲ್ಲೇಸುರರು ಉತ್ತರಿಸಿದರು. ಶ್ರೀಲೋಚನರು ತಮ್ಮ ಮಾತುಕತೆಯ ರೂಪರೇಷೆಗಳನ್ನು ಮನದಲ್ಲೇ ಮೇಲುಕುಹಾಕತೊಡಗಿದರು.

ಬೆಳಗ ಬೆಳಗನೆ ಉಂಡು ಬಿಲ್ಲೇಸುರರು ಎದ್ದರು. ಕಾಲುವೆಯ ಬಳಿ ಕೂತು ಕೈತೊಳಿದರು, ಬಾಯಿ ಮುಕ್ಕಳಿಸಿದರು, ನಿತ್ಯದ ರೂಢಿಯಂತೆ ಜನಿವಾರದಲ್ಲಿ ಕಟ್ಟಿಕೊಂಡಿದ್ದ ತಾಮ್ರದ ದಂತಕ್ಷಿರ್ಯಿಂದ ಹಲ್ಲು ಸ್ವಚ್ಛ ಮಾಡಿಕೊಂಡರು. ಮತ್ತೆ ಬಾಯಿ ಮುಕ್ಕಳಿಸಿದರು, ಬಳಿಕ ಡರನೆ ತೇಗಿ, ತಲೆ ತಗ್ಗಿಸಿ ಕೊಟ್ಟಿಗೆಯ ಒಳಗೆ ಹೋದರು. ಶ್ರೀಲೋಚನರು ನೋಡುತ್ತಲೇ ಇದ್ದರು. ಬಿಲ್ಲೇಸುರರು ಒಂದು ಹೊರಸನ್ನು ಹೊರಗೆ ತಂದರು. ಅದನ್ನು ಹಾಕಿ ಹೇಳಿದರು, “ಬಾ, ಜೋಕೆಯಿಂದ ಕೊತುಕೋ, ಹೆಚ್ಚಿಗೆ ಅಲ್ಲಾಡಬೇಡ.” ಶ್ರೀಲೋಚನರು ಎದ್ದು ಒಂದು ಹೊರಸಿನ ಮೇಲೆ ಕೂಡರು. ಒಂದು ಕಡೆ ಬಿಲ್ಲೇಸುರರು ಕೂಡರು.

ಶ್ರೀಲೋಚನರು ಬಿಲ್ಲೇಸುರರನ್ನು ನೋಡಿದರು, ಬಳಿಕ ಅಶ್ವಯ್ಯದಿಂದ ಕಣ್ಣರಳಿಸಿ ಹೇಳಿದರು, “ನಿನಗೆ ಮನಸ್ಸಿದ್ದರೆ ನೋಡಿ, ಒಂದು ಒಳ್ಳೀ ಮದುವೆಯ ಹೆಣ್ಣಿದೆ.”

ಮದುವೆಯ ಹೆಸರು ಕೇಳುತ್ತಲೇ ಬಿಲ್ಲೇಸುರರ ನರನಾಡಿಗಳಲ್ಲಿ ವಿದ್ಯುತ್ ಪ್ರವಾಹ ಹರಿದಂತಾಯಿತು; ಆದರೆ ಹಿಂದೂಧರ್ಮದ ರೀತಿಯಂತೆ ಅದನ್ನು ಪ್ರಯೋಜನವಾದವಾಗಿ ಬಳಸಿಕೊಳ್ಳುತ್ತ ಅವರೆಂದರು, “ಈಗ ನೀನೇ ನೋಡುತ್ತಿರುವೆಯಲ್ಲ, ಹುರಿದ ಅಕ್ಕಹಿಟ್ಟು ತಿನ್ನಬೇಕಾಗಿ ಬಂದಿದೆ. ಒಬ್ಬ ಹಂಗಸು ಇದ್ದರೆ ಸಾಯಂ ಪರಿಸ್ಥಿತಿಯಲ್ಲಾ ರೊಟ್ಟಿ ಸುಟ್ಟು ಇಟ್ಟಿರುತ್ತಿದ್ದಳು.”

“ನೀನನ್ನು ಪ್ರದು ನರಿ,” ಗಂಭೀರವಾಗಿ ಶ್ರೀಲೋಚನರು ಅಂದರು.

ಬಿಲ್ಲೇಸುರರಿಗೆ ಪ್ರಚೋದನೆ ಸಿಕ್ಕಂತಾಗಿ ಹೇಳಿದರು, “ಉರಿನಲ್ಲಿಯ ನಾಲ್ಕಾರು ಜನರನ್ನು ಅಣ್ಣತಮ್ಮಂದಿರ ಹಾಗೆ ಹಚ್ಚಿಕೊಂಡಿದ್ದೇನೆ, ಹಾಗೆಂದು ಇಲ್ಲೇ ಬಿದ್ದುಕೊಂಡಿದ್ದೇನೆ, ಇಲ್ಲದಿದ್ದರೆ ಹಾಗೆ ಸಾಯಲು ಇಡೀ ಜಗತ್ತಿನ ತುಂಬ ಸಾಕಷ್ಟು ಜಾಗಗಳವೆಯಲ್ಲ.”

“ಇದನ್ನು ನೀನು ಹೇಳಿಯೇ ನಾನು ತಿಳಿಯಬೇಕೇ?”

ಬಿಲ್ಲೇಸುರರ ಪುರುಷತ್ವ ಜಾಗೃತವಾಯಿತು. ಅವರೆಂದರು, “ಬಂಗಾಳಕ್ಕೆ ಹೋಗಿದ್ದು. ಮನಸ್ಸು ಮಾಡಿದ್ದರೆ ಅಲ್ಲೇ ಚೆನ್ನಾಗಿ ತಳವಾರಿಬಹುದಿತ್ತು. ಅದರೆ ಅಪ್ಪ-ಅಜ್ಞಂದಿರ ಹೆಸರಿನ ಹೋಹವೊಂದಿರುತ್ತದಲ್ಲ? ಯಾಕೆ ಮೂಗು ಕೊಯ್ದಿಸಿಕೊಳ್ಳಬೇಕು? ಆಗ ನೀವೇ ಅನ್ನಬಹುದಿತ್ತು, ಬಿಲ್ಲೇಸುರ ಅಪ್ಪ-ಅಜ್ಞಂದಿರ ಹೆಸರಿನ ದೀಪವನ್ನೇ ಆರಿಸಿಬಿಟ್ಟು-ಅಂತ.” ಬಿಲ್ಲೇಸುರರು ಈ ಆವೇಶದಿಂದ ಒಮ್ಮೆಲೇ ವಿಷಯಾಂತರ ಮಾಡುವುದು ಕರಿಣಾವಿತ್ತು, ಮುಖ್ಯ ಸುದ್ದಿಗೆ ಬರಲು ಪ್ರಯತ್ನಿಸಿ ಮತ್ತೆ ಹಿಂದೆ ಸರಿಯುತ್ತಿದ್ದರು. ಆಗ ಶ್ರೀಹೋಚನರೆಂದರು, “ಇಡೀ ಉರೇ ನಿನ್ನನ್ನು ಹೋಗಳುತ್ತ ಇದೆ; ಉರಿನವರಷ್ಟೇ ಅಲ್ಲ, ಪರವಾರಿನವರೂ ಸಹ ಬಿಲ್ಲೇಸುರ ನಿಜವಾದ ಗಂಡಸು ಅನ್ನತ್ವಾರೆ.”

ಬಿಲ್ಲೇಸುರರೆಂದರು, “ಈ ಜಗತ್ತು ಹೆಸರಿಗಾಗಿ ಜೀವ ಬಿಡುತ್ತದೆ. ಇಮ್ಮೊಂದು ಕಷ್ಟವನ್ನು ನಾನೇಕೆ ಸಹಿಸುತ್ತೇನೆ? ಒಳ್ಳೆ ಹೆಸರು ಗಳಿಸುವ ಒಂದೇ ಉದ್ದೇಶಕ್ಕಾಗಿ. ನಮ್ಮುವ್ವು ಸತ್ತರೂ ಸತ್ತಿಲ್ಲ, ಯಾಕೆ? ಇಂಥದರಲ್ಲಿ ಅವರಿಗೊಬ್ಬ ಮೊಮ್ಮೆಗ ಇರದಿದ್ದರೆ ಹೇಗೆ?”

ಶ್ರೀಹೋಚನರೆಂದರು, “ನಿನ್ನಂತಹ ತಿಳುವಳಿಕೆಯಲ್ಲಿ ಮಗ ಇದ್ದಮೇಲೆ ಮೊಮ್ಮೆಗನೂ ಬರಲೇಬೇಕಲ್ಲು.” ಹಾಗೆಂದು ಮತ್ತೆ ಗಂಭೀರರಾದರು.

ಬಿಲ್ಲೇಸುರರೆಂದರು, “ಈ ಜಗತ್ತಿನಲ್ಲಿ ತಂದೆ ತಾಯಿಗಳೇ ದೇವರು. ತಂದೇ-ತಾಯಿ ಇರದಿದ್ದರೆ ಧರ್ಮವೆಂಬುದೂ ಇರುತ್ತಿರಲಿಲ್ಲ.”

“ಈಗ ನೋಡು, ಹೊಲದಲ್ಲಿ ಕೆಲಸ ಮಾಡಲು ಹೋಗಬೇಕು, ಮನೆಗೆ ಬರಬೇಕು. ಅಲ್ಲಿ ಹೆಂಗಸಿಲ್ಲ; ಹೆಂಗಸಿಲ್ಲದಿದ್ದರೆ ಉಟ ಪದ್ಧತಿ ಪ್ರಕಾರ ಆಗುವುದೇ ಇಲ್ಲ; ಅವಸರದಲ್ಲಿ ಸರಿಯಾಗಿ ಸ್ವಾನವೂ ಆಗುವುದಿಲ್ಲ, ರೊಟ್ಟಿಯನ್ನು ಮಾಡಲಾ ಗುಪುದಿಲ್ಲ, ಉಣಿನ್ನುವುದೂ ಆಗುವುದಿಲ್ಲ; ಧರ್ಮ ಹೇಗೆ ಉಳಿದೀತು?” ಬಿಲ್ಲೇಸುರರು ಉತ್ತೇಜಿತರಾಗಿ ಅಂದರು.

“ನಮಗಿದು ಬಹಳ ಮೋದಲೇ ತಿಳಿದಿತ್ತು, ಈಗ ನೀನೂ ತಿಳಿದುಕೋ” ಹೀಗೆಂದು ಶ್ರೀಹೋಚನರು ತಮ್ಮ ಮೂರನೇ ಕಣ್ಣಗೆ ಕೆಲಸ ಹೊಟ್ಟಿರು.

ಬಿಲ್ಲೇಸುರರು ಒಂದು ಸಲ ಶ್ರೀಹೋಚನರನ್ನು ನೋಡಿ ಹೀಗೆ ಯೋಚಿಸಿದರು, ‘ನೋಡು, ದಳ್ಳಾಳಿಯಾಗಿ ಬಂದಿದ್ದಾನೆ. ಜಗತ್ತಿನಲ್ಲಿ ತಾನೇ ಜಾಣನೆಂದು ತಿಳಿದಿದ್ದಾನೆ. ಇನ್ನು ಹಣದ ಮಾತೆತ್ತುವನು. ಯಾರ ಮಗಳೋ, ಹೇಗಿರುವಳೋ, ಏನೂ ಗೊತ್ತಿಲ್ಲ. ಏನಾದರೂ ಕುಂಡು ಇದ್ದಿರಲೇಬೇಕು. ಆದರೆ ಎಲ್ಲ ನಿರ್ವಹಿಸುವುದೇ ಕಷ್ಟವಾಗಿದೆ. ಹಸಿವೆಯಾಗುತ್ತದೆ, ಹಾಗಂತ ತಿನ್ನಬೇಕಾಗುತ್ತದೆ, ಮಣಿ ಆಗುತ್ತದೆ, ಬಿಸಿಲು ಬೀಳುತ್ತದೆ, ಬಿಸಿಗಳಿ ಬೀಸುತ್ತದೆ, ಆದ್ದರಿಂದ ವುನೆಯಲ್ಲಿರಬೇಕಾಗುತ್ತದೆ. ವುನೆ ನೋಡಿಕೊಳ್ಳುವವರು ಬೇಕೆಂದು ಮದುವೆಯಾಗಬೇಕಾಗುತ್ತದೆ. ಮನೆಕೆಲಸವನ್ನು ಹೆಂಗಸು ಮಾತ್ರ ನಿಭಾಯಿಸಬಲ್ಲಿಲ್ಲ. ಜನ ಏನೇಮೋ ಸಾಮಾನುಗಳನ್ನು ತಂದು ಮನೆ ತುಂಬಿಸುತ್ತಾರೆ; ಹೆಂಡತಿಗೆ ವಸ್ತು ಒಡವೆ ಮಾಡಿಸುತ್ತಾರೆ. ಎಲ್ಲವೂ ಬರಿ ಹೋರಿಕ್ಕಾಗಿ-ಈ ದೊಳ್ಳಿನ ಒಳಗೆಲ್ಲ ಬರಿ ಪೊಳ್ಳುತ್ತಾನೇ?” ಬಿಲ್ಲೇಸುರರಿಗೆ ಗುರು ಪತ್ತಿಯ ನೆನಪಾಯಿತು, ಉರಿನ ಮನೆ, ಮನಯ ಶೂನ್ಯ ಇತಿಹಾಸ ಕಣ್ಣಿದುರು ಹಾಯ್ದಿತು. ಇಲ್ಲಿಯವರೆಗೂ ಅವರು ಸುಳ್ಳು ಹೇಳುತ್ತಲಿದ್ದರು. ಅದೇ

ಕಾರಣದಿಂದಾಗಿಯೇ ಹಕ್ಕಿ ಬಲೆಯಲ್ಲಿ ಬೀಳುತ್ತಿರುವುದು. ಶ್ರೀಲೋಚನರ ಉದ್ದೇಶವೇನಿದೆಯೋ ಎಂಬುದನ್ನು ಬಿಲ್ಲೇಸುರರಿಗೆ ತಿಳಿದುಕೊಳ್ಳಬೇಕಿತ್ತು. ಅವರ ಮನಸ್ಸಿನಲ್ಲಿನಿದೆಯೋ ತಿಳಿದುಕೊಳ್ಳೋಣ, ನನ್ನ ಗಂಟೆನು ಹೋಗುತ್ತದೆ, ಅಂದುಕೊಂಡು ದೀನ ಸ್ವರದಲ್ಲಿ ಅಂದರು, “ಅಣ್ಣಾಯ್, ಉರವರೆಲ್ಲ ನೀನು ಬಹಳ ತಿಳುವಳಿಕ್ಕು ಅಂತ ಅನ್ನತ್ವಾರೆ.”

ಶುಶ್ರಿಯಾಗಿ ಶ್ರೀಲೋಚನರೆಂದು, “ಇಂತಹ ಹುಡುಗಿ ಈ ಉರಲ್ಲೇ ಇಲ್ಲ - ಹದಿನಾರರ ಹುಡುಗಿ, ಚೆಂಕಿಯ ಚೆಂಡು.”

ಬಿಲ್ಲೇಸುರರಿಗೆ ದೇವತೆಯರ ನೇನಪ್ಪ ಬಂದಿತು, ಹುಗಾಗಿ ಒಮ್ಮೆ ವಿಚಲಿತರಾಗಿ ಮತ್ತೆ ಚೇತರಿಸಿಕೊಂಡರು.

“ನಿನ್ನ ಕಣ್ಣ ಎಂದೂ ಮೋಸ ಹೋಗಲಾರದು. ಎಲ್ಲಿಯ ಹುಡುಗಿ?”

“ಅದ್ಲೂ ಹೇಳುವುದಿಲ್ಲ. ಮದುವೆಯಾಗಲು ಹೊರಟಾಗಲೇ ನಿನಗೆ ಅದೆಲ್ಲ ಗೊತ್ತಾಗುವುದು.”

“ಮೊದಲಿಗೆ ಹಣ್ಣ ಉಡಿ ತುಂಬಬೇಕಲ್ಲ, ಅದೂ ಅವಶ್ಯವಿಲ್ಲವೋ ಹೇಗೆ?”

“ಹಣ್ಣ ಉಡಿ ತುಂಬೋಣ, ಆದರೆ ಹೇಳುವುದು-ಕೇಳುವುದು ಏನೂ ಇಲ್ಲ, ತಿವಾರಿಯವರ ಮನೆತನದ ಹುಡುಗಿ. ಎಲ್ಲಾ ಕೆಲಸ ನಮ್ಮ ಮೂಲಕ ಆಗುವುದು.”

“ಯಾವ ಉರಿನವಳ್ಳು?”

“ಇದನ್ನು ಹೇಳಬಿಟ್ಟರೇ ಇನ್ನೇನು ಉಳಿಯುತ್ತದೆ? ಇದಂತೂ ಮದುವೆಗಿಂತ ಮೊದಲೇ ಗೊತ್ತಾಗುತ್ತಾದೆ. ಆದರೊಂದು ಮಾತು. ಅವರ ಬಳಿ ಮದುವೆ ಮಾಡಲು ಹಣವಿಲ್ಲ. ಒಳ್ಳೆಯ ಜನ. ಹುಡುಗಿಯನ್ನೇನೂ ಮಾರುವುದಿಲ್ಲ, ಆದರೆ ಖಚ್ಚು ನೀನೇ ಕೊಡಬೇಕು.”

“ಎಷ್ಟು?”

ಶ್ರೀಲೋಚನರು ಲೇಕ್ಕ ಹಾಕತೊಡಗಿದರು, ಹಾಗೆಯೇ ಬಾಯಿಂದ ಹೇಳುತ್ತ ಹೋದರು, “ನಿನ್ನ ಮನೆಗೆ ಉಡಿ ತುಂಬಿಸಿಕೊಳ್ಳಲು ಬಂದಾಗ ನಮ್ಮ ಮನೆಯಲ್ಲಿ ಉಳಿದುಕೊಳ್ಳಲಿ. ತಟ್ಟಿಯಲ್ಲಿ ಏಳು ರೂಪಾಯಿ ಇಡಬೇಕು, ತೆಂಗಿನಕಾಯಿಯೋಂದಿಗೆ ಒಂದು ಖಣ ಇಡಬೇಕು. ಇಷ್ಟುಕ್ಕೆ ಇಷ್ಟುಕ್ಕೆ ರೂಪಾಯಿ ಖಿಬಾದಿತೆ. ಇದನ್ನು ನೀನು ಉಡಿ ತುಂಬಿಸುವುದಕ್ಕೆ ಏಳು ದಿನ ಮೊದಲೇ ಕೊಡಬೇಕು. ಹಣ್ಣ ಉಡಿ ತುಂಬಿದ ನಂತರ ಆ ದಿನವೇ ಮದುವೆಯ ಖಚಿತಗೆಂದು ಒಂದೂವರೆ ನೂರು ರೂಪಾಯಿ ಕೊಡಬೇಕು, ಎಲ್ಲಾ ನನ್ನ ಮೂಲಕ. ಒಳ್ಳೆ ಜನ, ಆದರೆ ಎಲ್ಲಾ ನಿಭಾಯಿಸಲಾರರು. ನಿನ್ನದುರು ಕೃಷಾಂಕ ಹೇಗೆ ಕೇಳಿಯಾರು? ಪದ್ಧತಿ ಪ್ರಕಾರ ಮದುವೆಯ ಶಾಸ್ತ್ರ, ಉಟ ಮತ್ತು ದಿಬ್ಬಣೆಗರ ಖಚ್ಚು, ಪಾತ್ರ-ಪಡಗ ಇತ್ಯಾದಿಗೆ ಒಂದೂವರೆ ನೂರು, ಇಷ್ಟೆಂದರೆ ಏನೂ ಹೆಚ್ಚಲ್ಲ, ನಿನ್ನನ್ನೂ ಕಡೆ ಗಣಸಬಾರದಲ್ಲ? ಕುಲದಲ್ಲಿ ನಿನಗಿಂತ ಹೆಚ್ಚಿನವರು.”

ಬಿಲ್ಲೇಸುರರೆಂದರು, “ಕುಲದಲ್ಲಿ ಹೆಚ್ಚಿನವರಾದರೆ ಮದುವೆ ಸರಿಹೊಂದಲಾರದು. ಹಣವಿಲ್ಲದ್ದರಿಂದ ಮನ್ನೂ ವಾಟಪೇಯಿ ಕೆಳಗಿನ ಕುಲದವರಿಗೆ ಹಣ್ಣ ಕೊಟ್ಟು, ಆ ಹುಡುಗಿ ವಿಧವೆಯಾಗಿಬಿಟ್ಟಳ್ಲ. ಅಣ್ಣಾಯ್, ನನಗಿದೇ ದೊಡ್ಡ ಹೆದರಿಕ...”

ಶ್ರೀಲೋಚನರ ಮುಖ ಸಪ್ಪಗಾಯಿತು. ಅವರೆಂದರು, “ವೃಧ್ಣವಾಗಿ ಹೆದರುತ್ತಿರುವಿ. ಈ ದೊಡ್ಡ ಕುಲದವರೆಲ್ಲ ಮುಟ್ಟಿನಿಂದಲೇ ದೊಡ್ಡವರಲ್ಲ, ನಡುವೆಯೇ ದೊಡ್ಡವರಾದವರು, ಮನ್ಮಾ ವಾಜಪೇಯಿಯ ಮಗಳು ಗಂಡನನ್ನು ಕೊಂಡಹಾಕಿದಳು. ಆಕೆಗೆ ಪಯಸ್ಸಾಗಿತ್ತುಂತೆ, ತವರಿನಲ್ಲೇ ಕೆಟ್ಟು ಕೆಳಗಿನ ಕುಲದ ಗಂಡಿಗೆ ಕೆಟ್ಟು ಮದುವೆ ಮಾಡಿದ್ದನಂತೆ. ತನ್ನ ಗೆಣೆಯನ ಮಾತು ಕೇಳಿ, ಗಂಡನಿಗೆ ವಿಷ ಹಾಕಿದಳಂತೆ. ಆತ ತುಸು ದಿನದಿಂದ ಜಡ್ಣಗಿ ಮಲಗಿದ್ದ. ಜಿಷ್ಟಿ ನಡೆದಿತ್ತು.”

“ಅಕೆಯೂ ನನಗೆ ಹಾಗೆಯೇ ಮಾಡಿದರೇ!” ಬಿಲ್ಲೇಸುರರು ಸಂಶಯದಿಂದ ನೋಡತೊಡಗಿದರು.

“ಯಾವ ರೀತಿಯ ಭಯವೂ ಬೇಡವೆಂದು ಹೇಳುತ್ತಿದ್ದೇನಲ್ಲ. ನಾನು ಮಧ್ಯಸ್ಥಿಕೆ ಮಾಡಿದ್ದೇನೆ. ಹುಡುಗಿಯಲ್ಲಿ ಯಾವ ತರದ ಕುಂದೂ ಇಲ್ಲ, ಕಳಂಕವೂ ಇಲ್ಲ, ನಡತೆ-ಗಿಡತೆ ಕೆಟ್ಟಿವಳಲ್ಲ, ಕಪ್ಪ ಬಣ್ಣದವಳಾಗಲೀ ಕುರುಡಿ-ಕುಂಟಿ-ಮೂಗಿಯಾಗಲೀ ಅಲ್ಲ.”

“ನಿನು ಹೇಳುತ್ತಿರುವಿಯೆಂದ ಮೇಲೆ ಹದಿನಾರಾಣೆ ವಿಶ್ವಾಸವಿದೆ. ಆದರೆ ಅವರ ಹೆಸರು-ಕುಲ ಏನೂ ಗೊತ್ತಿರದಿದ್ದರೆ ಮದುವೆಗೆ ಮೊದಲೇ ಬಂಧು-ಭಾಂಧವರಿಗೆ ಏನೆಂದು ಹೇಳಲಿ? ಶ್ರೀಲೋಚನರಿಗೇ ಎಲ್ಲಾ ಗೊತ್ತೆಂದು ಹೇಳುವುದು ಸರಿ ಕಾಣಾದು; ಅದಕ್ಕೇ ಅವರ ವಿವರ ಕೇಳುತ್ತಿರುವೆ. ಇನ್ನೊಂದು ಮಾತು, ಜಾತಕಗಳನ್ನು ಹೊಂದಿಸಿ ನೋಡಬೇಕು. ಹುಡುಗಿಯ ಜಾತಕ ತಗ್ಗೊಂಡು ಬಾ! ನಾನು ಎದುರಿಗೆ ಕೂತೇ ಕೇಳಿಸುತ್ತೇನೆ. ಹುಡುಗಿಗೆ ಕುಜದೋಷವೇನಾದರೂ ಇದ್ದರೇ ನಾನು ವೃಧ್ಣಸಾಯಬೇಕಾಗುವುದಲ್ಲ? ಮದುವೆ ಆಗುವುದೆಂದ ಮೇಲೆ ಸರಿಯಾಗಿ ಕಣ್ಣ ತೆರೆದು ನೋಡಿಯೇ ಆಗಬೇಕು.”

ಶ್ರೀಲೋಚನರಿಗೆ ಒಳಗೊಳಗೇ ಬಹಳ ಸಿಟ್ಟು ಬಂದಿತು. ಅವರೆಂದರು, “ತೇರ ಹುಡುಗಾಟದ ಮಾತು ಆಡುತ್ತೀಯಲ್ಲ. ಇವರು ನಿನ್ನ ಕಡೆ ಬರುವುದಿಲ್ಲ ಎಂದಾದರೆ ಇನ್ನೊಂದೂ ಯಾವ ಸಜ್ಜನರೂ ಬರಲಾರರು. ಗೂಳಿಯ ಹಾಗೆ ಬೇಕಾಬಟ್ಟಿ, ಎಲ್ಲ ಕಡೆ ತಿರುಗುತ್ತೀ, ನಿನ್ನದೂ ಒಂದು ಮನೆ ಅಂತಾಗಲಿ-ಅಂತ ನಿನ್ನ ಮನಸ್ಸಿತ್ತು. ಆದರೆ ನಿನ್ನ ನಿಜಸ್ವರೂಪ ತೋರಿಸಿಯೇ ಬಿಟ್ಟೀಯೆಲ್ಲ. ನಿನಗೇ ಕುಜದೋಷವಿದೆ ಅಂತ ಸಿದ್ಧವಾದರೆ? ಯಾವ ತಂದೆ ನಿನಗೆ ಮಗಳನ್ನು ಹೊಟ್ಟಾನು? ಇನ್ನು ಬಂಧು-ಭಾಂಧವರ ಮಾತು-ಇದನ್ನೊಂತೂ ನಾನು ಹದಿನಾರಾಣೆ ಮೂಖಿತನ ಅನ್ನಾತ್ಮೇನೆ. ಕೂತಲ್ಲೇ ಇಪ್ಪತ್ತೆದು ರೂಪಾಯಿಯ ವಿಚುರ ತಲೆ ಮೇಲೆ. ನಾನೆನ್ನಾತ್ಮೇನೆ-ಸುಮ್ಮನೆ ನಡೆ, ಮದುವೆ ಮಾಡಿಹೊಂಡು ಬಾ. ಹುಡುಗಿಯ ತಂದೆಯ ಹೆಸರು ತಿಳಿದುಹೊಳ್ಳಬೇಕಿದ್ದರೇ ನಡೆ, ಅವರ ಮನೆಯನ್ನು ನೋಡಿ ಬಾ. ಆದರೆ ನೀನೇ ಹೋಗುವುದು ಸರಿ ಕಾಣುವುದಿಲ್ಲ, ಉಂಟ ಜನ ನಿಮ್ಮನ್ನು ನೋಡಿ ನಿಗುವರು.”

ಬಿಲ್ಲೇಸುರರಿಗೆ ಸ್ವಲ್ಪ ವಿಶ್ವಾಸ ಹುಟ್ಟಿತ್ತು. ಆದರೆ ಹಣದ ವಿಷಯ ಯೋಚಿಸಿ ತುಸು ಹಿಂದೇಟು ಹಾಕಿದರು. ಹುಡುಗಿಯ ರೂಪದ ಮೋಹವು ಅವರನ್ನು ಕಟ್ಟಿಹಾಕಿತ್ತು, ನೂರಾರು ಮೊಗ್ಗುಗಳು ಅರಳತೊಡಗಿದ್ದವು, ಸುವಾಸನೆ ಬೀರತೊಡಗಿದ್ದವು. ಆದರೆ ಶ್ರೀಲೋಚನರ

ಮೇಲೆ ಪೂರಾ ವಿಶ್ವಾಸ ಹುಟ್ಟುತ್ತಿರಲ್ಲ. ಅವರು ಹೇಳಿದರು, “ಇಲ್ಲಿಂದ ಎಷ್ಟು ದೂರ?”
“ಮೂರು-ನಾಲ್ಕು ಹರಿದಾರಿ ಅದಿತ್ಯ.”

ಬಿಲ್ಲೇಸುರರು ಯೋಚಿಸಿದರು, ಒಂದೇ ದಿನದಲ್ಲಿ ಹೋಗಿ ತಿರುಗಿಯೂ ಬರಬಹುದು. ಅಡುಗಳಿಗೇನೂ ವಿಶೇಷ ತೊಂದರೆಯಾಗಲಾರದು. ಎಲೆಗಳನ್ನು ಕೊಯ್ದು ತಂದು ಹಾಕಿ ಹೋದರಾಯಿತು. ಅವರೆಂದರು, “ಹಾಗಿದ್ದರೆ ನಡೆಯಣ್ಣಾ, ನೋಡಿ ಬರೋಣ, ನೀನು ಎಂದು ಹೇಳುತ್ತಿರ್ಯೋ ಅಂದು ತಯಾರಿರುವೆ.”

ಶ್ರೀಲೋಚನರು ಲೇಕ್ಕೆ ಹಾಕಿ ಹೇಳಿದರು, “ಇಂದಿನಿಂದ ನಾಲ್ಕನೇ ದಿನಕ್ಕೆ ಹೊರಡೋಣ.”

ಹನ್ನೆರಡು

ಆ ರಾತ್ರಿ ಬಿಲ್ಲೇಸುರರಿಗೆ ನಿದ್ದೆ ಬರಲಿಲ್ಲ. ಅದೇ ರೂಪವನ್ನು ಬಗೆಗಳ್ಳನಲ್ಲಿ ನೋಡುತ್ತಲಿದ್ದರು. ಬಹಳ ಬೆಳ್ಗಿದ್ದಾಳಂತೆ. ಹಾಗೆಂದುಕೊಳ್ಳುತ್ತ ಅವರಿಗೆ ರಾಮರತನರ ಹೆಂಡತಿಯ ನೆನಪಾಯಿತು. ಹದಿನಾರು ವರ್ಷದವಲ್ಲ, ಅಂದಾಗ ಮತ್ತೆ ರಾಮರತನ ಸುಕುಲರ ಮಗಳ ರೂಪ ಕಣ್ಣೆದುರು ಬಿಂದಿತು. ಪುನಿರಾಜಭಾಷಿಯ ಮಗಳು ಹಸೀನಾಳ ಹಾಗೆ ದೊಡ್ಡ-ದೊಡ್ಡ ಕಣ್ಣಾಗಳಿರಬಹುದು. ಈ ಮನೆಗೆ ಬಂದರೆ ಮನೆಯಲ್ಲಿ ಬೆಳಕಾಗುವುದು. ಆಡಿನ ಮರಿಗಳನ್ನಿಡುವ ಕೊರಡಿಯಲ್ಲಿ ಆಕೆಯ ಸಾಮಾನುಗಳನ್ನಿಡಬಹುದು. ಮರಿಗಳು ಪಡಸಾಲೆಯಲ್ಲಿರಬಹುದು. ಒಂದು ಚೆಪ್ಪರ ಹಾಕಿದರೆ ಎಲ್ಲಾ ಖುತ್ತಾಗಳಲ್ಲಾ ಆರಾಮವಾಗಿರಬಹುದು.

ಆದರೆ ಆಡುಗಳ ಮಲಮೂರ್ತಿಗಳ ವಾಸನೆಯನ್ನು ಸಹಿಸುತ್ತೇ ಇಂತಹ ಹೆಂಗಸು ಒಂದು ದಿನವೂ ಈ ಮನೆಯಲ್ಲಿರಲಾರಳು ಅಂತ ಬಿಲ್ಲೇಸುರರಿಗೆ ಒಂದು ಸಲವೂ ಅನ್ನಿಸಲಿಲ್ಲ.

ಮುಂಜಾನೆ ಎದ್ದು ಪಕ್ಕದ ಉರಿನ ಬಟ್ಟೆ ಅಂಗಡಿಯವನ ಕಡೆ ಹೋಗಿ ಜುಬ್ಬಾದ ಬಟ್ಟೆ ಕೊಂಡರು, ಗುಲಾಬಿ ಬಣ್ಣಾದ ಪೆಗಡಿಯನ್ನೂ ಒಂದು ಧೋತಿರವನ್ನೂ ಕೊಂಡರು. ದರ್ಜೆಗೆ ಜುಬ್ಬಾದ ಅಳತೆ ಕೊಟ್ಟರು. ಅದೇ ದಿನ ಹೊಲಿದು ಕೊಡಬೇಕೆಂದು ಹೇಳಿದರು. ಉರಿನ ಮೋಚಿಯಿಂದ ಒಂದು ಜೋಡಿ ಚಪ್ಪಲಿ ಕೊಂಡರು.

ಒಂದೆಡೆ ಇದೆಲ್ಲವನ್ನು ಮಾಡುತ್ತೇ, ಇನ್ನೊಂದೆಡೆ ಆ ಶ್ರೀಲೋಚನ ಎಲ್ಲಿ ಹೋದನೆಂದು ಚಿಂತಿಸುತ್ತಲಿದ್ದರು. ಮೂರನೆಯ ದಿನ ಶ್ರೀಲೋಚನರು ಮನೆಯಿಂದ ಹೋರಬಿದ್ದರು. ಅವರ ಉಡುಗೆ ಹಾಗೂ ಕೈಯಲ್ಲಿನ ಬಡಿಗೆಯನ್ನು ನೋಡಿ ಬಿಲ್ಲೇಸುರರು ಅಂದುಕೊಂಡರು. ಈಗ ಈತ ಹೋರಬಿದ್ದನೇ, ವಾತುಕತೆ ವುಗಿಸಿಕೊಂಡು ಒಂದು ನಾಳೆ ಇವರನ್ನು ಕರೆದೊಯ್ದುತ್ತಾನೆ. ಆತ ಹೋರಬಿ ದಿಕ್ಕು ನೋಡಿ ತಮ್ಮ ನಿತ್ಯದ ಉಡುಗೆಯಲ್ಲೇ ದೂರದಿಂದ ಆತನನ್ನು ಹಿಂಬಾಲಿಸಿದರು. ಶ್ರೀಲೋಚನ ಬಾಬುಗಳು ಪುರವಾದ ನೇರವಾದ ಕಬ್ಜ್ಜಾ ರಸ್ತೆ ಬಿಟ್ಟು ತಿರುಗಿಕೊಂಡರು. ಬಿಲ್ಲೇಸುರರು ಪುರವಾದ ಅಂಚಿಗೆ ನಿಂತು ನೋಡಿದರು- ಬೇರೆ ಉರಿಗೆ ಹೋಗಲೇಂದು ಶ್ರೀಲೋಚನರು ಪುರವಾದ ಹೋರಗೆ ಹೋರಬಿದ್ದು ಕಾಣಲಿಲ್ಲ, ಆಗ ಈ ಸಂಬಂಧ ಇಲ್ಲೇ ಇರಬಹುದೆಂದು ಬಿಲ್ಲೇಸುರರಿಗೆ ಅನಿಸಿತು. ಅವರೂ ಉರಿನೋಳಗೆ

ಹೋದರು. ಅಗಸಿ ಬಾಗಿಲಲ್ಲಿ ಒಬ್ಬ ವ್ಯಕ್ತಿ ಭೆಟ್ಟಿಯಾದ. ಬಿಲ್ಲೇಸುರರು ಕೇಳಿದರು, “ಇಲ್ಲಿ ಶಾಮವುರದ ಶ್ರೀಲೋಚನರು ಬಂದಿದ್ದಾರೆಯೇ?” ಆ ವ್ಯಕ್ತಿ “ಹೌದು, ಆ ರಕ್ತ ಅಲ್ಲಿ ರಾಮನಾರಾಯಣರ ಮನೆಯಲ್ಲಿ ಕೂಡಿದ್ದಾನೆ. ಇಬ್ಬರೂ ಒಂದೇ ಜಾತಿ. ಯಾರದ್ದಾದರೂ ಕೊರಳು ಕೊಯ್ಯುವ ಹಂಚಿಕೆ ಹಾಕುತ್ತಿದ್ದಾರು” ಎಂದನು.

ಬಿಲ್ಲೇಸುರರ ಎದೆ ಧಸ್ಯೆಂದಿತು. ಕೇಳಿದರು, “ರಾಮನಾರಾಯಣರಿಗೆ ಹೆಣ್ಣು ಮಕ್ಕಳು-ಗಂಡು ಮಕ್ಕಳು ಯಾರಾದರೂ ಇದ್ದಾರೆಯೇ?”

ಆ ವ್ಯಕ್ತಿ ಭೆಟ್ಟಿಪಿದ್ದು ಬಿಲ್ಲೇಸುರರತ್ತ ನೋಡಿದ, “ನೀನು ಎಲ್ಲಿಂದ ಬಂದಿರುವಿ? ನಿನಗೆ ರಾಮನಾರಾಯಣನ ಬಗ್ಗೆ ಗೂತ್ತಿಲ್ಲವೇ? ಆ ಸೂಳೆಮಗನಿಗೆ ಎಲ್ಲಿಯ ಮಕ್ಕಳು-ಮರಿ! ಅವನ ಲಗ್ಗಿವಾದರೂ ಆಗಿದಯೇ ಅಂತ ಕೇಳು.”

ಇಷ್ಟೆಂದು ಅತ ಮುಂದೆ ಹೋದ. ಬಿಲ್ಲೇಸುರರಿಗೆ ಬಹಳ ಸಂತಾಪವಾಯಿತು. ಅವರು ಅದೇ ದಿಕ್ಕಿನಿಂದ ಮನ್ನಿಯ ಅತ್ಯೇ ಮನೆಗೆ ಹೋದರು. ಮನ್ನಿಯ ಅತ್ಯೇಯನ್ನು ಭೆಟ್ಟಿಯಾದರು. ಕಷ್ಟ-ಸುಖಿದ ಮಾತುಕತೆಗಳಾದವು. ಬಿಲ್ಲೇಸುರರು ಗಟ್ಟಿ ಮನಸ್ಸು ಮಾಡಿ ಹೇಳಿದರು, ಖಚಿಗೆ ಹಣವಿಲ್ಲದಿದ್ದರೇ ನನ್ನ ಕಡೆ ಬಂದು ತೆಗೆದುಕೋ ಎನ್ನುತ್ತಾ ಬಂದು ರೂಪಾಯಿ ಆಕೆಯ ಕ್ಷಯಲ್ಲಿಟ್ಟರು. ಮನ್ನಿ ಚೆನ್ನಾಗಿದ್ದಾರೆಂದು ಹೇಳಿದರು. ಅವರ ಮಗಳನ್ನು ಮನ್ನಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಒಳ್ಳಿ ಆರ್ಥಿಕ ಮಾಡುತ್ತಾರೆ. ಈಗ ಆಕೆ ದೊಡ್ಡವಳಾಗಿದ್ದಾಳೆ.

ಮನ್ನಿಯ ಅತ್ಯೇಗೆ ಖಿಶಿಯಾಯಿತು. ಹಣವನ್ನು ಎತ್ತಿಟ್ಟು ಕೇಳಿದಳು, ಸಂಸಾರ ಹೂಡಿರುವಿಯೋ ಇಲ್ಲವೋ? ತಾಯಿ-ತಂದೆಗಳು ಮದುವ ಮಾಡಿದಾಗಲ್ಲವೇ ಸಂಸಾರ ಹೂಡುವುದು? ಮನ್ನಿಯ ಅತ್ಯೇ ತಾನು ಹತ್ತು-ಹದಿನ್ಯೇದು ದಿನಗಳಲ್ಲಿ ಬಂದು ಮದುವೆಯ ಬಗ್ಗೆ ಮಾತಾಡುವೆನೆಂದು ಹೇಳಿದಳು. ಬಿಲ್ಲೇಸುರರು ಆಕೆಗೆ ನಮಸ್ಕರಿಸಿ ಅಲ್ಲಿಂದ ಹೊರಟರು.

ಹದಿಮೂರು

ಮರುದಿನ ಬಂದ ಶ್ರೀಲೋಚನರು, “ಬಿಲ್ಲೇಸುರ, ನೀನು ತಯಾರಾಗು” ಅಂದರು.

ಬಿಲ್ಲೇಸುರರು, “ನಾನು ಮೊದಲೇ ತಯಾರಿರುವ” ಅಂದರು.

ಶ್ರೀಲೋಚನರು ಖಿಶಿಯಿಂದ, “ಹಾಗಿದ್ದರೇ ಒಳ್ಳೀದಾಯಿತು. ನಡೆ” ಅಂದರು.

ಬಿಲ್ಲೇಸುರರೆಂದರು, “ಅಣ್ಣಿಯು, ಮನ್ನಿಯ ಅತ್ಯೇಯ ಅಣ್ಣನ ಮಗಳ ಅತ್ಯೇ ಮನೆಯಲ್ಲಿ ಒಂದು ಕನ್ನೆ ಇದೆ, ನಿನ್ನ ಬಂದಿದ್ದರು. ಮಾತುಕತೆ ಗಟ್ಟಿ ಮಾಡಿಕೊಂಡು ಹೋದರು, ನೀನು ನನ್ನನ್ನು ಕ್ಷಮಿಸಿಬಿಡು.”

ಶ್ರೀಲೋಚನರು ಸಿಟ್ಟಾದರು, “ಹಾಗಿದ್ದರೇ ಆ ಸಂಬಂಧದಲ್ಲಿ ಖಿಂಡಿತವಾಗಿ ಮೋಸವಿರಬೇಕು, ಹುಡುಗಿಯಲ್ಲಾ ಪಬು ಇರಬೇಕು. ನಾನು ಖಿಂಡಿತ ಹೇಳಬಲ್ಲೇ.” ಬಿಲ್ಲೇಸುರರು ಮುಗುಳ್ಳಕ್ಕು ಹೇಳಿದರು, “ಮತ್ತೆ ನೀನು ತಂದ ಸಂಬಂಧವೇನು ಬಹಳ ಶುದ್ಧವಾದದ್ದೇ? ಮನ್ನಿಯ ಅತ್ಯೇಯ ಅಣ್ಣನ ಮಗಳ ಅತ್ಯೇ ಮನೆಯ ಕನ್ನೆಯಲ್ಲಿ ಪಬು ಇದೆ ಅಲ್ಲವೇ? ಇನ್ನು ತಂದೆ ಯಾರೋ, ತಾಯಿ ಯಾರೋ. ಉರು ಯಾವುದೋ, ಕುಲ

ಯಾವುದೋ, ಏನೂ ಗೊತ್ತಿಲ್ಲದ ಹುಡುಗಿಯ ಸಂಬಂಧ ನೀನು ತಂದಿರುವಿಯಲ್ಲ, ಅವಳಲ್ಲೇನು ಅಷ್ಟುಶ್ರಯವಿದೆ?”

“ನೋಡು, ಆಮೇಲೆ ಪಶ್ಚಾತ್ತಾಪ ಪಡುವಿ.” ಶ್ರೀಲೋಚನರು ಜೋರಾಗಿ ಅಂದರು.

“ಪಶ್ಚಾತ್ತಾಪಪಡುವಂಥ ಕೆಲಸ ನಾನು ಮಾಡುವುದೇ ಇಲ್ಲ; ಬಹಳ ವಿಚಾರ ಮಾಡಿ ಮುಂದಡಿಯಿಡುತ್ತೇನೆ ಅಣ್ಣಾಯ್ಯಾ” ಬಿಲ್ಲೇಸುರರು ತೀಕ್ಷ್ಣವಾಗಿ ಉತ್ತರಿಸಿದರು.

“ಅಲ್ಲ, ಒಮ್ಮೆ ಬಂದು ಹುಡುಗಿಯನ್ನಾದರೂ ನೋಡಲ್ಲ, ನಿನಗೆ ತೋರಿಸಿಬಿಡುವೇ.”

“ಈಗ ಹುಡುಗಿ ಇರಲಿ, ಆಕೆಯ ಅಜ್ಞಾಯನ್ನು ತೋರಿಸಿದರೂ ನಾನು ಬರಲಾರೆ. ಮನೆಯಲ್ಲೇ ಸಂಬಂಧಿಕರಲ್ಲೇ ಕನ್ನೆ ಇದ್ದಾಗ ಬೇರೆ ಕಡೆ ಹೋಗಬಾರದು. ಹಾಗೆ ಮಾಡಿದರ ಧರ್ಮ ಬಿಟ್ಟಂತಾಗುವುದು. ಸದ್ಗುರಸ್ವಾರ ಮನೆಯ ಕನ್ನೆಯ ರೂಪ ಮುಖ್ಯವಲ್ಲ, ಗುಣ ಮುಖ್ಯ. ರೂಪವತ್ತಿಯಾದ ಕನ್ನೆಯ ನಡತೆ ಚೆನ್ನಾಗಿರುವುದಿಲ್ಲ ಅಂತ ಅನ್ನತಾರೇ.”

“ಹಾಗಿದ್ದರೆ ನಿನಗಾಗಿ ಇಲ್ಲಿ ಸಾವಿತ್ರಿಯೇ ಬರುತ್ತಿದ್ದಾಳೇನೋ. ಉರಿನ ಲಘಂಗರೆಲ್ಲಾ ಬೆನ್ನು ಹತ್ತುತಾರೇ ಆಕೆಗೆ. ನೋಡುತ್ತಿರು.”

“ಅದೆಲ್ಲ ನನಗೆ ಗೊತ್ತು. ಆದರೆ ಮನೆಯ ಸಾಮಾನು ತಗೊಂಡು ಓಡಿಯಂತೂ ಹೋಗುವವಲ್ಲ, ಏನು ಕಷ್ಟ ಬಂದರೂ ಸಹಿಸಿಯಾಳು. ಯಾರದಾದರೂ ಧರ್ಮವನ್ನು ಕೆಡಿಸಬೇಕು ಅಂದರೆ ಅದು ಕೆಡುವುದಿಲ್ಲ. ಉರಿಲ್ಲಿನ ಎಲ್ಲರ ಬಣ್ಣಾವೂ ನನಗೆ ಗೊತ್ತು.”

“ನೀನು ಎಲ್ಲರನ್ನೂ ದೂಷಿಸುತ್ತಿರುವೇ.”

“ನಾನು ಯಾರನ್ನೂ, ದೂಷಿಸುತ್ತಿಲ್ಲ. ಕೇವಲ ಸತ್ಯ ಹೇಳುತ್ತಿರುವೇ.”

“ಹಾಗಿದ್ದರೆ ಹೇಳು, ನಾನು ಮಾಡಿದ ತಪ್ಪೆನು? ಇಲ್ಲವೆಂದರೇ-”

“ನೀನಿಲ್ಲಿಂದ ಹೂರಟುಹೋಗು. ಇಲ್ಲವಾದರೇ ನಾನು ಚೌಕೀದಾರನಿಗೆ ಹೇಳಬೇಕಾದಿತ್ತು.”

ಚೌಕೀದಾರನ ಹೇಸರು ಕೇಳುತ್ತಲೇ ಶ್ರೀಲೋಚನರು ಹೂರಟುಬಿಟ್ಟರು. ಅಪಮಾನ ಹಾಗೂ ಸಿಟ್ಟಿನಿಂದ ತಿರುತ್ತಿರುಗಿ ನೋಡುತ್ತಾ ಹೋದರು.

ಬಿಲ್ಲೇಸುರರು ತಮ್ಮ ಕೆಲಸಕ್ಕೆ ಹೂರಟರು.

ಹದಿನಾಲ್ಕು

ಕಾರ್ತಿಕಮಾಸ ಪ್ರಾರಂಭವಾಗುತ್ತಲೇ ಮನ್ನಾಯ ಅತ್ಯೇ ಬಂದಳು. ಅತ್ಯಿತ್ತ ತಿರುಗಾಡಿ, ಅವರಿವರನ್ನು ಕೇಳುತ್ತ, ಮನೆಯ ವಿಳಾಸ ಹುಡುಕಿಕೊಂಡು ಬಂದಳು. ಬಿಲ್ಲೇಸುರರು ಆಕೆಯನ್ನು ಕಂಡೂಡನೆ ತಟ್ಟನೆ ಬಾಗಿ ಪಾದಮುಟ್ಟಿ ನಮಸ್ಕರಿಸಿದರು. ಮನೆಯ ಒಳಗೆ ಕರೆದೊಯ್ದರು. ಹೂರಸನ್ನು ಹಾಕಿದರು. ಅದರ ಮೇಲೊಂದು ಜಮಿಯಾನೆ ಹಾಕಿ “ಅಮ್ಮಾ, ಕೂತುಕೋ” ಅಂದರು. ಹೂರಸಿನ ಮೇಲೆ ಕೂಡುತ್ತ ಮನ್ನಾಯ ಅತ್ತ ಕೇಳಿದಳು, “ನೀನು ನಿಂತೇ ಇರುತ್ತೀರು?” ಬಿಲ್ಲೇಸುರರೆಂದರು, “ಗಂಡು ಮಕ್ಕಳು ನಿಂತೇ ಇರಬೇಕು. ನಮಗೆ ಮಗಳಿದ್ದರೇನಾಯಿತು? ಮಗಳು ಮಗನೂ ಇಬ್ಬರೂ ಬಂದೇ. ಆಕ ನನಗಿಂತ ಹಿರಿಯಳೇ

ಸರಿ. ಹೀಗಾಗೆ ನೀವು ಧರ್ಮದಿಂದ ನನಗೆ ತಾಯಿಯಾಗಬೇಕು. ಹುಟ್ಟಿಸಿದವಳು ಪಾಪದ ತಾಯಿಯಂತೆ. ನೀನು ಕೂಡಿರು, ನಾನು ಈಗಲೇ ಬಂದೆ.”

ಬಿಲ್ಲೇಸುರರು ಉರಿನ ಕಿರಾಣ ಅಂಗಡಿಗೆ ಹೋಗಿ ಒಂದು ಪಾಪ ಸಕ್ಕರೆ ಕೊಂಡರು. ತಿರುಗಿ ಬಂದು ಒಂದು ಲೋಟದ ತುಂಬ ಆಡಿನ ಹಾಲಲ್ಲಿ ಸಕ್ಕರೆ ಕರಗಿಸಿ ಹೋರಸಿನ ತಲೆದಿಸೆಗೆ ಇಟ್ಟರು. ಗಾಳಿಸಿನಲ್ಲಿ ನೀರುಕೊಟ್ಟು, “ತಗೋಳಮಾ, ಬಾಯಿ ಮುಕ್ಕಳಿಸು. ಕ್ಯಾಲು ತೊಳೆಯವುದಿದ್ದರೆ ಚೆಂಬಿನಲ್ಲಿ ನೀರು ಇಟ್ಟಿದೆ, ಗಾಳಿಸಿನಲ್ಲಿ ನೀರು ತಗೋಂಡು ತೊಳೆಹಿಂಡು ಬಾ” ಎನ್ನುತ್ತಾ ಹಾಲಿನ ಲೋಟ ಎತ್ತಿಕೊಂಡರು. ಮನ್ನಿಯ ಅತ್ತೆ ಕ್ಯಾಲು ತೊಳೆದಳು. ಬಿಲ್ಲೇಸುರರು ಲೋಟದಿಂದ ಹಾಲು ಬಗ್ಗಿಸಿಕೊಟ್ಟರು, ಆಕೆ ಕುಡಿಯ ತೊಡಗಿದಳು. ಕುಡಿದಾದ ನಂತರ ಹೇಳಿದಳು, “ಮಗೂ, ನಾನು ಆಡಿನ ಹಾಲನ್ನೇ ಕುಡಿಯುತ್ತೇನೆ. ಇದು ಬಹಳ ಒಳ್ಳೆಯದು, ಅನೇಕ ರೋಗಗಳನ್ನು ಪರಿಹರಿಸುತ್ತದೆ.”

ಸಂಚಯಾಗತೊಡಗಿತ್ತು. ಆಕಾಶ ಸ್ವಚ್ಛವಾಗಿತ್ತು. ಹುಣಿಸೆಮರದ ಮೇಲೆ ಗುಬ್ಬಿಗಳು ಕುಳಿತಿದ್ದವು. ಬಿಲ್ಲೇಸುರರು ಆಕಾಶದ ಕಡೆ ನೋಡಿ ಹೇಳಿದರು, “ಇನ್ನೂ ಹೊತ್ತಿದೆ. ಅಮಾ ನೀನು ಕೂಡಿರು. ನಾನೀಗಲೇ ಬಂದೆ. ಆಡುಗಳ ಕಡೆ ನಿಗವಿರಲಿ. ಬಾಗಿಲನ್ನು ಒಳಗಿನಿಂದ ಹಾಕಿಕೊಂಡುಬಿಡು. ತಿರುಗಿ ಬಂದು ಕೂಗಿ ತೆರೆಯಿಸುವೆ. ಇಲ್ಲಿ ಆಡುಗಳ ಕಳ್ಳರು ಬಹಳ, ಬಾಲಾಕಿಯಿದ್ದಾರೆ.” ಬಿಲ್ಲೇಸುರರು ಹೋರಗೆ ಹೋರಬಿರು. ಅತ್ತೆ ಬಾಗಿಲು ಹಾಕಿಕೊಂಡಳು.

ದಾರಿಯಲ್ಲಿನ ಹೊಲಗಳನ್ನು ಒಂದೊಂದಾಗಿ ದಾಟಿ ರಾಮಗುಲಾಮನ ತೋಟಕ್ಕೆ ಬಂದರು. ರಾಮಗುಲಾಮ ಕೇಳಿದ, “ಸೌತೆಯಿದೆ, ಹಾಗಲಕಾಯಿ ಇದೆ, ಏನು ಬೇಕು?” ಬಿಲ್ಲೇಸುರರೆಂದರು, “ಒಂದು ಸೇರು ಎಳೆಯ ಸೌತೆಕಾಯಿ ಕೊಡು.” ರಾಮಗುಲಾಮ ಸೌತೆಕಾಯಿ ಕೀಳುತ್ತಿದ್ದಾಗ ಬಿಲ್ಲೇಸುರರು ಬದನೆಕಾಯಿಯ ಹಸಿರು ಗಿಡಗಳನ್ನು ನೋಡುತ್ತಿದ್ದರು. ಒಂದೊಂದು ಗಿಡವೂ ಸೆಟೆದು ನಿಂತು, ಈ ಜಗತ್ತಿನಲ್ಲಿ ನಮ್ಮ ಸಮಾನರು ಯಾರೂ ಇಲ್ಲವೆಂದು ಹೇಳುವಂತಿತ್ತು. ರಾಮಗುಲಾಮ ಸೌತೆಕಾಯಿಗಳನ್ನು ತೂಗಿ, ಕಾಯಿಗಳಿದ್ದ ಪರಡಿಯನ್ನು ಸಾಕಷ್ಟು ಕೆಳಗೆ ಮಾಡಿ, ಬಿಲ್ಲೇಸುರರ ಅಂಗವಸ್ತುದಲ್ಲಿ ಕಾಯಿಗಳನ್ನು ಸುರಿದ. ಬಿಲ್ಲೇಸುರರು ಅಂಗವಸ್ತುಕ್ಕೆ ಒಂದು ಗಂಟು ಬಿಗಿದು, ಬಳಿಕ ಸಂಚಯಿಂದ ಒಂದು ದುಡ್ಡು ತೆಗೆದು ಕೈಚಾಚಿ ನಿಂತಿದ್ದ ರಾಮಗುಲಾಮನ ಕೈಯಲ್ಲಿಟ್ಟರು. “ಇನ್ನೊಂದು ದುಡ್ಡು ಕೊಡು” ಎಂದು ಆತನೆಂದಾಗ ಬಿಲ್ಲೇಸುರರು ಮುಗುಳ್ಳಕ್ಕು, “ಏನು, ಉರವರಿಂದಲೂ ಪೇಟೆಯ ಧಾರಣೆ ಕೇಳುತ್ತೀಯಾ?” ಅಂದರು. ರಾಮಗುಲಾಮನೆಂದ, “ನೀನೇನು ದಿನಾ ಬರುವ ಗಿರಾಕಿಯೇ? ಇವತ್ತೇನೋ ಮನಸ್ಸು ತಿರುಗಿದೆ, ಅಥವಾ ಯಾರಾದರೂ ನೆಂಟರು ಬಂದಿರಬೇಕು.” ಬಿಲ್ಲೇಸುರರೆಂದರು, “ಸರಿ ಹಾಗಿದ್ದರೆ, ನಾಳೆ ಕೊಡುವೆ. ಈಗ ಹಣವಿಲ್ಲ.” ಬಿಲ್ಲೇಸುರರಿಗೆ ಪಲ್ಲೆ ತಿನ್ನಬೇಕೆನಿಸಿದಾಗ ಕಡಲೆಕಾಳನ್ನು ನೆನೆಸಿ, ಎಣ್ಣೆ-ಮಸಾಲೆಯಲ್ಲಿ ಕರಿದು ರಸಪಲ್ಲೆ ಮಾಡಿಕೊಳ್ಳುತ್ತಿದ್ದರು. ತಿರುಗಿ ಬರುತ್ತ ದಾರಿಯಲ್ಲಿ ಮುರಲಿ ಕಹಾರ (ಡೋಲಿ ಎತ್ತುವವ)ನಿಗೆ, “ನಾಳೆ ನನಗೆ ಎರಡು ಸೇರು ಸಿಂಘಾಡ (ನೀರುಗಣಸು) ತಂದುಕೊಡು” ಎಂದು ಹೇಳಿದರು. ಮನಗೆ ಒಂದು ಕೂಗಿ ಕರೆದು ಬಾಗಿಲು ತೆರೆಯಿಸಿದರು. ದೀಪ ಉರಿಸಿ ಆಡುಗಳ ಹಾಲು ಕರೆದರು. ಬೇಳಗ್ಗೆ ಕೊಯ್ಲಿಟ್ಟು

ಎಲೆಗಳನ್ನು ಅಪುಗಳಿದುರು ಹಾಕಿದರು. ಅಡಿಗೆ ಮನೆಗೆ ರೊಟ್ಟಿ ಮಾಡಲು ಹೋದರು. ರೊಟ್ಟಿ, ಬೇಳೆ, ಅನ್ನ, ಬದನೆಕಾಯಿ ಪಲ್ಗು, ಮಾವಿನಕಾಯಿ ಉಪ್ಪಿನಕಾಯಿ, ಆಡಿನ ಬಿಸಿ ಹಾಲು ಮತ್ತು ಸಕ್ಕರೆ ಎಲ್ಲವನ್ನೂ ಬಡಿಸಿ, ಮಣೆ ಹಾಕಿ, ಅತ್ತೆಯನ್ನು ಕರೆದರು, “ಅಮ್ಮಾ, ಭಾ ಉಟ ಮಾಡು” ಮನ್ನಿಯ ಅತ್ತೆ ನಾಚಿಕೊಂಡೇ ಎದ್ದು ಕೈಕಾಲು ತೊಳಿದು ಕೂತು ಬಹಳ ಪ್ರೀತಿಯಿಂದ ಉಣ್ಣತೊಡಗಿದಳು. ತಿನ್ನತ್ತಲೇ ಕೇಳಿದರು, “ನಿನ್ನ ಬಳ ಎಮ್ಮೆಯಂತೂ ಇಲ್ಲ. ಆದರೆ ಈ ತುಪ್ಪ ಎಮ್ಮೆಯದ್ದು ಹಾಗೆ ಕಾಣುತ್ತದಲ್ಲ.” ಬಿಲ್ಲೇಸುರರೆಂದರು, “ಮನೆ ಅಂದ ಮೇಲೆ ಎಮ್ಮೆಯ ತುಪ್ಪ ಇರಲೇಬೇಕಲ್ಲ. ಬರುವವರು, ಹೊಗುವವರು ಇರುತ್ತಾರೆ, ನನ್ನದೇನೋ ಆಡಿನ ತುಪ್ಪದಿಂದ ಕೆಲಸ ಸಾಗುತ್ತದೆ.” ಮನ್ನಿಯ ಅತ್ತೆ ಪಟ್ಟಾಗಿ ಉಟ ಮಾಡಿ ಕೈ-ಬಾಯಿ ತೊಳಿದು ಹೊರಸಿನ ಮೇಲೆ ಕೂತು. ಬಿಲ್ಲೇಸುರರು ಮನಾಲೆ ಡಬ್ಬಿಯಿಂದ ಏಲಕ್ಕಿ ತೆಗೆದುಕೊಟ್ಟಿರು. ನಂತರ ತಾವೂ ಉಟಕ್ಕೆ ಕೂತರು. ಬಹಳ ದಿನಗಳ ನಂತರ ತೃಪ್ತಿಯಿಂದ ಉಂಡರು. ನೇರೆಮನೆಯಿಂದ ಒಂದು ಮಂಚ ಕೇಳಿ ತಂದರು. ಅದರ ಮೇಲೆ ತಮಗಾಗಿ ಜಮಖಾನೆ ಹಾಸಿಕೊಂಡರು. ಮನ್ನಿಯ ಅತ್ತುಗಾಗಿ ಬಂಗಾಳದಿಂದ ತಂದಿದ್ದ ಬಣ್ಣ ಬಣ್ಣದ ದುಪ್ಪಟಿ ಹಾಸಿದರು. ಅಲ್ಲಿದ್ದಾಗ ಗುರುಪತ್ತಿಯ ಹಳೇ ಸೀರೆಗಳಿಂದ ಹೊಲಿದಿದ್ದ ತಲೆದಿಂಬು ಇಟ್ಟಿರು. ಅತ್ತೆ ಮಲಗಿದಳು. ಕಣ್ಣ ಮುಚ್ಚಿ ಹಾಗೇ ಬಿಲ್ಲೇಸುರರ ಆಡುಗಳ ಬಗ್ಗೆ ಯೋಚಿಸತೊಡಗಿದಳು. ಬಿಲ್ಲೇಸುರರು ಹೊರಗೆ ಹೋದಾಗ ಆಕ ಪ್ರತಿಯೊಂದು ಆಡನ್ನೂ ಚೆನ್ನಾಗಿ ಪರೀಕ್ಷೆಸಿ ನೋಡಿದ್ದಳು. ಎಣಿಸಿ ಆಶ್ಚರ್ಯಗೊಂಡಿದ್ದಳು. “ಇಷ್ಟು ಆಡುಗಳು ಹಾಗೂ ಮರಿಗಳನ್ನು ಸಾಕುವುದೆಂದರೆ ಮೂರು ಎಮ್ಮೆಗಳನ್ನು ಸಾಕಿದಷ್ಟು, ತನು ಹಚ್ಚಿ, ಲಾಭ ಬರುವುದು.”

ಬಿಲ್ಲೇಸುರರು ಧೈರ್ಯದ ಪ್ರತೀಕವಾಗಿದ್ದರು. ಮನಸ್ಸಿನಲ್ಲಿ ಎಷ್ಟೇ ಆಸೆಯಿದ್ದರೂ ಒಹಿರಂಗವಾಗಿ ಮದುವೆಯ ಬಗ್ಗೆ ತಾವಾಗಿ ಏನೂ ಮಾತಾಡಲಿಲ್ಲ. ಇವತ್ತು ದಣೆದಿದ್ದಾಳೆ, ವಿಶ್ವಾಂತಿ ಪಡೆಯಲಿ, ನಾಳೆ ತಾನಾಗಿ ಮಾತು ತೆಗೆದಾಳು, ಇಲ್ಲದಿದ್ದರೆ ಇಲ್ಲೇನು ಬರಿ ಮುಖ ತೋರಿಸಿ ಹೋಗಲು ಬಂದಿದ್ದಾಳೆಯೇ? ಅಂದುಕೊಂಡರು.

ಬಿಲ್ಲೇಸುರರು ಮಲಗಿದ್ದರು. ಒಮ್ಮೆಲೆ ಹೊರಗಿನಿಂದ ಬಿಕ್ಕಳಿಸುವ ದನಿ ಕೇಳಿ ಬಂದಿತು. ಉಸಿರು ಬಿಗಿಹಿಡಿದು ಕೇಳಿದರು. ಬಳಿಕ ಅಳುವ ದನಿ ಸ್ವಷ್ಟವಾಗಿ ಕೇಳಿಸಿತು. ತಿಂದು ಕುಡಿದು ಎಲ್ಲಾ ಮುಗಿದ ಬಳಿಕ ಏನು ಕಾರಣ ಈ ರೀತಿ ಅಳಲಿಕ್ಕೆ? ಮದುವೆಯ ಸಂಬಂಧವೇನಾದರೂ ಕೂಡಿ ಬರಲಿಲ್ಲವೇ, ಈ ಅಳು ಅದರದೇ ಮುನ್ನಾಳೆಯೇ, ಅಂತ ಬಿಲ್ಲೇಸುರರ ಎದೆ ಧಸ್ಸೆಂದಿತು. ಗಾಬರಿಯಿಂದ “ಯಾಕಮ್ಮೆ, ಯಾಕಳುತ್ತಿದ್ದೀ?” ಎಂದು ಕೇಳಿದರು. ಮನ್ನಿಯ ಅತ್ತೆ ಅಳುತ್ತಲೇ ಮಾತಾಡಿದಳು, “ನನ್ನ ಮಗಳನ್ನು ಮಾವ ಕಾಣದ ದೇಶಕ್ಕೆ ಕರಹೊಂಡು ಹೋದ, ಹೋದಾಗಿನಿಂದ ಒಂದು ಪತ್ರ ಸಹ ಬರೆದಿಲ್ಲ.”

ಬಿಲ್ಲೇಸುರರು ತಿಳಿಹೇಳಿದಳು, “ಅಳಬೇಡಮ್ಮಾ, ಅತ್ತಿಗೆ ಸುಖವಾಗಿದ್ದಾಳೆ. ಮನ್ನಿ ಅಣ್ಣಯ್ಯ ಬಹಳೇ ತತ್ತರತೆಯಿಂದ ಆಕೆಯ ಸೇವೆ ಮಾಡುತ್ತಿದ್ದಾರೆ. ನಾನು ಕೆಲಸಕ್ಕೊಂಡು ಹೋಗಿದ್ದೇನಲ್ಲ, ಅಲ್ಲಿಂದ ಬಹಳ ದೂರದಲ್ಲಿ ಅವರು ಇದ್ದಾರೆ. ಅವರ ಸುದ್ದಿ ಯಾವಾಗಲೂ ಬರುತ್ತಿತ್ತು. ಒಳ್ಳೇ ನೌಕರಿ ಸಿಕ್ಕಿದೆಯಂತೆ. ಅತ್ತಿಗೆಯ ಮೇಲೆ ಅವರು ಬಹಳ

ಪೀಠಿಯಂತೆ. ಅತ್ಯಿಗೆ ಈಗೇನೂ ಚಿಕ್ಕವಳಲ್ಲ. ಬಿಲ್ಲೇಸುರ, ಇನ್ನು ಮೂರ್ಕಾಲ್ಲು ವರ್ಷಗಳಲ್ಲಿ ನಿನ್ನ ಅಣ್ಣನಿಗೆ ಮಗ ಹುಟ್ಟುತ್ತಾನೆ-ಅಂತ ಜನ ಅನ್ನತಿದ್ದರು.”

“ರಾಮನು ಅವರನ್ನು ಸುಖಿದಿಂದ ಇಟ್ಟಿರಲಿ. ನನಗಂತೂ ಮೋನ ಮಾಡಿ ಹೋದ. ಮಗೂ, ನನಗಾದರೂ ಬೇರೆ ಯಾರಿದ್ದರು? ಹೇಗೆ ದಿನಕಳಿದೆನೆಂಬುದು ನನ್ನ ಜೀವಕ್ಕೆ ಗೊತ್ತು.” ಹಾಗಂದು ಮನ್ನಿಯ ಅತ್ತೆ ದೀಪ್ರವಾಗಿ ಉಸಿರುಬಿಟ್ಟಳು.

ಬಿಲ್ಲೇಸುರರೆಂದರು, “ಮನ್ನಿ ನಿಮಗೆ ಹೇಗೋ ನಾನೂ ಹಾಗೆಯೇ. ನೀವು ಇಲ್ಲೇ ಇರಿ. ಮಾಡಿ ಹಾಕುವ ಎರಡು ರೋಟ್ಟಿ ತಿನ್ನುವ ಅವಕಾಶ ಸಿಗುತ್ತದೆ.”

ಮನ್ನಿಯ ಅತ್ತೆ ಬಹಳ ಪ್ರಸನ್ನಭಾದಳು. “ಮಗೂ, ನೂರುಕಾಲ ಬಾಳಿ ಬದುಕು. ನಿನ್ನದೊಂದೇ ಆಸರೆ ಈಗ ನನಗುಳಿದಿದ್ದು. ಹೇಗೂ ಬಂದಿದ್ದೇನಲ್ಲ, ಸ್ವಲ್ಪ ದಿನ ಇದ್ದು ಹೋಗುವೆ. ಇಲ್ಲಿಯ ನಿನ್ನ ಕೆಲಸವನ್ನೂ ನೋಡಿದ ಹಾಗಾಯಿತು. ಒಂದು ಸಂಬಂಧವನ್ನೂ ನೋಡಿರುವೆ, ಮದುವೆಯಾದರೆ ಆಕೆಗೆ ನಿನ್ನ ಮನೆ ಕೆಲಸವನ್ನೆಲ್ಲ ಕಲಿಸಿಬಿಟ್ಟೇ ಹೋಗುವೆ.”

“ಇದಕ್ಕಿಂತ ಒಳ್ಳೆಯದು ಇನ್ನೇನಿದ್ದೀತು!” ಬಿಲ್ಲೇಸುರರ ಗಂಡಸುತ್ತನ ಜಾಗೃತವಾಗಿ ಹೇಳಿದರು.

ಮನ್ನಿಯ ಅತ್ತೆಯೆಂದಳು, “ಮಗೂ, ನಿನಗೆ ಹೇಳಿರಲಿಲ್ಲ. ಕೆಲಸದಿಂದ ನಿನಗೆ ತುಸು ಪುರಸೋತ್ತಾದಾಗ ಹೇಳೋಣ ಅಂದುಕೊಂಡಿದ್ದೆ. ಒಂದು ಒಳ್ಳೇ ಸಂಬಂಧವಿದೆ. ಹುಡುಗಿ ನಿನಗೆ ಯೋಗ್ಯಭಾಗಿ ಜಾಣೆಯಿದ್ದಾಳೆ. ಆದರೆ ನನ್ನ ಮಗಳ ಹಾಗೆ ಬೆಳ್ಗಿಲ್ಲ. ಒಳ್ಳೇ ಜನರು. ಮನೆಗೆಲಸ ಸಂಭಾಳಿಸುತ್ತಾಳೆ. ನಿನಗೆ ಒಪ್ಪಿಗೆಯೇ?”

ಬಿಲ್ಲೇಸುರರು ವಿನಮುರಾಗಿ ಅಂದರು, “ಅದೆಲ್ಲ ನಿಮಗೆ ಸೇರಿದ್ದು. ನಿಮಗೆ ಒಪ್ಪಿಗೆಯಾಗಿದ್ದರೆ ನನಗೂ ಒಪ್ಪಿಗೆ.”

ಮನ್ನಿಯ ಅತ್ತೆ ಪ್ರಸನ್ನಭಾಗಿ ಹೇಳಿದಳು, “ಸರಿ, ಹಾಗಿದ್ದರೆ ಒಪ್ಪಿಬಿಡು. ಆಕೆಯೂ ನಿನ್ನ ಕೂಡ ಕಷ್ಟವಿಲ್ಲದೆ ಸುಖಿವಾಗಿರುತ್ತಾಳೆ. ಆಕೆಯ ತಾಯಿಗೆ ಮಾತ್ರ, ನೀನು ಸ್ವಲ್ಪ ಸಹಾಯ ಮಾಡಬೇಕಾಗುತ್ತದೆ. ಮದುವೆಗಿಂತ ಮೊದಲೇ, ಬಹಳೇನಿಲ್ಲ, ಮೂವತ್ತು ರೂಪಾಯಿ ಮಾತ್ರ ಕೂಡು. ಬಡವಿ, ಸಾಲ ಬೇರೆ ಮಾಡಿದ್ದಾಳೆ.” ಆಮೇಲೆ ಅಷ್ಟಿರ್ಪು ಕೂಡುತ್ತಿರು. ಆಕೆಗೂ ಬೇರೆ ಯಾರೂ ಇಲ್ಲ. ನಾನು ಹುಡುಗಿಯನ್ನು ನಿನ್ನ ಕಡೆ ಕರಿಕೊಂಡು ಬರುವೆ. ಇಲ್ಲೇ ಮದುವೆಯಾಗಲಿ. ಆ ಕಡೆ ದಿಬ್ಬಣ ತಗೋಂಡು ಹೋದರೆ ಪೂರಾ ಖಿಚ್ಚು ಕೂಡಬೇಕಾಗುವುದು, ಬಹಳವ್ಯಾದಿತು. ಮನೆಯಲ್ಲೇ ನಿನ್ನ ನಾಲ್ಕು ಜನ ಬಾಂಧವರನ್ನು ಕರೆಸಿ ಮದುವೆ ಮಾಡಿಕೊಂಡುಬಿಡು, ಅಂದರೆ ಸುಲಭವಾಗಿ ದಾಟಿಬಿಡುತ್ತೇ.”

ಈ ಮಾತಿನಲ್ಲಿ ಮೋಸವಿಲ್ಲೆಂದು ಬಿಲ್ಲೇಸುರರಿಗೆ ಮನವರಿಕೆಯಾಗಿ ಅವರೆಂದರು, “ಸರಿ, ಬಹಳ ಒಳ್ಳೇ ಸಲಹೆ ಮಾಡಿದಿರಿ.”

ಮನ್ನಿಯ ಅತ್ತೆ ಮತ್ತೆ ಕೆಲವು ದಿನ ಇದ್ದಳು. ಬಿಲ್ಲೇಸುರರಿಗೆ ರುಚಿಯಾಗಿ ಅಡಿಗೆ ಮಾಡಿ ಬಡಿಸಿದಳು. ಮೂರು, ನಾಲ್ಕು ದಿನಗಳಲ್ಲಿ ಬಣ್ಣವೇ ಬದಲಾಯಿತು. ಲಗ್ಗಿವಾಗುವವರೆಗೂ ಆಕೆ ಅಲ್ಲೇ ಇರಬೇಕೆಂದು ಅವರು ಒತ್ತಾಯಿಸಿದರು. ಆಕೆ ಒಪ್ಪಿಕೊಂಡಳು.

ಉರಲ್ಲಿ ಬಿಲ್ಲೇಸುರರ ಬಗ್ಗೆ ಬಿಸಿಬಿಸಿ ಚಚ್ಚೆಯಾಯಿತು. ಒಂದು ದಿನ ಶ್ರೀಚೆಚನರು ಮನ್ಯಾಯ ಅತ್ಯೆಯನ್ನು ನಿಲ್ಲಿಸಿ ಕೇಳಿದರು, “ಮದುವೆ ಯಾರೊಂದಿಗೆ ಮಾಡಬೇಕೆನ್ನು ತ್ತೀ ಹೇಳು.”

“ನನ್ನ ಸಂಬಂಧಿಕರೊಂದಿಗೆ” ಆಕೆ ಹೇಳಿದಳು.

“ಹುಡುಗಿ ಎಲ್ಲಿಯವೆಳು?”

“ಯಾಕೆ, ನೇನೇ ಬಿಲ್ಲೇಸುರನೇನು?” ಮನ್ಯಾಯ ಅತ್ಯೆ ಕಣ್ಣ ಕುಣಿಸಿ ಅಂದಳು, “ಮಗನೇ, ನನ್ನ ಕಣ್ಣ ನಿಷ್ಕೃಳವಾಗಿವೆ. ನನಗೇನೂ ಪೂರೆ ಬಂದಿಲ್ಲ. ಈಗ ಹೇಳು, ನಿನಗೂ ಬಿಲ್ಲೇಸುರರಿಗೂ ಏನು ಸಂಬಂಧ?”

ಬಾಣ ನಾಟಲಿಲ್ಲ. ಶ್ರೀಚೆಚನರಿಗೆ ಸಿಟ್ಟು, ಬಂದಿತು. ಅವರೆಂದರು, “ಸರಿ, ಮದುವೆಯಾದ ಮೇಲೆ ಅವರ ಕೂಡ ಜಾತಿಭಾಂಧವರು ಸಂಬಂಧ ಕಡಿಮೆಕೊಂಡು ಬಹಿಷ್ಕಾರ ಹಾಕುವರಲ್ಲ, ಆಗ ಎಲ್ಲಿಯವರು ಅಂತ ಹೇಳುವಿಯಂತೆ.”

“ಯಾರ ಕೂಡ ಬಂಧು ಬಳಗದವರು ಇರುತ್ತಾರೋ ಅವರಿಗೆ ದೇವರೂ ಬಹಿಷ್ಕಾರ ಹಾಕಲಾರ, ನೀನಂತೂ ನಮ್ಮ ಮನೆಯಿಂದ ಹೊರಗೆ ನಡೆ, ಉರಲ್ಲಿ ಮತ್ತಾರಿಗೆ ಬಹಿಷ್ಕಾರ ಹಾಕುವಿಯೋ ನೋಡು ಹೋಗು.” ಶ್ರೀಚೆಚನರು ಅವಮಾನದಿಂದ ಮುಖ ಉದಿಸಿಕೊಂಡು ಹೊರ ನಡೆದರು.

ದಿನಗಳು ನಿಶ್ಚಿಂತೆಯಿಂದ ಕಳೆದು ಹೋಗುತ್ತಿದ್ದವು. ಬಿಲ್ಲೇಸುರರ ಗೆಣಸು ಚೆನ್ನಾಗಿ ಬೆಳೆದಿತ್ತು. ಅದೆಷ್ಟೂ ಸಲ ಅವರು ಮನ್ಯಾಯ ಅತ್ಯೆಗ ಗೆಣಸು ಬೇಯಿಸಿ ಆದಿನ ಹಾಲಿನೊಂದಿಗೆ ಉಣಬಡಿಸಿದರು. ಮನ್ಯಾಯ ಅತ್ಯೆ ಮನ್ಯಾಯ ಬಗ್ಗೆ ಎಷ್ಟು ಅಸಂತುಷ್ಟಿಳಿದ್ದಳೋ ಬಿಲ್ಲೇಸುರರ ಬಗ್ಗೆ ಅಷ್ಟೇ ಸಂತುಷ್ಟಿಳಾದಳು. ಆಕೆ ಬಿಲ್ಲೇಸುರರ ತೋಟದ ಒಂದೊಂದು ಗಿಡವನ್ನೂ ಗೆಣಸಿನ ಹೊಲದ ಒಂದೊಂದು ಬಳ್ಳಿಯನ್ನೂ ನೋಡಿದಳು. ಆಕೆ ಬಂದಾಗಿನಿಂದ ರಾತ್ರಿಯ ಹೊತ್ತು ಹೊಲ ಕಾಯಲೆಂದು ಬಿಲ್ಲೇಸುರರು ಹೊಲದಲ್ಲೇ ಇರತೋಡಿದರು. ಒಂದೆರಡು ಕಾಡು ಹಂದಿಗಳು ಬಂದು ಬಂದಿತ್ತು ಗಡ್ಡೆಗಳನ್ನು ತೆಂದು ಹೋದವು. ಇನ್ನೂ ಗೆಣಸು ಹಳದಿಗೆ ತಿರುಗಿರಲಿಲ್ಲ. ಹಾಗೇ ಬಿಟ್ಟರೆ ಲುಕ್ಕಾನಾಗಬಹುದೆಂದು ಅಂದಾಜು ಹಾಕಿದ ಮನ್ಯಾಯ ಅತ್ಯೆ ಎಲ್ಲಾ ಗೆಣಸುಗಳನ್ನು ಕಿತ್ತುಕೊಂಡು ಬರಬೇಕೆಂದು ಸಲಹೆಯಿತ್ತಳು. ಬಿಲ್ಲೇಸುರರು ಹಾಗೇ ಮಾಡಿದರು. ಅವನ್ನು ತಂದು ಮನೆಯಲ್ಲಿ ಒಟ್ಟಿದರು. ಇಡೀ ಮನೆ ಗೆಣಸುಗಳಿಂದ ತುಂಬಿಹೋಯಿತು. ಒಂದೊಂದು ಗೆಣಸನ್ನೂ ಆಯ್ದು ಇಡುವಾಗ ಮನ್ಯಾಯ ಅತ್ಯೆ ನಕ್ಕು ಹೇಳಿದಳು, “ಇಷ್ಟರಲ್ಲಿ ನನ್ನ ಮದುವೆಯೂ ಆಗಿ ಮೇಲೆ ಸಾಕಷ್ಟು ಗೆಣಸು ತಿನ್ನಲು ಉಳಿಯುವುದು.” ಗೆಣಸುಗಳನ್ನು ಭರವಸೆಯಿಂದ ನೋಡುತ್ತ ಬಿಲ್ಲೇಸುರರೆಂದರು, “ಅಮ್ಮಾ, ಎಲ್ಲಾ ನಿನ್ನದೇ ಆಶೀರ್ವಾದ ಇಲ್ಲದಿದ್ದರೆ ನನ್ನ ಯೋಗ್ಯತೆಯೇನು?”

ಅತ್ಯೆ ನಿಷ್ಟುಸಿರು ಬಿಟ್ಟು ಅಂದಳು, “ನನ್ನ ಮಗನೂ ಬದುಕಿ ಉಳಿದಿದ್ದರೆ ಇಷ್ಟುತ್ತಿಗೆ ನಿನ್ನಷ್ಟೇ ದೊಡ್ಡವನನಾಗಿರುತ್ತಿದ್ದ. ಹೊಲ-ಮನೆ ಕೆಲಸ ನೋಡಿಕೊಳ್ಳುತ್ತಿದ್ದ, ನಾನು ಹೀಗೆ ಪೀರಿಪಿರಿ ತಿರುಗಬೇಕಾಗುತ್ತಿರಲಿಲ್ಲ.” ಬಿಲ್ಲೇಸುರರು ಆಕೆ ಸಾಂತ್ವನ ಹೇಳಿದರು, “ನಾನೂ ನಿನ್ನ ಮಗನೇ. ನೀನು ಏನೂ ಚಿಂತೆ ಮಾಡಬೇಡ. ನನ್ನ ಬೀಬಿರುವವರೆಗೂ ನಿನ್ನ ಸೇವೆ

ಮಾಡುವೆ. ಮನಸ್ಸು ಚಿಕ್ಕದು ಮಾಡಿಕೊಳ್ಳಬೇಡ್.” ಅತ್ಯೇ ಸೆರಗಿಂದ ಕಣ್ಣೊರಸಿಕೊಂಡಳು. ಬಿಲ್ಲೇಸುರರು ಗೆಣಸುಗಳನ್ನು ಖರಿದಿಗೆ ಹಚ್ಚಲು ಬೇರೆ ಉರಿಗೆ ನಡೆದರು. ತಿರುಗಿ ಬಂದು ಆಡುಗಳಿಗಾಗಿ ಎಲೆ ಹೊಯ್ಯಬೇಕೆಂದು ಯೋಚಿಸಿದರು. ವರಡನೇ ದಿನ ಖರಿದಿದಾರ ಬಂದ, ಬಿಲ್ಲೇಸುರರು ತಮ್ಮ ಗೆಣಸುಗಳನ್ನು ಎಪ್ಪತ್ತು ರೂಪಾಯಿಗೆ ಮಾರಾಟ ಮಾಡಿದರು. ಇಡೀ ಉಂಟಿನಲ್ಲಿ ದೂಡ್ಡ ಸುದ್ದಿಯಾಯಿತು. ಜನರಿಗೆಲ್ಲ ಹೊಟ್ಟೆಕಿಬ್ಬಾಯಿತು. ಮುರುವಷ್ಟ ತಾವೂ ಗೆಣಸು ಹಚ್ಚಬೇಕೆಂದು ಎಲ್ಲಾರೂ ನಿರ್ದರ್ಶಿಸಿದರು.

ಹದಿನೈದು

ಕಾರ್ಫೆಕದ ಬೆಳಂದಿಂಗಳು ಎಲ್ಲೆಡೆ ಹರಡಿತ್ತು. ನವಿರಾದ ಚೆಳಿಗಾಳಿ ಬೀಸುತ್ತಿತ್ತು. ಸವನ ಜಾತಿಯ ಹಕ್ಕಿಗಳು ಎಲ್ಲಿಂದಲೋ ಹಾರಿಬಂದು ಚೆಳಿಗಾಲಕ್ಕಾಗಿ ಹುಣಿಸೆಮರದ ಪೊಟರೆಯಲ್ಲಿ ಗೂಡು ಕಟ್ಟಿತೊಡಗಿದ್ದವು; ಅವುಗಳ ಕಲರವ ಸುತ್ತೆಲ್ಲ ನಿನದಿಸುತ್ತಿತ್ತು. ಬಿಲ್ಲೇಸುರರು ರಾತ್ರಿ ಎತ್ತರದ ಗೋಪುರದ ಮೇಲೆ ಕೂತು ನೋಡುತ್ತಿದ್ದರು, ಮೊದಲು ಆಕಾಶದಲ್ಲಿ ಯಾವ ಜಾಗದಲ್ಲಿ ಹರಿಣ-ಹರಿಣಿಗಳು ಕಾಣುತ್ತಿದ್ದವೋ ಈಗ ಅವು ಅಲ್ಲಿ ಕಾಣುತ್ತಿರಲಿಲ್ಲ. ಅವರೆನ್ನುತ್ತಿದ್ದರು, ಎಲ್ಲಿ ಮೇಯಲು ಹುಲ್ಲು ಸಿಗುತ್ತದೋ ಅವು ಅಲ್ಲಿಗೆ ಹೋಗುತ್ತವೆ. ಸಂಜೀ ಮಂಜು ಬೀಳತೊಡಗಿತ್ತು, ಆದ್ದರಿಂದ ಬಹಳ ಹೊತ್ತಿನ ತನಕ ಹೋರಗೆ ಕೂಡುವುದು ಆಗುತ್ತಿರಲಿಲ್ಲ. ಜನರೆಲ್ಲ ಬೇಗನೆ ಉಂಟ ಮುಗಿಸಿ ಮಲಗಿಬಿಡುತ್ತಿದ್ದರು. ಬಿಲ್ಲೇಸುರರು ಮನೆಗೆ ಬಂದರು. ಮನ್ನಿಯ ಅತ್ಯೇ ಎಂದಿನಂತೆ ರೋಟ್ಟಿ ಮಾಡಿ ಇಟ್ಟಿದ್ದಳು. ಕೆಲ ದಿನಗಳಿಂದ ಅತ್ಯೇಯ ಕೈಯ ರೋಟ್ಟಿ ತಿಂದು ಬಿಲ್ಲೇಸುರರು ನೋಡಲು ಚೆನ್ನಾಗಿ ಕಾಣುತ್ತಿದ್ದರು. ಕಾಲು ತೊಳೆದು ಉಂಟದ ಮನೆಗೆ ಬಂದರು. ಅತ್ಯೇ, ತಟ್ಟೆಯನ್ನು ಮುಂದಿರಿಸಿದಳು. ಅತ್ಯೇಯ ಎದುರು ತೋರಿಸಿಕೊಳ್ಳಲೇಂದು ಬಿಲ್ಲೇಸುರರು ಉಂಟಕ್ಕೆ ಮೊದಲು ಒಂದಿಷ್ಟು ಅನ್ನವನ್ನು ಅಗ್ರಾಸನವೆಂದು (ದೇವತೆಗಳಿಗೆ-ಗೋವುಗಳಿಗೆ ಅರ್ಪಿಸಲು ವಿಾಸಲಿಡುವ ಅನ್ನ) ತೆಗೆದಿಡುತ್ತಿದ್ದರು. ಉಂಟ ಮಾಡಿ ಏಳುವಾಗ ಅದನ್ನು ತೆಗೆದುಹೊಂಡೇ ಎದ್ದು ಒತ್ತುಟ್ಟಿಗೆ ಇಟ್ಟು ಕೈಬಾಯಿ ತೊಳೆದು ಆಡಿನ ಮರಿಗಳಿಗೆ ಅದನ್ನು ತನಿಸುತ್ತಿದ್ದರು. ಅಗ್ರಾಸನ ತೆಗೆದಿಡುವ ಮೊದಲು ಲೋಟದಿಂದ ನೀರು ಬಗ್ಗಿಸಿ ತಟ್ಟೆಯ ಸುತ್ತಲೂ ಮೂರು ಸಲ ಪರಿಷಿಂಬನೆ ಮಾಡಿ ಅಪೋಶನ ತೆಗೆದುಹೊಳ್ಳುತ್ತಿದ್ದರು. ಅಗ್ರಾಸನ ತೆಗೆದಿಟ್ಟು ಗಂಟೆಯ ಕಾಗೆ ಲೋಟವನ್ನು ಬಾರಿಸಿ ಕಣ್ಣುಮುಚ್ಚಿಹೊಳ್ಳುತ್ತಿದ್ದರು. ಆ ಕಾರ್ಯವನ್ನೂ ಇವತ್ತೂ ಮಾಡಿದರು.

ಅವರು ಉಣಿತೊಡಗಿದಾಗ ಅತ್ಯೇ ಬಹಳ ದೈನ್ಯ ಭಾವದಿಂದ ವಿನಂತಿಸುವ ಹಾಗೆ ಅಂದಳು, “ಇನ್ನು ಚೆಳಿಗಾಲ ಬಂದಿತು, ಮಗೂ, ನಿನ್ನ ಒಟ್ಟಿಗೆಯಿಂದ್ದರೆ ನಾನು ಹೋರಿದುವೆ.” ಬಳಿಕ ಒಮ್ಮೆ ಕೆಮ್ಮೆ, “ಆ ಕೆಲಸವೂ ನನ್ನದೇ ತಾನೆ?” ಅಂದಳು.

ಬಾಯಲ್ಲಿನ ತುತ್ತನ್ನು ನುಂಗಿ ಗಂಭೀರರಾಗುತ್ತ ದಪ್ಪ ದನಿಯಲ್ಲಿ ಬಿಲ್ಲೇಸುರರೆಂದರು “ಹೊದು, ಆ ಕೆಲಸವನ್ನೊಂದು ಮಾಡಬೇಕಲ್ಲ.”

“ಅದೇ ಹೇಳುತ್ತಿದ್ದೆ” ತನು ಮುಂದೆ ಸರಿದು ಕೂತು ಅತ್ತೆ ಹೇಳಿದಳು, “ಒಂದಿಷ್ಟು ಹಣ ಈಗಲೇ ಕೊಡು, ಉಳಿದದ್ದು ಆಮೇಲೆ, ಮದುವೆಗೆ ಎರಡು-ಮೂರು ದಿನ ಮೊದಲು ಕೊಡುವೆಯಂತೆ.”

ಹಣದ ಹೆಸರು ಕೇಳಿದೊಡನೆ ಬಿಲ್ಲೇಸುರರಿಗೆ ಇರಿಸುಮುರಿಸಾಯಿತು. ಆದರೆ ಹಣವಿಲ್ಲದೆ ಮದುವೆಯಾಗಲಾರದಲ್ಲ, ಅಷ್ಟು ಹಣ ಹೋದರೆ ಹೋಗಲಿ ಅಂದುಕೊಂಡು ಮದುವೆಯನ್ನು ಪಕ್ಕಾ ಮಾಡುವ ಬಗ್ಗೆ ಯೋಚಿಸತ್ತೊಡಗಿದರು. “ಅಮ್ಮಾ, ಇನ್ನೂ ಯಾವ ಜೋತಿಷಿಗಳನ್ನೂ ಕೇಳಿಲ್ಲವಲ್ಲ, ಕೂಡಿ ಬರದಿದ್ದರೆ?”

“ಅದೆಲ್ಲ ಹುಡುಗಾಟದ ಮಾತು” ಪೂರಾ ಭರವಸೆಯಿಂದ ತಲೆಯೆತ್ತಿ ಮನ್ನಿಯ ಅತ್ತೆ ಅಂದಳು, “ಕನ್ನೆಯಲ್ಲಿ ಏನೂ ದೋಷವಿಲ್ಲವೆಂದ ಬಳಿಕ ಮದುವೆ ಕೂಡಿ ಬರುವುದಿಲ್ಲ ಹೇಗೆ? ಮಗೂ, ಹುಡುಗಿ ಆಕಳಿನಂಥವಳು. ಇಲ್ಲಿಯವರೆಗೆ ಮದುವೆ ಏಕಾಗಿಲ್ಲ ಅನ್ನುವಿಯಾ? ರಾಮ ಖೇಲಾವನರು ಪರದೇಶದಿಂದ ಬಂದರು. ನಿಂತ ಕಾಲ ಮೇಲೆ ಲಗ್ಗುವಾಗಿ ತಿರುಗಿ ಹೋಗುವವರಿದ್ದರು. ಕ್ಯಾ ಮುಗಿದು ಕೇಳಿಕೊಂಡರು-ದೊಡ್ಡಮ್ಮಾ, ಹೇಗಾದರೂ ಮಾಡಿ ಲಗ್ಗು ಮಾಡಿಸು, ನೀನು ಕೇಳಿದಪ್ಪು ಹಣ ಕೊಡುವೇ-ಅಂತ. ಸರಿ, ಹುಡುಗಿಯ ತಾಯಿಯನ್ನು ಒಟ್ಟಿಸಿ ಜಾತಕ ತೆಗೆದುಕೊಂಡು ಕೇಳಲು ಹೋದಾಗ ತಟ್ಟನೆ ಕೂಡಿ ಬಂದಿತು. ಹುಡುಗಿಯ ತಾಯಿಗೆ ನಗದು ಮೂರು ನೂರು ರೂಪಾಯಿ ಕೊಡುವವರಿದ್ದರು. ಆದರೆ ಶಿಷ್ಯಾಭಾರದ ವಾತು. ಕನ್ನೆಯ ತಾಯಿ ಹೇಳಿಬಿಟ್ಟಳು, ನನ್ನ ವಂಗಳನ್ನು ಪರದೇಶಕ್ಕೆ ಕರೆದೊಯ್ದು ಬಿಡುತ್ತಾರೆ, ತಿರುಗಿ ಈ ಕಡೆ ಹಣಕಿ ಸಹ ನೋಡುವುದಿಲ್ಲ; ನನಗೆ ಜಡ್ಟು-ಜಾಪತ್ತು ಬಂದಾಗ ಹನಿ ನೀರಿಗೂ ಪರದಾಡಬೇಕಾದೀತು; ಹಣ ತಗ್ಗೊಂಡು ನಾನೇನು ಮಾಡಲಿ? ಕೂಡಿ ಬಂದಿದ್ದ ಮದುವೆ ಹೀಗೆ ರದ್ದಾಗಿ ಹೋಯಿತು. ಆಮೇಲೆ ಚುಕಂದರಸುರದ ಜಮಿನ್ನಾರ ರಾಮನೇವಾಜರು ಬಂದರು. ಅವರೊಂದಿಗೂ ಕೂಡಿ ಬಂದಿತು. ಹಣ್ಣು ಉಡಿ ತುಂಬುವ ದಿನ ಬಂದಾಗ ಕನ್ನೆಯ ತಾಯಿಗೆ ಯಾರೋ ಆ ಉರಿನ ಪಟ್ಟೀದಾರ ರಾಮನೇವಾಜರು ತಮ್ಮ ಅಪ್ಪನಿಗೆ ಹುಟ್ಟಿಯೇ ಇಲ್ಲವೆಂದು ಕಿವಿಯೂದಿದ; ಸರಿ, ಮದುವೆ ನಿಂತಹೋಯಿತು. ಎಪ್ಪು ಸಂಬಂಧಗಳು ಬಂದವು, ಎಲ್ಲಾ ಕೂಡಿ ಬಂದಿದ್ದವು, ಆದರೆ ಮದುವೆ ಮಾತ್ರ ಆಗಲಿಲ್ಲ.”

ಕನ್ನೆಯಲ್ಲಿ ಏನೂ ಏಬು ಇಲ್ಲವೆಂದು ಈಗ ಬಿಲ್ಲೇಸುರರಿಗೆ ಖಾತ್ರಿಯಾಯಿತು. ಅವರು ಶುಶೀಯಿಂದ ಉಸಿರುಗರೆದರು. ಮನ್ನಿಯ ಅತ್ತೆಯ ಭಾವಾವೇಶ ಇನ್ನೂ ಇಳಿದಿರಲಿಲ್ಲ, ಬಂಗಾಳಿ ಹೆಂಗಸಿನ ಹಾಗೆ ಚುರುಕಾಗಿ ಅಂದಳು, “ಈಗ ನೀನು ನಮ್ಮುವ ಅಂತ ಬಂದು ಮಾತು ಹೇಳುವೆ. ಹೀಗೆ ನೂರಾರು ಶಿರೆ-ಸುಳ್ಳು ಸಂಗತಿಗಳು ಆಗಿರದಿದ್ದರೇ ಆ ರಂಡೆ ನಿನ್ನ ಸಂಬಂಧವನ್ನು ಒಪ್ಪತ್ತಿರಲೇ ಇಲ್ಲ.”

ಅಸಮಾಧಾನದಿಂದ ಬಿಲ್ಲೇಸುರರೆಂದರು “ಮತ್ತೆ ಬಹಳ ಒಳ್ಳೀ ಜನ ಅಂತ ನೀನೇ ಅನ್ನುತ್ತಿದ್ದೆಯಲ್ಲ?”

“ಮಗೂ, ಬಾಯಿಯಿಂದ ಹೇಳುವಾಗ ಎಲ್ಲಾರಿಗೂ ಒಳ್ಳೀ ಜನ ಅನ್ನುತ್ತೇವೆ; ಆದರೆ ಎಂತಹ ಒಳ್ಳೀ ಜನವೇ ಇರಲಿ, ತನ್ನ ಚಿತ್ತಾದ ನಾಣ್ಯ ಪಟ್ಟ ಆಗುವುದನ್ನು ಸಹಿಸಿಯಾನೆ?

ಮತ್ತೆ ಆ ಮೂರು ಕಾಸಿನ ಹೆಂಗಸು ತನ್ನ ಮಗಳನ್ನು ನಿನಗೆ ಕೊಡಲು ಹೇಗೆ ಒಪ್ಪಣ್ಣತ್ತಿ? ಆಕೆಗೆ ತಿಳಿಸಿ ಹೇಳಿದೇ-ದುಗಾರ್ಥಾಸರ ಸತ್ಯಲದ ಹುಡುಗ, ಪರದೇಶಕ್ಕೆ ಹೋಗಿ ದುಡ್ಡ ಮಾಡಿಕೊಂಡು ಬಂದಿದ್ದಾನೆ, ಒಂದೇ ಸಲ ಎಲ್ಲ ಎಣಿಸಿಕೊಡು ಅಂದರೆ ಸಾಧ್ಯವಿಲ್ಲ, ನಿಧಾನವಾಗಿ ಕೊಡುತ್ತಾನೆ. ಕೊನೆಗೆ ಎಲ್ಲ ಹೋದಾಳು, ಒಪ್ಪಿಕೊಂಡಳು. ಅದಕ್ಕೇ ನಿನಗೆ ಹೇಳಿದೆ, ಮದುವೆ ಅಂತ ಮೊದಲು ಮೂವತ್ತು ರೂಪಾಯಿ ಕೊಡು, ಆಮೇಲೆ ಸ್ವಲ್ಪ ಸ್ವಲ್ಪ ಸಹಾಯ ಮಾಡುತ್ತಿರು.” ಅತ್ತೆ ನೆಟ್ಟು ನೋಟದಿಂದ ಬಿಲ್ಲೇಸುರರನ್ನು ನೋಡುತ್ತಲ್ಲಿದ್ದಳು. ಇಪ್ಪು ಕಡಿಮೆ ಹಣ ಕೊಡಲೂ ಒಪ್ಪಿದ್ದರೇ ಮೂಲಿಕತನವಾದಿತೆಂದು ತೀಳಿದ ಬಿಲ್ಲೇಸುರರು, “ಸರಿ, ನಾಳೆ ಜಾತಕವನ್ನೂ ಒಂದು ರೂಪಾಯಿಯನ್ನೂ ತಗೊಂಡು ಹೋಗು, ಮೂರು-ನಾಲ್ಕು ದಿನಗಳಲ್ಲಿ ನಾನು ಒಂದು ಹೇಗೆ ಕೂಡಿಬರುತ್ತದೆ ಅಂತ ಜ್ಯೋತಿಷಿಗಳಲ್ಲಿ ವಿಚಾರಿಸುತ್ತೇನೆ” ಅಂದರು.

“ಒಂದು ಸಲವಲ್ಲ ಮಗೂ, ಹತ್ತು ಸಲ ವಿಚಾರಿಸು. ಆದರೆ ಬರುವಾಗ ಕನಷ್ಟು ಪಕ್ಕ ಹದಿನ್ನೆಡು ರೂಪಾಯಿಯನ್ನಾದರೂ ತಗೊಂಡು ಬಾ.”

ಬಿಲ್ಲೇಸುರರು ಗಂಭೀರರಾಗಿ ಎದ್ದು ಕೈ-ಬಾಯಿ ತೊಳೆದುಕೊಳ್ಳುತ್ತೊಡಗಿದರು. ಮನದಲ್ಲೇ ಸಮಾಧಾನ ಹೇಳಿಕೊಳ್ಳುತ್ತಾ ಅತ್ತೆಯೂ ಉಟಕ್ಕೆ ಕೂತಳು. ಉಟದ ನಂತರ ಇಬ್ಬರೂ ಮಲಗಿಕೊಂಡು ತಮ್ಮ ತಮ್ಮ ಸಮಸ್ಯೆಗಳಿಗೆ. ಪರಿಹಾರ ಹುಡುಕುವುದರಲ್ಲಿ ಮಗ್ನಾರಾದರು. ಯಾರೂ ಯಾರನ್ನೂ ಮಾತಾಡಿಸಲಿಲ್ಲ. ಆಮೇಲೆ ಅವರು ಮಲಗಿ ನಿರ್ವಿಸಿದರು. ಚೆಳುತ್ತು ಮೂಡುವ ಮುನ್ನ ಇನ್ನೂ ಆಕಾಶದಲ್ಲಿ ಚಿಕ್ಕೆಗಳಿದ್ದಾಗಲೇ ಮನ್ನಿಯ ಅತ್ತೆ ಎದ್ದು, ಬಿಲ್ಲೇಸುರರನ್ನೂ ಎಚ್ಚರಿಸುವ ಉದ್ದೇಶದಿಂದ ಗಟ್ಟಿಯಾಗಿ ರಾಮನಾಮ ಜಪಿಸತ್ತೊಡಗಿದಳು.

ಬಿಲ್ಲೇಸುರರು ಎದ್ದು ಕೂತು ಕಣ್ಣು ತಿಕ್ಕಿಕೊಂಡು ಅಂತಃಕರಣದಿಂದ ಕೇಳಿದರು, “ಏನಮಾತ್ರ, ನಸುಕಿನಲ್ಲೇ ಹೋರಟುಬಿಡುವ ವಿಚಾರವಿದೆಯೇ?”

ಮನ್ನಿಯ ಅತ್ತೆಯ ಕಣ್ಣು ಕುಂಬಿಬಂದವು. ಆಕೆ, “ಮಗೂ, ಇನ್ನೂ ತಡ ಮಾಡುವುದು ಒಳ್ಳೆಯದಲ್ಲ; ತಡ ಮಾಡಿ ಹೋರಟರೆ ಅಲ್ಲಿ ತಲುಪಲು ರಾತ್ರಿಯಾಗುವುದು, ಕೆಲಸ ಆಗುವುದಿಲ್ಲ” ಅಂದಳು.

ಬಿಲ್ಲೇಸುರರು ಕತ್ತಲಲ್ಲಿ ಕೈಯಾಡಿಸಿ ಸಂದೂಕದಲ್ಲಿಟ್ಟಿದ್ದ ಜಾತಕವನ್ನು ಹೋರತೆಗೆದು ಅತ್ತೆಗೆ ಕೊಡುತ್ತ ಹೇಳಿದರು, “ಜೋಪಾನ, ಎಲ್ಲಾದರೂ ಕಳೆದುಹೋದಿತು.”

“ಇಲ್ಲ ಮಗೂ, ಹೇಗೆ ಕಳೆದಿತು?” ಅನ್ನತ್ತ ಆಕೆ ಕಾಳಜಿಯಿಂದ ಜಾತಕವನ್ನು ತೆಗೆದುಕೊಂಡಳು. ಬಿಲ್ಲೇಸುರರು ಸಂಚಿಯಿಂದ ಒಂದು ರೂಪಾಯಿ ಹೋರತೆಗೆದು ಅತ್ತೆಯ ಕೈಯಲ್ಲಿಟ್ಟು ಆಕೆಯ ಕಾಲುಮುಟ್ಟಿ ನಮಸ್ಕರಿಸಿದರು, “ನಿನಗೆ ನಾನು ಏನೂ ಕೊಡಲಾಗಲಿಲ್ಲ.”

“ನಾನೇನಾದರೂ ಕೇಳಿದೆನೇ ಮಗೂ?” ತನ್ನ ಅಸಮಾಧಾನವನ್ನು ಹತ್ತಿಕ್ಕಿಕೊಳ್ಳುತ್ತ ಆಕೆ ಹೋರ ನಡೆದಳು. ದಾರಿಗೆ ಒಂದು ಒಮ್ಮೆ ಉಸಿರು ಬಿಟ್ಟು ಉರಿನ ದಾರಿ ಹುಡಿದಳು. ಆಗ ಘೂರಾ ಚೆಳಗಾಗಿತ್ತು.

ಹರಿನಾರು

ಇತ್ತು ಬಿಲ್ಲೇಸುರರು ದೊಡ್ಡ ಕೆಲಸವನ್ನೇ ಮಾಡಿದರು. ಗೆಣಸು ಹಾಕಿದ್ದ ಹೊಲದಲ್ಲಿ ಬಟಾಳ ಬಿತ್ತಿದರು. ಅತ್ತುಕಡೆಯ ಹೊಲದಲ್ಲಿ ಕಡಲೆ ಹಾಕಿದ್ದರು, ಅವು ಈಗಳೇ ಸಾಕಷ್ಟು ಮೇಲೆ ಬಂದಿದ್ದವು.

ಕೆಲಸ ಮಾಡುತ್ತಿದ್ದಾಗ ಬಿಲ್ಲೇಸುರರಿಗೆ ತಡೆ ತಡೆದು ಅತ್ತೆಯ ನೆನಪು ಬರುತ್ತಿತ್ತು, ಮದುವೆಯ ಬಳ್ಳಿಯಲ್ಲಿ ಮೋಗ್ನಿಗಳು ಬಿಡತೊಡಗಿದವು; ಕೆಲಸ ಮಾಡುವಾಗ ಮನಸ್ಸು ಚಂಚಲವಾಗತೊಡಗಿತು; ಉಸಿರು ಭಾರವಾಗತೊಡಗಿತು. ರೋಮಾಗಳು ನಿಮಿರಿ ನಿಲ್ಲುತೊಡಗಿದವು.

ಕೊನೆಗೆ ಹೊರಡುವ ದಿನ ಬಂದಿತು. ಬಿಲ್ಲೇಸುರರು ಹಾಲು ಕರೆದು, ಒಂದು ತಂಬಿಗಯಲ್ಲಿ ಹಾಕಿ ಬಾಯಿಕಟ್ಟಿ, ತೆಗೆದುಕೊಂಡು ಹೋಗಲು ತಯಾರಾದರು. ರಾತ್ರಿ ಕೊಯ್ದಿಟ್ಟು ಎಲೆಗಳನ್ನು ಅಡುಗಳ ಮುಂದೆ ಹಾಕಿದರು.

ನಂತರ ನೀರು ತುಂಬಿ ಮನೆಯಲ್ಲೇ ಸ್ವಾನ ಮಾಡಿದರು. ತುಸು ಹೊತ್ತು ಪೂಜೆ ಮಾಡಿದರು. ದಿನಾಲೂ ಪೂಜೆ ಮಾಡುತ್ತಿದ್ದರೆಂದೇನೂ ಅಲ್ಲ. ಪೂಜೆ ಮಾಡುವಾಗ ಅನೇಕ ಸಲ ಕನ್ನಡಿ ನೋಡಿಕೊಂಡರು, ಕಣ್ಣಿ-ಹುಬ್ಬಿಗಳನ್ನು ಪರಿಸಿ-ಇಂಸಿ ಗಲ್ಲ ಉಬ್ಬಿಸಿ-ಒಳತೆಗೆದುಕೊಂಡು ತುಟಿ ಅಗಲಿಸಿ-ಕಿರಿದುಗೊಳಿಸಿ ನೋಡಿಕೊಂಡರು. ಗಂಧ ಹಚ್ಚಿಕೊಂಡು ಮತ್ತೊಮ್ಮೆ ನೋಡಿಕೊಂಡರು. ಮೈಲಿಯ ಕಲೆಗಳು ಎದ್ದು ಕಾಣುತ್ತವೇಯೇ ಎಂದು ಕಣ್ಣಿಗಲಿಸಿ ಬಹಳ ಹೊತ್ತು ನೋಡಿಕೊಂಡರು. ಬಳಿಕ ಕೆಲಸ ಆಗುತ್ತದೆನ್ನುವ ವಿಶ್ವಾಸದಿಂದ ಮನಸ್ಸಿನಲ್ಲಿ ತಪ್ಪ ತಪ್ಪಾಗಿ ಗಾಯತ್ರೆ ಮಂತ್ರ ಜಪಿಸಿದರು. ನಂತರ ಪೂಜೆಯ ಪರಿಕರಗಳನ್ನು ಎತ್ತಿ ಮೇಲಿನ ಮಾಡಿನಲ್ಲಿಟ್ಟು, ತಂಗಳು ರೊಟ್ಟಿ ಹೊರತೆಗೆದರು. ತಿಂದು ಕ್ಕೆ-ಬಾಯಿ ತೊಳೆದು ಬಟ್ಟಿ ತೊಟ್ಟರು. ಕಾಲು ತುಂಬಿವಂತೆ ಧೋತರ ಉಟ್ಟಿ ಜುಬ್ಬಿ ಹಾಕಿಕೊಂಡು ಮಂಚದ ಮೇಲೆ ಕೂತು ಪೇಟ ಸುತ್ತಿಕೊಳ್ಳಿತೊಡಗಿದರು. ಎಲ್ಲ ಮುಗಿಸಿ ಮತ್ತೆ ಕನ್ನಡಿಯಲ್ಲಿ ನೋಡಿಕೊಳ್ಳುತ್ತ ವಿವಿಧ ರೀತಿಯ ಮುಖಮುದ್ರೆ ಮಾಡತೊಡಗಿದರು. ಆಮೇಲೆ ಕಿಸೆಯಲ್ಲಿ ಒಂದು ಚಿಕ್ಕ ಕನ್ನಡಿ ಇಟ್ಟಿಕೊಂಡು, ಕುತ್ತಿಗೆಯ ಸುತ್ತ ಅಂಗವಸ್ತುವನ್ನು ಸುತ್ತಿಕೊಂಡು ಗಂಟುಹಾಕಿಕೊಂಡು ಬಡಿಗೆಯನ್ನೆತ್ತಿಕೊಂಡರು. ಜೋಡುಗಳಿಗೆ ಮೋದಲೇ ಎಣ್ಣೆಯುಣಿಸಿ ಇಟ್ಟಿದ್ದರು. ಅವನ್ನು ಮೆಟ್ಟಿಕೊಂಡು ಮನೆಯಿಂದ ಹೊರಬಿದ್ದ ಕೀಲಿ ಹಾಕಿದರು. ಬಳಿಕ ಮೂರಿನ ಏರಡೂ ಹೊಳ್ಳಿಗಳಲ್ಲಿ ಯಾವುದರಲ್ಲಿ ನೇರವಾಗಿ ಉಸಿರಾಡುತ್ತಿದೆಯೋ ನೋಡಿಕೊಂಡು, ಅದೇ ಕಡೆ ಬಲಗಾಲನ್ನು ಮೂರು ಸಲ ಎತ್ತಿ ಕುಕ್ಕಿದರು; ಹಾಲಿನ ತಂಬಿಗೆಯನ್ನೆತ್ತಿಕೊಂಡು ತಲೆತಗ್ಗಿಸಿ ಗಂಭೀರವಾಗಿ ನಡೆದರು. ಹಳ್ಳಿ ಬಂದಿತು. ದಂಡೆಗುಂಟ ಚೇಪು ಮತ್ತು ಜಾಲಿಯ ಗಿಡಗಳು. ದಂಡೆಗುಂಟ ಇರುವ ದಾರಿ ಹಿಡಿದು ಮುಂದೆ ನಡೆದರು. ದೊಡ್ಡ ಕೆರೆಯ ದಂಡೆಯ ಪಕ್ಕದಲ್ಲಿ ಹಾಯ್ದು ಹೋಗುವಾಗ ಇವರನ್ನು ನೋಡಿ ಕೆಲವು ಹಳ್ಳಿಗಳು ಈ ದಂಡೆಯಿಂದ ಆ ದಂಡೆಗ ಹಾರಿ ಹೋದವು. ಬಿಲ್ಲೇಸುರರು ಮುಂದೆ ಸಾಗಿದರು. ತಮ್ಮೇರಗಂಜ ಬಂದಿತು. ಒಂದೆಡೆ ಈಚಲು ಗಿಡಗಳಿದ್ದವು. ಎದುರಿಗೆ ಹಸಿರು ತುಂಬಿ

ಸೂಸುವ ಹೊಲಗಳು ಹುಲ್ಲಿನ ಮೇಲೆ ಸೂರ್ಯನ ಕಿರಣಗಳು ಮಂಚುತ್ತಿದ್ದವು. ಎದೆಯಲ್ಲಿ ಕಚುಳಿಯಿಟ್ಟಿಂತಾಗುತ್ತಿತ್ತು. ಹೆಚ್ಚಿಗಳು ವೇಗವಾಗಿ ಬೀಳತೋಡಿದವು. ಕ್ಯಾಯಲ್ಲಿ ಹಾಲು ತುಂಬಿದ ಭಾರವಾದ ತಂಬಿಗೆಯಿರುವುದೂ ಗಮನಕ್ಕೆ ಬರಲಿಲ್ಲ.

ಮಾವು ಮತ್ತು ಅಶ್ರಿ ಹಣ್ಣನ ಗಿಡಗಳು ಕಚ್ಚಾ ರಸ್ತೆಯ ವರಡೂ ಬದಿಗೂ ಬೆಳೆದಿದ್ದವು. ಚಳಿಗಾಲದ ಸ್ನಿಗ್ಧ ಬಂಗಾರ ಬಣ್ಣದ ಬಿಸಿಲು ಎಲ್ಲೆಡೆ ಸೂಸಿತ್ತು. ಇಡೀ ಜಗತ್ತೇ ಬಂಗಾರ ಬಣ್ಣದ್ವಾರಿರುವಂತೆ ಕಂಡಿತು. ಬಡತನದ ಬಣ್ಣ ಕೊಂಚವೂ ಉಳಿದಿರಲಿಲ್ಲ. ಜಿಕ್ಕಿ-ದೊಡ್ಡ ಪ್ರತಿಯೊಂದು ಗಿಡದ ಫೇಲಿನ ಶುತ್ತುವಿನ ಪ್ರಭಾವವು ಬಿಲ್ಲೇಸುರರ ಮೇಲೂ ಆಗತೋಡಿತ್ತು. ಅನುಕೂಲ ದಿಸೆಯಲ್ಲಿ ಬೀಸುತ್ತಿರುವ ಗಾಳಿಗುಂಟ ಹಾರಿ ಹೋಗುವ ಎಲೈಯ ಹಾಗೆ ಬಿಲ್ಲೇಸುರರು ಹಗುರವಾಗಿ ನಡೆಯತೋಡಿದರು. ಈ ವ್ಯವಹಾರದಲ್ಲಿ ಅವರಿಗೆ ತುಂಬ ಲಾಭವಿದೆಯೆಂದು ಮನವರಿಕೆಯಾಗಿತ್ತು. ಸುತ್ತೆಲ್ಲ ಹಸಿರು. ಕಣ್ಣ ಹಾಯಿಸಿದಪ್ಪು ದೂರಕ್ಕೆ ಹಸಿರಿನ ತರಂಗಗಳೇ ತೇಲುತ್ತಿದ್ದವು; ಅಪ್ಪಗಳೊಡನೆ ಒಂದಾಗಿ ಹೃದಯವೂ ಹಾಗೆ ಗಾಳಿಯಲ್ಲಿ ತೇಲತೋಡಿತ್ತು.

ಆಸೇ ಘಲಿಸಿದ ಹಾಗೆ ಹೊಲ-ತೋಟಗಳ ನಡುವಿನಿಂದ ಉರಿಸ ಗೋಡೆಗಳು ಕಾಣತೋಡಿದವು. ಬಿಲ್ಲೇಸುರರು ಅಶ್ವತುರದಿಂದ ಮುಂದೆ ನಡೆದರು. ಓಟೆಗಳನ್ನು ದಾಟುತ್ತಾ ಉರಿಲ್ಲ ನಡೆದರು. ಬಾವಿಯ ದಂಡೆಗೆ ಸ್ವಾನ ಮಾಡಲೆಂದು ಕಟ್ಟಿಸಿದ್ದ ಒಂದು ಕಟ್ಟೆಯ ಮೇಲೆ ಒಬ್ಬ ಮುದಕ ಕೂತು ಸೂರ್ಯನೆಡೆ ಮುಖಿ ಮಾಡಿ ನಡುಗುತ್ತ ಜಪಮಾಲೆ ಹಿಡಿದು ಜಪಿಸುತ್ತ ಕೂತಿದ್ದು. ತುಸು ಮುಂದೆ ಹೋದ ನಂತರ ಬಡಿಗನ ಅಂಗಡಿ ಸೀಕ್ಕಿತು. ಚಕ್ಕಾಡಿಯ ಗಾಲಿಯನ್ನು ಬಡಿಯುವ ರಕ್ಕ-ರಕ್ಕ ಎಂಬ ಸಪ್ಪುಕ ದೂರದವರೆಗೆ ಕೇಳಿಬರುತ್ತಿತ್ತು. ಇನ್ನೂ ಮುಂದೆ ದಜ್ಞಿಯ ಅಂಗಡಿಯಿತ್ತು. ಅಲ್ಲಿ ಬಹಳ ಜನ ಸೇರಿದ್ದ ಹಾಗೆ ಕಾಣಿಸಿತು. ಹೊಲಿಯಲೆಂದು ಒಂದ ಬಣ್ಣ ಬಣ್ಣದ ಬಟ್ಟೆಗಳು ಎಲ್ಲ ಕಡೆ ಹರಡಿದ್ದವು. ದಜ್ಞ ತಲೆಬಾಗಿಸಿ ಒಂದೇ ಸಮನೆ ಮಶೀನನ್ನು ತಿರುಗಿಸುವುದರಲ್ಲಿ ಮಗ್ನನಾಗಿದ್ದು. ಒಬ್ಬ ಹುಡುಗ ಆ ತುದಿಗೆ ಕೂತು ದೊಡ್ಡದೊಂದು ಹೊದಿಕೆಗೆ ಹೊಲಿಗೆ ಹಾಕುತ್ತಿದ್ದು. ಇನ್ನಿಬ್ಬರು ಹೊಸ ಬಟ್ಟೆ ಕತ್ತರಿಸಿ ಮಶೀನಿನ ಮೇಲೆ ಹಾಕಲು ಕೈಹೋಲಿಗೆ ಹಾಕುತ್ತಿದ್ದರು. ಜನರು ಆ ಬಣ್ಣಗಳನ್ನು ನೋಡುತ್ತ ತಂಬಾಕು ಉಗುಳುತ್ತ ಹರಟೆ ಹೊಡೆಯುತ್ತ ನಿಂತಿದ್ದರು. ಬಿಲ್ಲೇಸುರರು ಏಕಟೆತ್ತಿದಿಂದ ದಾರಿ ಸಮೇತ್ತ ಅತ್ಯೇಯ ಮನೆಯ ದಿಕ್ಕಿನಲ್ಲಿ ಮುಂದೆ ನಡೆದರು. ಒಂದು ಸಂದಿಯಲ್ಲಿ ಅತ್ಯೇಯ ಅರ್ಥಬಿದ್ದು ಹೋಗಿದ್ದ ಮನೆ ಇತ್ತು. ಬಾಗಿಲು ತೆರೆದಿತ್ತು. ಹೂಗಿ ಕರೆಯುತ್ತಾ ಒಳ ನಡೆದರು. ಅತ್ಯೇ ದಾರಿ ಕಾಯುತ್ತಲೀದ್ದಳು. ಅವರನ್ನು ನೋಡಿ ಮುಗ್ಲಿಗುತ್ತ ಎದ್ದಳು.¹ ಕಣ್ಣ ತಂಬಿಗೆಯ ಮೇಲಿತ್ತು. ಬಿಲ್ಲೇಸುರರು ಗರ್ವದಿಂದ ತಂಬಿಗೆಯನ್ನು ಕೆಳಗಿರಿಸಿ ಆಕೆಗೆ ಕಾಲು ಮುಟ್ಟಿ ನಮಸ್ಕರಿಸಿದರು. ಅನೇಕ ವರ್ಷಗಳ ನಂತರ ಭೇಟಿಯಾದ ಹಾಗೆ ಅತ್ಯೇ ಕ್ಷೇಮ ವಿಚಾರಿಸಿದಳು. ಕರೆದೊಯ್ದು ಹೊರಸಿನ ಮೇಲೆ ಕೂಡಿಸಿ, ಮದುವೆಗಾಗಿ ಉದ್ದಿಗ್ನಿಸಿದ ಬಿಲ್ಲೇಸುರರ ಕಣ್ಣಗಳನ್ನೇ ನೋಡತೋಡಿದಳು.

ತುಸುಹೊತ್ತು ಬಿಲ್ಲೇಸುರರು ಗಂಭೀರವಾಗಿ ಕೂತಿದ್ದರು; ಬಳಿಕ ದೃಢವಾದ ದನಿಯಲ್ಲಿ ಸಭ್ಯ ಗ್ರಹಸ್ಥರ ಹಾಗೆ ಕೇಳಿದರು, “ಮದುವೆಯು ಕೂಡಿ ಬರುತ್ತದೆಯೋ ಹೇಗೆ ಅಂತ

ಕೇಳಿರಬೇಕಲ್ಲೂ?”

ಅತ್ಯೇ ಮಾತುಕತೆಗಳು ಸಮುದ್ರದ ಮೇಲೆ ಬಿರುಗಾಳಿ ಬಿಸಿದ ಹಾಗೆ ಉದ್ದೇಶದಿಂದ ಹೊರಬರಹೊಡಗಿದವು, ಹುಡುಗಿಯನ್ನು ಆಕೆ ಹಾಡಿ ಹೊಗಳ ಹೊಡಗಿದಳು- ಆಕೆ ಜ್ಯೋತಿಷಿಗಳ ಕಡೆ ಹೇಗೆ ಹೊಗಿದ್ದಳು. ಅವರು ಜಾತಕ ಕೂಡಿಸಿ ನೋಡಿ, ಹೇಳಿದ್ದರು, “ಸಾಕ್ಷಾತ್ ಲಕ್ಷ್ಮಿ ಇದ್ದಂತಿದ್ದಾಳೆ. ಮನೆಯಲ್ಲಿ ಕಾಲಿರಿಸುತ್ತಲೇ ಮನ ತುಂಬಿ ಹೊಳಗುವುದು.” ಜಾತಕ ಚೆನ್ನಾಗಿ ಹೊಂದುತ್ತದೆ, ಹುಡುಗಿ ವೈಶ್ಯ ವರ್ಣ ಮತ್ತು ದೇವಗಣ, ಬಿಲ್ಲೇಸುರರ ಜಾತಕದೊಂದಿಗೆ ಯಾವ ವೈರುಧ್ಯವೂ ಇಲ್ಲ, ಜೊತೆಗೇ ಇನ್ನೊಂದು ಮಾತು ಹೇಳಿದರು-ಕುಲದಲ್ಲಿ ಉಚ್ಚಾರಾದ್ವರೀಂದ ಬಿಲ್ಲೇಸುರರು ತಾವು ದುರ್ಗಾದಾಸರ ಮನೆತನದವರೆಂದೇ ಇಲ್ಲಿ ಹೇಳಬೇಕು, ಇಲ್ಲವಾದರೆ ಅವರಿಗೆ ಅವಮಾನವಾಗುತ್ತದೆ.

ಬಿಲ್ಲೇಸುರರ ಆಸೆಗಳು ಗರಿಗೆದರಿದವು. ವಿನಮ್ರಾಗಿ ಅಂದರು, “ತಂದೇ-ತಾಯಿ ಹೇಳಿದ್ದನ್ನು ಎಲ್ಲರೂ ಕೇಳಬೇಕಲ್ಲ, ನಿನ್ನ ಆಜ್ಞೆ ಏನಿದ್ದರೂ ನನಗೆ ಸಮೃತಿ.”

ಅತ್ಯೇ ಸಂತೃಪ್ತಿಯ ಉಸಿರು ಬಿಟ್ಟಳು. ಒಬ್ಬ ಜ್ಯೋತಿಷಿಯನ್ನು ಆಗಲೇ ಹೋಗಿ ಕರೆತೆಂದರು. ಜ್ಯೋತಿಷಿಯು ಹೇಳಿಕೊಟ್ಟಂತೆ ಆ ಸಂಬಂಧವನ್ನು ಹೊಗಳಿದ. ಬಿಲ್ಲೇಸುರರು ಶ್ರದ್ಧೆಯಿಂದ ಕೇಳಿಸಿಕೊಂಡರು. ಬರುವ ಮುಹೂರ್ತದಲ್ಲಿ ಲಗ್ನವಾಗುವುದು ನಿಶ್ಚಯಾಯಿತು, ಅತ್ಯೇ ಆದೇಶದಂತೆ ಅವರಲ್ಲೇ ಲಗ್ನವಾಗುವುದೆಂದೂ ನಿಶ್ಚಯಾಯಿತು. ಸಂಜೀ ಒಬ್ಬ ಹುಡುಗಿಯನ್ನು ಕರೆತೆಂದರು. ದೀಪದ ಬೆಳಕಿನಲ್ಲಿ ಬಿಲ್ಲೇಸುರರು ಆಕೆಯನ್ನು ನೋಡಿದರು. ಎಲ್ಲಾ ಏನೂ ದೋಷವಿಲ್ಲಿಂದು ಅವರಿಗೆ ಖಾತ್ರಿಯಾಯಿತು. ಕ್ಯಾ ಕಾಲುಗಳನ್ನು ನೋಡಿದರೂ ಅವರು ಆಕೆಯ ಮುಖ ನೋಡಲಿಲ್ಲ. ಆಕೆಯ ತಾಯಿಯೊಂದಿಗೆ ಬಹಳ ಹೊಕ್ಕು ಮಾತಾಡಿದರು. ಅವರಿಗೆ ಧೈಯ ಹೇಳಿ ಉರಿಗೆ ಹೊರಟರು. ಹಣವನ್ನು ಮನ್ನಿಯ ಅತ್ಯೇ ಕೊಟ್ಟು ಬಂದರು.

ಹದಿನೇಳು

ಬಿಲ್ಲೇಸುರರು ಯಾವುದೋ ಕೋಟಿಯನ್ನೇ ಗೆದ್ದ ಭಾವದಲ್ಲಿ ಉರಿಗೆ ತಿರುಗಿ ಬಂದರು. ತಲೆಯೆತ್ತಿ ತಿರುಗಾಡಹೊಡಗಿದರು. ಮೊದಲಲ್ಲಿ ಜನರು ಗಣಸಿನ ಬಗೆಗಿನ ದೊಡ್ಡಸ್ತಂಭ ಅಂದುಕೊಂಡರು; ನಂತರ ರಹಸ್ಯ ಬಯಲಾಯಿತು. ತ್ರಿಲೋಚನರು ಸ್ವೇಷಿತರನ್ನು ಭೇಟಿಯಾಗಿ ವಿಚಾರಿಸಿದರು; ಯಾವ ಹುಡುಗಿಯೊಂದಿಗೆ ಸಂಬಂಧ ಜೋಡಿಸಲು ಅವರು ಬಯಸಿದ್ದರೋ ಅದೇ ಹುಡುಗಿ ಎಂದು ತಿಳಿದು ಬಂದಿತು. ಉರಿಲ್ಲಿನ ಉಂಡಾಡಿ ಗುಂಡರಿಗೂ ಬಿಲ್ಲೇಸುರರಿಗಿಂತ ಹೆಚ್ಚಿನ ವಯಸ್ಸಾದ ಬ್ರಹ್ಮಚಾರಿಗಳಿಗೂ ಒಮ್ಮೆಲೇ ಲಗ್ನದ ಹುಟ್ಟು ಹಿಡಿಯಿತು. ತ್ರಿಲೋಚನರು ಬಿಲ್ಲೇಸುರರ ಬಗ್ಗೆ ಅಲ್ಲಿಸಲ್ಪದ ಉಪಪ್ರಚಾರ ಮಾಡುತ್ತ ಬಿಸಿ ಹುಟ್ಟಿಸಿದರು: “ಬ್ರಹ್ಮಣರಂತೆ-ಅಪ್ಪ ಯಾರೋ ಗೊತ್ತಿಲ್ಲ. ಯಾರೂ ಸದ್ಗುಹಸ್ಥರು ಇವನ ಮನೆಯಲ್ಲಿ ನೀರೂ ಕುಡಿಯದ ಹಾಗಾಯಿತು.” ಜನರಿಗೆ ಇದೆಲ್ಲ ಮನರಂಜನಯಾಯಿತು.

ಉರಿನ ದೋಮರು ಮತ್ತು ಜೀತದವರು ಬಿಲ್ಲೇಸುರರನ್ನು ಸುತ್ತುವರಿದು ತಮಾಷೆಯ

ಮಾತುಗಳನ್ನಾಡತೋಡಗಿದರು. ಮನೆಯ ರೂಪ ಬದಲಾಯಿತು, ದೀಪ ಬೆಳಗಿತು. ವರ್ಷವೊಂದರಲ್ಲಿ ಅಪ್ಪ-ಅಜ್ಞಂದಿರ ಹೆಸರೂ ಮುಂದೆ ಬರುವುದು, ಮೊದಲು ಬರಿದಾದ ಬಾಗಿಲಿಂದ ಉಸಿರುಬಿಟ್ಟು ಹೋಗಬೇಕಾಗುತ್ತೀತ್ತು, ಈಗ ಒಂದಿಷ್ಟು ನಿಲ್ಲಿಬಹುದು, ಏನನ್ನಾಡರೂ ನೀಡಿಸಿಕೊಂಡು ಹೋಗಬಹುದು. ಬಿಲ್ಲೇಸುರರಿಗೆ ಕಚೆಗುಳಿಯಿಟ್ಟಂತಾಗಿ ವಿಾಸೆಯಲ್ಲೇ ನಗುತ್ತಿದ್ದರು. ಈ ಜೀತದವರು ಎಷ್ಟು ಮುಂದುವರಿದರಲ್ಲ ಅಂದುಕೊಳ್ಳುತ್ತಿದ್ದರು. ತಮ್ಮ ನಾಜೂಕು ಪರಿಸ್ಥಿತಿಯ ಪರಿವೇ ಮಾಡದೆ ಲಗ್ಗು ಮಾಡಿಕೊಳ್ಳಲು ಹೊರಟುವಲ್ಲ ಅಂತ ಜನರು ಹಾಸ್ಯ ಮಾಡಬಹುದು. ಈ ಜೀತದವರು ಇಂಥ ಪ್ರಸಂಗವನ್ನು ಬಿಡುವವರಲ್ಲ, ಇವರಿಗೆ ಏನಾದರೂ ಕೊಟ್ಟು ಬಾಯಿ ಮುಚ್ಚಿಸಿದ್ದರೇ ಮುಂದೆ ಸಾಗುವುದೇ ಕರಿಣಾದಿತ್ತ, ಅಪ್ಪ-ಅಜ್ಞಂದಿರ ಕಾಲದಿಂದ ಉಳಿದು ಬಂದ ಸಂಬಂಧ ಕಡಿದು ಹೋದಿತ್ತ. ಲಗ್ಗುದ ಖಚಿತನ್ನು ಹೇಗೂ ನಿಭಾಯಿಸಬಲ್ಲ ಅಂತ ವಿಶ್ವಾಸವಿತ್ತು.

ಹಜಾಮರವನು ದಿನಾಲು ಬಂದು ಎಷ್ಟು ಹಚ್ಚಿ ಕೂದಲನ್ನು ಕತ್ತರಿಸುವ ಬಗ್ಗೆ ಕೇಳತೋಡಗಿದ. ನೀರಿನವನು ಬಂದು ದಿನ ತಾನಾಗಿ ಬಂದು ಎರಡು ಕೊಡ ನೀರು ತುಂಬಿಟ್ಟು ಹೋದ. ಬತ್ತಿಗಳನ್ನು ಹೊಸೆಯಲೇಂದು ಬಂದು ದಿನ ಪಿಂಜಾರನು ಬಂದು ನಾಲ್ಕು ಹಿಡಿ ಹತ್ತಿಯನ್ನು ಕೊಟ್ಟು, ಹೋದ. ಮದುವೆಯ ಜೋಡುಗಳನ್ನು ಜರಿ ಹಾಕಿ ಮಾಡುವುದೋ ಅಥವಾ ಸಾದಾ ಇರಲೋ ಎಂದು ಮೋಚಿ ಬಂದು ಕೇಳಿ ಹೋದ. ದಿನಾ ಅರ್ಥರಾತ್ರಿಯ ಹೊತ್ತಿಗೆ ಬಂದು ಕೂಗಿ ಹೋಗುವ ಚೌಕೀದಾರ ತಾನು ಚೆನ್ನಾಗಿ ಗಸ್ತು ತಿರುಗುತ್ತಿದ್ದೇನೇ ಎಂದು ಮನವರಿಕೆ ಮಾಡಿಕೊಟ್ಟು. ಗಂಗಾಖಾಸಿ ಬಾಹ್ಯಣ ಬಂದು ಒಂದು ದಿನ ಎರಡು ಜೂತೆ ಜನವಾರಗಳನ್ನು ಕೊಟ್ಟು, ಹೋದ. ಒಂದು ದಿನ ಭಟ್ಟರು ಬಂದು ಸೀತಾಸ್ಯಯಂವರದ ಕೆಲವು ಶ್ಲೋಕಗಳನ್ನು ಮತ್ತು ಭೂಷಣರ ಅಮೃತ ಶ್ಲೋಕಗಳನ್ನು ಪರಿಸಿ ಹೋದರು. ಇಂಥ ಹೊತ್ತಿನಲ್ಲಿ ಯಾರೂ ಹಿಂದುಳಿಯಲಿಲ್ಲ.

ಬಿಲ್ಲೇಸುರರ ಆಟ ಗೆಲ್ಲುತ್ತ ನಡೆಯಿತು. ಜಮೀನ್ನಾರರು ಸ್ವತಃ ಅವರ ಹೊಸ್ತಿಲಿಗೆ ಕಾಲಿರಿಸಿದರು. ಇಡೀ ಉರೇ ನಿಬ್ಬೇರಗಾಯಿತು. ಜಮಿನ್ನಾರರೇ ಬಂದಿದ್ದರು, ಲಗ್ಗುದ ತಯಾರಿ ನಡೆದಿದೆ, ಕನಿಷ್ಠ ಎರಡು ರೂಪಾಯಿಯಷ್ಟುನ್ನಾದರೂ ಬಿಲ್ಲೇಸುರರು ನೆಜರು ಒಟ್ಟಿಸುವರು, ಆಮೇಲೆ ಸಹಾಯ ಬೇಕೆಂದು ಕೇಳುವರು, ಒಂದಿಷ್ಟು, ಬೇರೆ ರೀತಿಯಿಂದಲೂ ವಸೂಲು ಮಾಡುವರು, ಕಾನ್ ಪ್ರರದಿಂದ ಹಿಟ್ಟು -ಸಕ್ಕರೆ ತರಿಸಿದರೆ ಚಕ್ಕಾಡಿ ಬಾಡಿಗೆಯಷ್ಟೇ ಅಲ್ಲದೆ ಮೇಲೊಂದಿಷ್ಟು, ಕೃಖಿಚಿಗೆಂದು ಕೊಟ್ಟೇ ಕೊಡುವರು. ಶ್ರೀಲೋಚನರೂ ಜಮಿನ್ನಾರರ ಜೂತೆಗೆ ಇದ್ದರು, ಅವರೊಂದಿಗೆ ರಷ್ಟುಪಟ್ಟಾದರೂ ಒಂದಿಷ್ಟು ಏನಾದರೂ ಗಟ್ಟಿಸಬಹುದು ಅಂದುಕೊಂಡಿದ್ದರು. ಶ್ರೀಲೋಚನರನ್ನು ನೋಡಿ ಬಿಲ್ಲೇಸುರರು ದೃಷ್ಟಿಯನ್ನು ಹೊರಳಿಸಿದರು. ಶ್ರೀಲೋಚನರು ಮತ್ತು ಇತರರು ಜಮಿನ್ನಾರರಿಗೆ ಏನಾದರೂ ಕಾಣಕೆ ಸಲ್ಲಿಸೆಂದು ಬಿಲ್ಲೇಸುರ -'ನ್ನು ಒಲಿಸಲು ಬಹಳ ಪ್ರಯತ್ನಿಸಿದರು- "ರಿತ್ ಪಾಣ್ಣನ್ ಪಶ್ಯೇತ್ ರಾಜಾನಾಂ ದೇವತಾಂ ಗುರುಮ್" - ಆದರೂ ಬಿಲ್ಲೇಸುರರು ಒಂದಿಷ್ಟ್ವಾ ಮಿಸುಕಲಿಲ್ಲ, ಜಮಿನ್ನಾರರಿಗೆ ಮಯಾದ ಕೊಟ್ಟು ಹಲ್ಲುಮುಡಿ ಕಚ್ಚುಕೊಂಡು ಕೂತೇ ಇದ್ದರು. ತುಸು ಹೊತ್ತಿನ ನಂತರ ಜಮಿನ್ನಾರರು ಮನಸ್ಸು ಗಟ್ಟಿ, ಮಾಡಿ ಎದ್ದರು. ಹಿಂದೆಯೇ ಶ್ರೀಲೋಚನರೂ ಎದ್ದರು. ಮುರಿದ ಹೋದ ನಂತರ ಚೆನ್ನಾಗಿ ಜಮಿನ್ನಾರರ ಕಿವಿಯಾದಿದರು, ನೀವು

ಅಷ್ಟೀಯನ್ನಾದರೂ ಮಾಡಿ ನೋಡಿರಿ ಅಂದರು. ಮರುದಿನದಿಂದ ಉರಲ್ಲಿ ಬಿಲ್ಲೇಸುರರ ಪ್ರತಿಷ್ಠೆ ನಾಲ್ಕು ಪಟ್ಟು ಹೆಚ್ಚಾಯಿತು. ಜಮಿನ್ನಾರರೇ ಸ್ವತಃ ಬಿಲ್ಲೇಸುರರ ಮನೆಗೆ ಹೋಗಿ ಬಂದರು ಅಂದರೆ ಭಿಲ್ಲೇಸುರರ ಬಳಿ ಅಪಾರ ಸಂಪತ್ತು ಇದ್ದಿರಬೇಕೆಂದು ಉರವರು ಅಂದುಕೊಂಡರು. ವಿಧವಿಧದ ವದಂತಿಗಳು ಹಬ್ಬಿದವು. ಯಾರೋ ಅಂದರು, “ಬಂಗಾರದ ಇಟ್ಟಿಗೆಗಳನ್ನು ಎತ್ತಿಕೊಂಡು ಬಂದಿದ್ದಾನೆ, ಯಾರಿಗೂ ಹೇಳುವುದಿಲ್ಲ, ಕಳ್ಳಿ ಸನ್ಯಾಸೀ, ಎರಡು ವರ್ಷಗಳಲ್ಲಿ ಉರನ್ನೇ ಖರೀದಿಸುತ್ತಾನೆ?” ಇನ್ನಾರೋ ಅಂದರು, “ಮಹಾರಾಜರ ಕಡೆಯಿಂದ ರತ್ನಾದಿಗಳನ್ನು ಕದ್ದು ತಂದಿದ್ದಾನೆ; ಆದರೆ ಮನೆಯಲ್ಲಿ ಇಟ್ಟಿಕೊಂಡಿಲ್ಲ, ಹೊರಗೆಲ್ಲೋ ತಿಷ್ಪೆ ಗುಂಡಿಯಲ್ಲಿ ಅಥವಾ ಗಿಡದ ಕೆಳಗೆ ಹುಗಿದು ಇಟ್ಟಿದ್ದಾನೆ, ಕಳ್ಳಿರಿಗೆ ಸಿಗಬಾರದು ಅಂತ.” ಇಂಥ ಮಾತುಗಳು ಹಬ್ಬಿದಂತೆಲ್ಲಾ ಬಿಲ್ಲೇಸುರರ ಎದುರಿಗೆ ಜನರು ತಲೆಬಾಗುತ್ತೇ ನಡೆದರು. ಬೇರೆ ಉರುಗಳ ಜನರೂ ಹಾಯ್ದು ಹೋಗುವಾಗ ಅವರನ್ನು ಮಾತಾಡಿಸಿ ಹೋಗತೊಡಗಿದರು.

ಒಂದು ದಿನ ಹಜಾಮನನ್ನು ಕರೆದು ಬಿಲ್ಲೇಸುರರು ಹೇಳಿದರು, “ಮನ್ನಿಯ ಉರಾದ ಗೋವಧನಪುರಕ್ಕೆ ಹೋಗು, ದಿಬ್ಬಣ ತೆಗೊಂಡು ಬಂದು ಮದುವೆಯಾಗುತ್ತೇವೆಂದು ಹೇಳಿ ಬಾ. ಹುಡುಗಿಯನ್ನು ಮನ್ನಿಯ ಅತ್ತೆ ಕರೆಸಿಕೊಳ್ಳಲಿ, ಅವರ ಮನೆಯಲ್ಲೇ ಬೀಗರೂಟ ಅಗುವುದು. ಉಳಿದದ್ದನ್ನು ಇಲ್ಲಿ ಬಂದು ತಿಳಿದುಕೊಳ್ಳಲಿ?”

ಹಜಾಮ ಹೋಗಿ ಹೇಳಿ ಬಂದ. ಮತ್ತೆ ಬಂಧು-ಬಾಂಧವರಿಗೆಲ್ಲ ಆಮಂತ್ರಣ ಕೊಟ್ಟು, ಬರಲೆಂದು ಅರಿಷಿಣಾದ ಗಂಟು, ಅಡಿಕೆಬೆಟ್ಟೆ ಮತ್ತು ಎಣ್ಣೆಯನ್ನು ತೆಗೆದುಕೊಂಡು ಹೋದ. ಪರಿಚಿತ ಪ್ರತಿಷ್ಟಿತರೆಲ್ಲ ಎರಡೂ ಕಡೆಯಿಂದ ಬೈತ್ತಣ ಪಡೆದು ಉಬ್ಬಿದರು.

ಬಿಲ್ಲೇಸುರರ ದೊಡ್ಡಸ್ತನದ ಬಗ್ಗೆ ಇನ್ನೂ ಹೆಚ್ಚಿನ ಸುದ್ದಿಗಳು ಹಬ್ಬಿದವು. ಅವರು ಈ ಅವಕಾಶ ಕಳೆದುಕೊಳ್ಳಲಿಲ್ಲ. ಬೇರೆ ಉರಿನಿಂದ ಚಕ್ಕಡಿಗಳನ್ನು ತರಿಸಿದರು. ವ್ಯವಹಾರ ಉಳಿಸಿಕೊಳ್ಳಲು ಯಜಮಾನ ಚಕ್ಕಡಿ ಕೊಟ್ಟು. ಬಿಲ್ಲೇಸುರರು ಗೋಧಿ ಬೀಸಿಸಿಕೊಂಡು ಬಂದರು. ಉರಲ್ಲಿನ ನಿರುದ್ಯೋಗಿ ವಿಧವೆಯರಿಂದ ಬೇಳೆ ಒಡೆಸಿದರು. ಕಾನ್‌ಪುರದಿಂದ ಸಕ್ಕರೆ ತರಲು ಮಲಿಖಾನ ಗಾಣಿಗರವನಿಗೆ ಹೇಳಿದರು. ಉಳಿದ ಬಿಟ್ಟೆ ಹಾಗೂ ಇತರ ಎಲ್ಲ ಸಾಮಾನುಗಳನ್ನು ಉರಲ್ಲಿನ ನೇಕಾರ, ಬಾಗವಾನ, ಗಾಣಿಗ, ಡೋಮ, ಮೋಚಿ ಮುಂತಾದವರ ಸಹಾಯದಿಂದ ಸಿದ್ಧಗೊಳಿಸದರು. ಆಡುಗಳ ಜೊತೆಗೆ ಬಳಗದ ಜನ ಹೇಗಿರುವರೋ ಎಂದು ಮನೆಯ ಬಗ್ಗೆ ಯೋಚನೆಯಾಗಿತ್ತು. ಆದರೆ ಅದೂ ಪರಿಹಾರವಾಯಿತು; ಎದುರಿನ ಮನೆಯ ಚೌಧರಿಯ ವಿಧವೆ ಬಂದು ಕೋಣೆಯನ್ನು ತನಗಾಗಿ ಇಟ್ಟಿಕೊಂಡು ಉಳಿದ ಇಡೀ ಮನೆಯನ್ನು ಕೊಡುವುದಾಗಿ ಉತ್ಸಾಹದಿಂದ ವಚನವಿತ್ತಲು-ಬಿಲ್ಲೇಸುರರ ಸುದ್ದೆವದಲ್ಲಿ ಹಿಂಗೆ ಆಕೆಯೂ ಪಾಲುಗೊಂಡಳು.

ಬಂಧುಗಳು ಬರತೊಡಗಿದರು, ಅವರೆಲ್ಲ ಬಿಲ್ಲೇಸುರರ ತಂದೆಯ ಕಡೆಯವರು-ಅಂದರೆ ಹಣ ಪಡೆದುಕೊಳ್ಳುವವರೇ. ಚೌಧರಿಯವರ ಮನೆಯಲ್ಲಿ ಬಿಡಾರದ ವ್ಯವಸ್ಥೆ ಮಾಡಿದ್ದು ನೋಡಿ ಬೆರಗಾದರು. ಆಡುಗಳೊಂದಿಗೆ ಇರಬೇಕಾಗುವುದೇನೋ ಎಂದು ಮೊದಲು ಹಿಂಜರಿದರೂ, ಬೇರೆ ವಸತಿಯ ವ್ಯವಸ್ಥೆ ಮಾಡಿದ್ದು ತಿಳಿದು ಸಂತೋಷದಿಂದ ಹೊರಗೇ ಉಟ್ಟಿ-ಉಡಿಗೆ ಕಳೆದು ಹೋಗುವುದೆಂದು ಯೋಚಿಸಿ ರಿಕಾಣ ಹೂಡಿಯೇ ಬಿಟ್ಟರು.

ತಮ್ಮ ಪರವಾಗಿ ಮದುವೆಯ ಒಡವೆಯೆಂದು ಬಿಲ್ಲೇಸುರರು ಕಂರಿಸರ, ಮೋಹನ ಮಾಲೆ, ಬಾಜುಬಂದ ಮಾಡಿಸಿದರು. ವಾಗ್ನಿಶ್ವಯಕ್ಕಾಗಿ ಉಂಗುರ ತರಿಸಿಕೊಂಡರು. ಮುರಲಿ ಮಹಾಜನನಿಗೆ ಕೈಚಿಟ್ಟಿ ಕೊಡುವುದರಲ್ಲಿ ಏನೂ ಆಪತ್ತಿ ಕಾಣಲಿಲ್ಲ. ಅವನೂ ಬಿಲ್ಲೇಸುರರ ಮಹಾತ್ಮೆಯ ಬಗ್ಗೆ ಕೇಳಿದ್ದು. ರೂಪಾಯಿಯಲ್ಲಿ ಎರಡಾಣೆಯಮ್ಮೆ ಮಾತ್ರ ಬೆಲೆ ತೆತ್ತು ಎಲ್ಲ ಒಡವೆಗಳನ್ನು ಬಿಲ್ಲೇ ಸುರರು ಗುಪ್ತವಾಗಿ ಕೊಂಡುಕೊಂಡರು-ಬಳಿಕ ಅವನ್ನು ಸ್ವಚ್ಛಗೊಳಿಸಿ ಮೆರುಗು ಕೊಡಿಸಿದರು. ಕಡಗ, ಕಾಲುಚೈನು ಇವುಗಳನ್ನು ಹಾಗೇ ಬಿಟ್ಟಿರು.

ಎಣ್ಣೆ ಸ್ವಾನದ ದಿನ ಡೋಮಿಯ ವಿಕಟವಾದ್ಯದ ಸದ್ಯ ಉರಲ್ಲಿಲ್ಲ ಮೋಳಿಗಿತು. ಎಲ್ಲರ ಮೇಲೂ ಬಿಲ್ಲೇಸುರರ ಅದೃಶ್ಯ ವೈಭವದ ಪ್ರಭಾವವಾಗಿತ್ತು. ಪಕ್ಕದೂರಿನ ಜಮಿನಾನ್ನರರು ಕರವಸೂಲಿ ಮಾಡಿಕೊಂಡು ಹಿಂದಿರುಗಿ ಬರುವಾಗ ಬಿಲ್ಲೇಸುರರ ಮನೆಯೆದುರು ಬಂದರು. ಬಿಲ್ಲೇಸುರರನ್ನು ನೋಡಿ ನಮಸ್ಕರಿಸಿದರು. ಅಸೀಮ ಸಂಪತ್ತಿನ ಬಗ್ಗೆ ಕೇಳಿದ್ದ ಅವರು ಬಿಲ್ಲೇಸುರರಿಗೆ ಹೇಳಿದರು, “ನನಗಂತೂ ಜನರ ಕಣ್ಣಗಳನ್ನು ನೋಡಿದ ಮಾತ್ರಕ್ಕೆ ಅವರ ಜಾತಿ-ಕುಲ ಎಲ್ಲ ಗೊತ್ತಾಗುತ್ತದೆ. ಲಗ್ಗಿ ಮಾಡಿಕೊಳ್ಳಲು ಹೊರಟಿರುವಿ, ಬೇಕಿದ್ದರೇ ನಮ್ಮ ಕುದುರೆಯನ್ನು ತಗೊಂಡು ಹೋಗು” ಬಿಲ್ಲೇಸುರರು ತಗ್ಗಿದ ದನಿಯಲ್ಲಿ ಹೇಳಿದರು, “ನಾನು ಒಡ ಬ್ರಾಹ್ಮಣ, ಬ್ರಾಹ್ಮಣನ ಹಾಗೇಯೇ ಹೊಳಗುತ್ತೇನೆ. ತಾವು ನಮ್ಮ ಮಹಾರಾಜರು, ಎಲ್ಲವನ್ನೂ ಕೊಡಬಲ್ಲಿರಿ.” ಇವರು ತನ್ನ ಗುಟ್ಟು ಬಿಟ್ಟುಕೊಡುವವನಲ್ಲವೆಂದು ತಿಳಿದುಕೊಂಡ ಲಾಕೂರ ಸಾಹೇಬರು ಮುಗುಳ್ಳಕ್ಕಾಗಿ ನಮಸ್ಕರಿಸಿ ಅಲ್ಲಿಂದ ಹೊರಟರು.

ಮಾತ್ರಭೋಜನವಾದ ಮರುದಿನ ದಿಬ್ಬಣ ಹೊರಟಿತು. ಬಾವಿಯ ಪೂಜೆ ತೊಯಿತು. ಬಿಲ್ಲೇಸುರರ ಒಬ್ಬ ಕಕ್ಷಿ ಹಾಲು ಹೊಯ್ದಳು. ಕಾಲು ಇಳಿಬಿಟ್ಟುಕೊಂಡು ಒಹಳ ಹೊಕ್ಕು ಬಾವಿಯ ಕಟ್ಟೆಯ ಮೇಲೆ ಕೂತೇ ಇದ್ದಳು. ಕೇಳಿದರೆ, “ನನಗೆ ಬಂಗಾರದ ಇಟ್ಟಿಗೆ ಬೇಕು” ಅಂದಳು. ಅದರಧ್ಯ ತಿಳಿದು ಬಿಲ್ಲೇಸುರರು ಮುಗುಳ್ಳಕ್ಕಾಗಿ ಉರಿನ ಜನ ಹೇಳಿದರು, “ಆಕೆ ಕೇಳಿದ್ದೇನೂ ತಪ್ಪಲ್ಲ, ಇವತ್ತಲ್ಲದಿದ್ದರೇ ಇನ್ನಾವ ಪ್ರಸಂಗಕ್ಕಂದು ಅವನ್ನು ಬಚ್ಚಿಟ್ಟಿದ್ದೀರಿ?” ಬಿಲ್ಲೇಸುರರೆಂದರು, “ಕಕ್ಷಿ, ಇಲ್ಲಿ ಈ ಸದ್ಯಕ್ಕಂತೂ ನಾನು ಬರಿಗೈಯಿಂದಿರುವೆ ಮೊದಲು ಇಲ್ಲಿಂದ ಹೊರಡು. ತಿರುಗಿ ಬಂದ ಬಳಿಕ ನಿನಗೆ ಇಟ್ಟಿಗೆಯನ್ನೇ ಕೊಡುವೆ.” ಕಕ್ಷಿ ಶುಶೀಯಾದಳು. ಉರವರ ಮುಖಿಗಳ ಮೇಲಿನ ಕಳೆಯೇ ಹಾರಿ ಹೊಳಗೊಡಗಿತು. ಬಿಲ್ಲೇಸುರರ ಬಳಿ ಬಿವತ್ತಕ್ಕೂ ಹೆಚ್ಚು ಬಂಗಾರದ ಇಟ್ಟಿಗೆಗಳಿವೆಯೆಂದು ಅವರಿಗೆ ಪೂರಾ ವಿಶ್ವಾಸವುಂಟಾಯಿತು.

ದಿಬ್ಬಣ ಹೊರಟಿತು. ಎದುರುಗೊಳ್ಳುವುದು, ವರಪೂಜೆ, ಮದುವೆ, ಬೀಗರಾಟ, ಚಿಕ್ಕದೊಡ್ಡ ವಿಧಿಗಳು, ಆರತಕ್ಕತೆ, ನಾಲ್ಕನೇ ದಿನದ ಕಾರ್ಯಕ್ರಮ, ಎಲ್ಲಾ ಅನುಷ್ಠಾನಗಳು ಪೂರ್ಣವಾದವು. ಅಷ್ಟನ್ನೇಲ್ಲ ಇವರೇ ವ್ಯವಸ್ಥೆ ಮಾಡಿದ್ದರು. ಲಗ್ಗಿಕ್ಕೆ ಬಂದ ಮಾನ್ಯರು ಒಟ್ಟು ಬಂದ ಜನ. ಉಳಿದವರೆಲ್ಲ ನೀರಿನವರು, ಬ್ರಜಂತ್ರಿಯವರು, ಬಳಗದವರು. ನಾಲ್ಕು ದಿನಗಳ ನಂತರ ಬಿಲ್ಲೇಸುರರು ವಧುವನ್ನು ಕರೆದುಕೊಂಡು ಮನಗೆ ಮರಳಿದರು. ಆನಂತರ ಅವರೆಂದೂ ತಾವು ಶ್ರೀಮಂತರಾದ ರಹಸ್ಯವನ್ನು ಬದುಕಿರುವವರೆಗೂ ಬಿಟ್ಟುಕೊಡಲಿಲ್ಲ.